

ವಿಷಯದ ಅರ್ಥ ಕಥೆಗಳು



ಏಪ್ರೈಲ್ ಸಹಿತ ಕಾರ್ಯಕ್ರಮ

ಏಪ್ರೈಲ್ ಆಯ್ದು ಕಥೆಗಳು

ಕಿರಿಯ ಒದುಗರಿಗೆ ಒಂದು ಸಂಗ್ರಹ

ಪಾಯೋಜನೆ

ಯುನೇಸ್ಕೋವಿನ ಏಪ್ರೈಲ್ ಸಾಂಸ್ಕೃತಿಕ ಕೇಂದ್ರ

ಅನುಷ್ಠಾನ

ಎಸ್. ಕೆ. ರಮಾದೇವಮ್ಮೆ



ನ್ಯಾಚನಲ್ ಬುಕ್ ಟ್ರಸ್ಟ್, ಇಂಡಿಯಾ



ಇದು ಪಾಠ್ಯದ ಸಲ ಪ್ರಕಟನಾ ಕಾರ್ಯಕ್ರಮದಿಯಲ್ಲಿ ಪ್ರಕಟಗೊಂಡ ಏಜ್‌ನ್‌
ಸಮಾಖೀನ ಕಥೆಗಳ ಸಂಕಲನ. ಯುನೇಸ್ಕೋವಿನ ಸಹಕಾರದ್ವಾರಾ ಏಜ್‌ನ್‌
ರಾಷ್ಟ್ರಗಳ ಸಲಹೆಯಂತೆ ಇದು ದೇಶಗಳನ್ನು ಒಳಗೊಂಡ ಕೇಂದ್ರ ಸಂಪಾದಕ ಮಂಡಳ ಈ
ಕಥೆಗಳನ್ನು ಅಂತ್ಯವಾದಿದೆ.

ISBN 81-237-1196-4

ಹೊದಲ ಮುದ್ರಣ: 1995 (ಶಕ 1916)

ಎರಡನೆ ಮುದ್ರಣ: 1999 (ಶಕ 1920)

© ಯುನೇಸ್ಕೋವಿನ ಪಾಠ್ಯ ಸಾಂಸ್ಕೃತಿಕ ಕೇಂದ್ರ, ಹೊಳಿಯೊ, 1979
ಹೊಳಿಯೊ ಘ್ರನ್ಸ್ ಕ ವಿಕಸನ ಕೇಂದ್ರ

6, ಘ್ರನ್ಸ್-ಮಾಚಿ, ತಂಜುಕು-ಕು, ಹೊಳಿಯೊ-162

Stories From Asia Today (Kannada)

ರೂ. 20.00

ನಿರ್ದೇಶಕರು, ನಾಂಜನಲ್ ಬುಕ್ ಟ್ರೇಸ್, ೭೦ಡಿಯಾ,

ಎ-೨, ಗ್ರೇನ್ ಪಾರ್ಕ್, ಹೌಸ ದಹಲಿ-೧೧೦೦೧೬,

೧೫ರಿಂದ ಪ್ರಕಟ.

ಪರಿವಿಡಿ

ಗಮಗ ಮತ್ತು ಮರ	●	ಅಫ್ಲಾನಿಸ್ತಾನ	7
ಸುಂದರ ನೀರುಹಕ್ಕಿ	●	ಬಮರ್	14
ಮೇದಂನ ಒಷ್ಟ ಸಾರಿ	●	ಭಾರತ	21
ತಾತಸಿಗೊಂದು ಉದುಗೋರೆ	●	ಇಂಡೋನೇಷಿಯಾ	32
ಕವಿ ಮತ್ತು ಸಾಹಿರ್	●	ಇರಾನ್	40
ನರಿಯ ಘಮಗ	●	ಇವಾನ್	48
ಯೂನಿ ಮತ್ತು ಎತ್ತು	●	ಕೊರಿಯ	61
ನೆರೆ-ಹೊರೆ	●	ಮಲೇಷಿಯಾ	66
ಮಾಂತ್ರಿಕ ಹೊಳಲು	●	ನೇಪಾಳ	78
ಟುನ್ಡು ಮತ್ತು ಕತ್ತೆ	●	ಪಾಕಿಸ್ತಾನ	89
ಭಾಗ್ಯಾಲಿ ಘಮಗ	●	ಫಿಲಿಪ್ಪೆನ್ಸ್	98
ಮರೆಯಲಾಗದ ಬೆಕ್ಕು	●	ಫಿಂಗಪುರ್	106
ಮನೆಯಪ್ಪು ದೊಡ್ಡ ಲಾಂಡ್	●	ಶ್ರೀಲಂಕಾ	122
ಮೊಟ್ಟೆ ಒಡೆಯುವ ಧೀರ	●	ಫ್ರೆಲ್ಚಾಂಡ್	134
ಲೇಖಕರು ಮತ್ತು ಚಿತ್ರ ಕಲಾಪಿದರು			143

ಉತ್ಸವಿಸ್ತಾನ
ಗಿಡುಗ ಮತ್ತೆ ಮರ
ಅಹಂಕಾರ ರಹ್ಯಾರ್ಥೀ ಜರ್ಬೋ

ಒಹಳ ರೀಫ್ರೆ ಕಾಲಗಳಿಂದ ಒಂದು ಭಣಕಲು ಮರ ನಮ್ಮ ರಸ್ತೆಯಲ್ಲಿ ಇತ್ತು. ಹತ್ತಿರದಲ್ಲಿ ಒಬ್ಬ ಮೋಚಿಯ ಸ್ಥಾ ಅಂಗಡಿ ಇತ್ತು. ಅವನು ಪ್ರತಿನಿತ್ಯ ಮುಂಜಾನೆ ತನ್ನ ಅಂಗಡಿಯನ್ನು ತರೆಯುತ್ತಿದ್ದನು. ಪ್ರತಿದಿನ ಸೂರ್ಯ ಮುಳುಗುವ ಹೆತ್ತಿಗೆ ದೊಡ್ಡ ಬಿಗ್ ಹಾಕಿ ಅದನ್ನು ಮುಖ್ಯತ್ವಿಸ್ತಿದ್ದನು. ನಮ್ಮ ರಸ್ತೆಯಲ್ಲಿ ಇಬ್ಬರು ಕೆಲಸವಿಲ್ಲದ ಮನವ್ಯಾರು ಇದ್ದರು. ಅವರಿಗೆ ಏಕೆ ಕೆಲಸವಿಲ್ಲವೋ ನನಗೆ ಗೊತ್ತಿಲ್ಲ. ಆದರೆ, ಅವರು ಪ್ರತಿದಿನ ಮಾಡುತ್ತಿದ್ದ ಕೆಲಸ ಎಂದರೆ, ಆ ಮೋಚಿಯ ಅಂಗಡಿಯಲ್ಲಿ ಕುಳಿತು ವ್ಯಧಿವಾಗಿ ಕಾಲಹರಣ ಮಾಡುವುದಾಗಿತ್ತು. ಅವರು ಪ್ರಪಂಚಕ್ಕೆಲ್ಲಾ ಆ ಅಂಗಡಿಯ ವಸ್ತುಗಳಲ್ಲಿ ತಾವೂ ಒಂದು ಭಾಗವೋ ಎಂಬಂತೆ ಇದ್ದರು.



ಒಂದು ಬಿನ್ನ ನಾನು ಆ ಅಂಗಡಿಯನ್ನು ಹಾಡು ಹೋದಾಗಿ, ಆ ಮೋಚಿ ಎಂಬಿನಂತೆ ಸಂತೋಷದಿಂದ ಪರಣತ್ವಿರಲ್ಲಿರುವಂಬುದನ್ನು ಗಮನಿಸಿದೆ. ಅವನು ತಳವಾದ ಯೋಚಕನೆಯಲ್ಲಿರುವಂತೆ ತಲೆ ಬಗ್ಗಿಸಿಕೊಂಡು ಕುಳಿತ್ತಿದ್ದನು. ಆ ಇಬ್ಬರು ಮೃಗಶ್ವರೂ ಶಾಂತಿಸಿದ್ದರಾಗಿ ತಲೆ ಬಗ್ಗಿಸಿಕೊಂಡು ಯೋಚಿಸುತ್ತಾ ಕುಳಿತ್ತಿದ್ದರು. ಅವರುಗಳು ಮೋಚಿಯನ್ನು ಅನುಕರಿಸುತ್ತಿರಬಹುದೆಂದು ಕ್ಷಣಿ ಕಾಲ ಯೋಚಿಸಿದೆ. ಬಂದು ಅದು ಹಾಗೇ ಅಗಿತ್ತು— ಒಂದು ಭಾರೀ ಮಂಹು ಅನುಕರಣೆ.

ಮನೋ ಕಟ್ಟಿದು ನಡೆದಿರಬಹುದೆಂದು ಯೋಚಿಸಿ, ಅಂಗಡಿಗೆ ಹೋಗಿ ಮೋಚಿಯನ್ನು ‘ಪನು ವಿಷಯ?’ ಎಂದು ಕೇಳಿದೆ.

ನಿಧಾನವಾಗಿ ಮೋಚಿ ತಲೆ ಏತ್ತಿ ನನ್ನ ಕಡೆ ನೋಡಿದನು. ಸಾಧಾರಣವಾಗಿ ಅವನ ಕಣ್ಣಗಳಲ್ಲಿ ಸಂತೋಷದ ಹೊಳಪು ಇರುತ್ತಿತ್ತು. ಆದರೆ, ಈಗ ನಾನು ಅವುಗಳಲ್ಲಿ ಚನೋ ಒಂದು ಮುಕ್ಕ, ಅಸ್ವಾಸ್ಯ ನೋವನ್ನು ಮಾತ್ರ ಗಮನಿಸಿದೆ. ಆ ಇಬ್ಬರು ಮೃಗಶ್ವರೂ ಹೊಡ ಭಾವಕ್ಕಾನ್ನು ಮುಖಗಳಿಂದ ನನ್ನ ಕಡೆ ನೋಡುತ್ತಿದ್ದರು.

‘ನನ್ನ ಗಿಡುಗ ತಟ್ಟಿಸಿಕೊಂಡಿದೆ’ ಎಂದ ಮೋಚಿ.

ಅವನ ಮಾತಿಗೆ ನನ್ನ ದ್ವಾರದ್ದು ಸಂತೋಷದಿಂದ ಹಿಗ್ಗಿತು. ಗಿಡುಗ ಮುಕ್ಕವಾದದ್ದರಿಂದ ಹೆಚ್ಚಿನ ಸಂತೋಷ ಅನುಭವಿಸುತ್ತಾ, ಕೇಳಿದೆ ‘ಹೇಗೆ ತಟ್ಟಿಸಿಕೊಂಡರು?’

ನಾನು ಸಂತೋಷಗೊಂಡಿದನ್ನು ಮೋಚಿ ನೋಡಿರಬೇಕು. ಅವನು ಹೊಡಲೀ ಅದಕ್ಕೆ ಬೆಂಬಲ ಹೊಡುವಂತೆ ಜೋರಾಗಿ ನಕ್ಕನು. ಆ ಇಬ್ಬರು ಮೃಗಶ್ವರೂ ಜಾಗತೆಯಾಗಿ ಜೋಡಿಸಿದರು. ಮೋಚಿಯು ನಗುತ್ತಿದ್ದ ರೀತಿಯಲ್ಲಿ ಚನೋ ಒಂದು ವಿಧವಾದ ಸೇರಿನ ಹೊಳಪು ಇತ್ತು.


‘ಪಕೆಂದರೆ, ಅದಕ್ಕನೋ ಸಾಯಂವ ಕಾಲ ಬಂದಿದೆ ಎಂದು ಕಾನೇಸುತ್ತೇ ಅವನು ಹೇಳಿದ.

“ಅದು ಏಕೆ ಸಾಯಂಬೇಕು?”—ನಾನು ಕೇಳಿದೆ.

“ಪಕೆಂದರೆ ಅದರ ಕಾಲಿಗ ಕಟ್ಟಿರುವ ಉದ್ದೇಶವಾದ ದಾರ ಇನ್ನೂ ಇದ್ದ” ಎಂದು ಅವನು ಹೇಳಿದ, ಮತ್ತು ಆ ಎಂಬಿನ ಹೊಳಪು ಅವನ ಕಣ್ಣಗಳಿಗೆ ಬಂತು.

“ಆ ಅನಿಷ್ಟ ಗಿಡುಗ ಮರದ ಮೇಲೆ ಕುಳಿತೋಡನೆ ಆ ದಾರ ಹೊಂಟಿಗಳಲ್ಲಿ ಸೆಕ್ಕಿಸಿಕೊಳ್ಳುತ್ತದೆ. ಆ ಪಕ್ಕಿ ಸಾಯಂವವರೆಗೂ ಅಲ್ಲೇ ನೇತಾಂತ್ರಿರುತ್ತದೆ.” ಮತ್ತೆ ಅವನು ಜೋರಾಗಿ ನಕ್ಕ ಮುಂದೆ ಹೇಳಿದನು, “ಅದು ಸಜವಾಗಿಯೂ ಗಟ್ಟಿಯಾದ ದಾರ ಯಾವ ಪಕ್ಕಿಗೂ ಕೇಳಲು ಆಗುವುಬಳ್ಳಿ.”

ನನ್ನ ದ್ವಾರದ್ದು ಸಂತೋಷ ನಂಬಿಹೋಯಿತು. ಮತ್ತು ಮನಸ್ಸು



ಭಯದಿಂದ ತುಂಬಿಕೊಂಡಿತು. ಇಬ್ಬರು ಮೈಗಳ್ಲರು ಮೊಚೆಯ ಮಾತುಗಳನ್ನು ಹೇಳುತ್ತಿಲಿದ್ದರು, "ಯಾವ ಪಕ್ಕಿಗೂ ಕೇಳಲು ಅಗುವುದಿಲ್ಲ, ಯಾವ ಪಕ್ಕಿಗೂ ಕೇಳಲು ಅಗುವುದಿಲ್ಲ." ಎಂದು.

'ಗಿಡುಗ ತನ್ನ ಸಾವನ್ನು ತನ್ನೊಡನೆಯೇ ಮೊತ್ತಕೊಂಡು ಹೋಗಿದ್ದ-' ಮೊಚೆ ಹೇಳಿದ.

'ನೀನು ತುಂಬಾ ಕೂಪ್' - ನಾನು ಹೇಳಿದೆ.

ಅವನ ಕಣ್ಣಗಳಲ್ಲಿ ಅದೇ ಮೊಳೆಟಿತು.

'ನಾನು ಅದಕ್ಕೆ ಜೆವಂತ ಗುಬ್ಬಣಿಗಳನ್ನು ಅಹಾರವಾಗಿ ಧಾಕ್ಕಿದ್ದೇ. ಅದು ಅವುಗಳನ್ನು ಕೊಂಡು ಸಂತೋಷವಾಗಿ ತಿನ್ನುತ್ತಿತ್ತು. ಅದರೆ, ಹಾರಿ ಹೋಗಿದೆ. ನಾನು.....'

ನಾನು ಇನ್ನು ಪಚ್ಚಾಗಿ ಕೇಳಲು ನಿಲ್ಲಲಿಲ್ಲ. ನನ್ನ ದಾರಿ ನಾನು ಒಡಿದ. ಅವನ ಮಾತುಗಳು ನನ್ನ ಕಿವಿಗಳಲ್ಲಿ ಪ್ರತಿಧ್ವನಿಸುತ್ತಾ ಇದ್ದುವು. 'ಅದರ ಕಾಲಿನಲ್ಲಿ ಖದ್ದುವಾದ ದಾರ ಇನ್ನೂ ಇರುವುದರಿಂದ, ಅದು ಸಿಕ್ಕಿ ಧಾಕೆಕೊಂಡು, ಸಾಯುವವರೆಗೂ ನೇತಾಡುತ್ತಿರುತ್ತದೆ. ಅದು ತುಂಬಾ ಗಟ್ಟಿ ದಾರ. ಗಿಡುಗಕ್ಕೆ ಅದನ್ನು ಕೇಳಲಾಗುವುದಿಲ್ಲ.....'



ನನಗೆ ಅದೊಂದು ಕೆಟ್ಟ ರಾತ್ರಿಯಾಗಿತ್ತು. ನಿದ್ರೆ ಮಾಡಲಾಗಲ್ಲಿ. ಕಗ್ಗತ್ತಲೆ ನನ್ನನ್ನು ಹೆದರಿಸಿತ್ತು. ಕಿಟಕಿಯಿಂದ ಹೊರಗೆ ನೋಡಿದಾಗ ಇರೀ ರಸ್ತೆ ಕತ್ತಲಲ್ಲಿ ನಿಬಿಸುತ್ತಿರುವಂತೆ ಕಂಡಿತು. ನಾನು ಮತ್ತೆ ನಿದ್ರೆ ಮಾಡಲು ಪ್ರಯೋಜಿಸಿದೆ. ಆದರೆ, ನನ್ನ ಮನದಲ್ಲಿ ಯಾವುದೋ ವಿಚಾರ ರೂಪಗೊಳ್ಳುತ್ತಿತ್ತು. ನಾನು ಅದನ್ನು ನನ್ನ ಜಾಗ್ರತ್ತಾವಾಸ್ಥೆಗೆ ಏಳೆದು ತರಲು ಪ್ರಯೋಜಿಸಿದೆ. ಆದರೆ, ಎಷ್ಟೇ ಪ್ರಯೋಜಿಸಿದಾಗೂ ಆದು ಸ್ವರ್ವವಾಗೇ ಇಲ್ಲ. ಯಾವುದೋ ಶಕ್ತಿ ಆ ವಿಚಾರವನ್ನು ಮುಚ್ಚಿಸ್ತು, ಒಂದಕ್ಕೆ ಹಿಡಿದುಕೊಂಡಿತ್ತು. ಆ ವಿಚಾರ ತಾನೇ ಹೊರಗೆ ಬರಲು ಒದ್ದಾಡಿತು. ರಾತ್ರಿ ನಾನು ಎಂಫೆದೋ ಒಂದು ಜ್ಞಾರದಿಂದ ಬೆಂಕಿಯಾಗಿದ್ದೆ.

ಸರಿಯಾದ ಕಾಲಕ್ಕೆ ಕತ್ತಲು ಮಾಯವಾಗುತ್ತಾ ಬಂತು. ನಿದ್ರೆ ಮತ್ತು ಚಣ್ಣರಿಕೆಯ ಮಧ್ಯದ ಯಾವುದೋ ಒಂದು ಸ್ಥಿರ್ಯಲ್ಲಿ ಪ್ರಪಂಚ ಹುರಿ ಮತ್ತು ದಾರಗಳಿಂದ ತುಂಬಿರುವುದನ್ನು ನಾನು ನೋಡಲಾರಂಬಿಸಿದೆ. ಉದ್ದ್ವಾದ ದಾರಗಳು ಮತ್ತು ಚಿಕ್ಕ ದಾರಗಳು ನಮ್ಮು ಬೇರಿಯೂ ಕೂಡಾ ದಾರಗಳಿಂದ ತುಂಬಿತ್ತು. ದಪ್ಪವಾದ ದಾರಗಳು ಮತ್ತು ಸಣ್ಣನೆಯ ದಾರಗಳು. ಆದರೆ ಕೂಡಲೇ ನಾನು ಪ್ರತಿ ದಾರವೂ ಯಾರದೋ ಪಾದಕ್ಕೆ ಕಟ್ಟಿರುವುದನ್ನು ನೋಡಿದೆ. ಪ್ರತಿಯೊಬ್ಬ ಮನುಷ್ಯನ ಪಾದಕ್ಕೆ ದಾರ ಕಟ್ಟಲಾಗಿತ್ತು. ನನ್ನ ಪಾದವಲ್ಲಿ ಒಂದು ದಾರ ಇತ್ತು.

ನಾನು ನಡುಗುತ್ತಾ ಏಡ್ಡೆ. ಆಗ ಬೆಳಗಾಗಿತ್ತು. ರಸ್ತೆಯಿಂದ ಜೋರಾಗಿ ಗದ್ದಲ ಕೇಳಿತು. ಹೊರಗೆ ಹೋದೆ, ಆ ಮೋಜಿಯ ಅಂಗಡಿಯ ಪ್ರತಿರ್ದ ಒಳಕಲು ಮರದ ಕೆಳಗೆ ಜನ ಗುಂಪು ಹೇರಿರುವುದನ್ನು ನೋಡಿದೆ. ಆ ಮೋಜಿ ಕೂಡಾ

ಅಲ್ಲಿ ಕುಣಿಯುತ್ತು, ಕೂಗುತ್ತು ಇದ್ದನು. ಅವನು ನನ್ನನ್ನ ನೊಂದುತ್ತಿರೀ ನನ್ನ ಬಳಗೆ ಕುಣಿಯುತ್ತು ಬಂದು ಕೂಗಿ ಹೇಳಿ - ‘ನೋಡು, ನಾನು ಶರಿಯಾಗಿಂದೀರಿ ಹೇಳಿದ್ದೆ.

‘ಅಂದರೆ?’ - ನಾನು ಈಳಿದೆ.

‘ಬಾ, ನನ್ನ ಜೀವಿತೆ ಬಾ’ - ಎನ್ನುತ್ತು ಅವನು ನನ್ನ ಕೈಯನ್ನ ಒಡಿದುಕೊಂಡು ಆ ಒಣಕಲು ಮರದ ದತ್ತಿರ ಎಳೆದುಕೊಂಡು ಹೋಗಿ ಬಂದು ರಂಬೆ ಕಡೆ ತೋರಿಸುತ್ತು ‘ನೋಡು, ಅಲ್ಲಿ ನೋಡು’ ಎಂದ.



ಆ ಗಂಡಗ ಕೊಂಬೆಗಳಲ್ಲಿಂದರಿಂದ ನೇತಾಡುತ್ತಿತ್ತು. ಅದರ ಪಾದದಲ್ಲಿದ್ದ ದಾರ ಬಿಗ್ಯಾಗಿ ಮರದಲ್ಲಿ ಸಿಕ್ಕಿಕೊಂಡಿತ್ತು. ಅದರ ಸಾಮಿನ ತೊಳಳಾಪದಲ್ಲಿ ಆ ಪಕ್ಕಿಯ ಪ್ರಕ್ಕಗಳು ಉದುರ್ಪ ಎಲ್ಲಾ ಕಡೆ ಹರಡಿ ಬಿದ್ದಿದ್ದವು. ಪಕ್ಕಿ ಸತ್ತಿತ್ತು. ಅದು ತಲೆ ಕೆಳಗಾಗಿ ತಂಗಿತ್ತು. ನಿಜೀವ ಕಣ್ಣಗಳಿಂದ ನೆಟ್ಟ ದೃಷ್ಟಿಯಲ್ಲಿ ನೋಡುತ್ತಿತ್ತು ನೋವಿನಿಂದ ‘ಇದು ರಸ್ತೆಯ ಕೊನೆ’, ಎಂದು ಹೇಳುತ್ತಿರುವಂತೆ ಅನ್ವಯಿಸಿತ್ತು.

‘ನೋಡು’, ಮೋಚಿ ಹೇಳಿದ, ‘ಅದು ಬೇಗ ಸಾಯುವುದೆಯ ನಾನು ದೇಹಲಿಲ್ಲವೇ?’

ಜನರ ಗುಂಪು, ಆ ಸತ್ತ ಪಕ್ಕಿಯ ಕಡೆ ತೋರಿಸುತ್ತಾ, ಹೊಗಾಡಿತ್ತು. ಅವರ ಕಣ್ಣಗಳು ಒಂದು ದುಬ್ಬ ಸಂತೋಷ, ತೃಷ್ಣಿಯಿಂದ ಮೊಳಿಯತ್ತಿರುವಂತೆ ಕಂಡವು. ‘ಘಾಗೆ ನೇತಾಡುತ್ತಿರುವುದು ಪಕ್ಕಿಯಾದದ್ದು ಏಷ್ಟು ಚಿನ್ನಾಯಿತು, ಸಧ್ಯ ನಾಂತರವಲ್ಲಾ’, ಎಂದುಕೊಂಡು ಅವರು ಸಂಭಮವಡುತ್ತಿರುವರೆಂದು ನಾನು ಯೋಜಿಸಿದೆ.

ಮನುಷ್ಯರ ಪಾದಗಳ ಕಡೆ ನೋಡಿದೆ, ಎಲ್ಲರ ಪಾದಗಳೂ ಕಟ್ಟಲ್ಪಟ್ಟಿದ್ದವು. ಆ ಮೋಚಿಯ ಪಾದಗಳು ಕೂಡಾ ಕಟ್ಟಲ್ಪಟ್ಟಿದ್ದವು. ಆ ದಾರಗಳು ಗೆರುಕುಣಿಕೊಂಡಿದ್ದವು. ಪ್ರತಿ ಕುಣಿಕೆಯೂ ಗುಂಡುಗುಂಡಗೆ ಸ್ವಾಫ್ರದ ಗುಂಡೆಗಳಿಂದನ್ನಾಯಿತ್ತು.

ನಾನು ಜೋರಾಗಿ ನಕ್ಕುಬಿಟ್ಟೇ, ‘ನೀನು ಹೀಗೇಕೆ ನಗುತ್ತಿರುವೆ?’ ಎಂದು ಅವರುಗಳು ಕೊಳಿದರು. ಅವರುಗಳಿಗೆ ಉತ್ತರ ಹೊಡುವ ಬದಲು ಇಟೀ ರಸ್ತೆ ಪ್ರತಿಧ್ವನಿಸುವರೆ ಜೋರು ಜೋರಾಗಿ ನಕ್ಕೆ, ‘ನೀನೇಕೆ ನಗುತ್ತಿರುವೆ?’ ಎಂದು ಮೋಚಿ ಜೋರಾದ ಹಾಗೂ ಭಾರವಾದ ಧ್ವನಿಯಲ್ಲಿ ಕಿರಿಬಿದನು.

‘ನೇವೆಲ್ಲರೂ ನಮ್ಮೆಲ್ಲರ ಪಾದಗಳೂ ದಾರಗಳಿಂದ ಕಟ್ಟಲ್ಪಟ್ಟವೆ’ ಎಂದು ಉತ್ತರ ಕೊಂಡು.

ಎಲ್ಲರೂ, ಭಯಾದಿಂದ ತಪ್ಪು ಪಾದಗಳನ್ನು ನೋಡಿಕೊಂಡು ‘ಎಲ್ಲಿ? ಎಂತಡ ದಾರಗಳು?’ ಎಂದರು.

ಅದರೆ, ನಾನು ಉತ್ತರ ಹೊಂಡಿಲ್ಲ. ನನ್ನ ಸ್ವೇಂತ ಪಾದಗಳನ್ನೇ ನೋಡಿಕೊಳ್ಳತ್ತಿದ್ದೆ, “ನಾನು” ಎಂಡ ಅದನಿಂದ ಪೂರ್ವಿದ ಚಿಕ್ಕ ಕೊಂಡಿಗಳಿಂದ ಮಾಡಿದ ದಾರಾದಿಂದ ನಾನು ಕಟ್ಟಲ್ಪಟ್ಟಿದ್ದೆ.

ಆಗ, ರಾಜ ವಿಜಾರ ನಾಡು ಸುಪ್ತಿ ಪ್ರಜ್ಞಿಯಲ್ಲಿ ಮೂಡಿ ಬಂದಿತ್ತೋ ಅದು ಕ್ರಿಂಡಿಗೆ ಜೀವಗಡೆಯಾಗಿ ಬ್ರಹ್ಮದ್ವಾ ಕಾಣಿಸಿಕೊಂಡಿತ್ತು. ಹೊಡಲೇ ಇಡೀ ಪ್ರಯಂಚ ದಾಸ್ಯಾಸ್ಯದವರಾಗಿ ಕಂಡಿತು. ನಾನು ಮತ್ತೆ ಜೋರಾಗಿ ನಗಲಾರಂಭಿಸಿದನು.

ಆಗ, ರಾಜ ಪ್ರತಿಯೊಬ್ಬರೂ ಒಂಟಿ ಕಾಲು ಸೀಲಿಸಿಕೊಂಡು ಆ ಒಳಕೆಲು

ಮರದ ಕೊಂಬೆಗಳಿಂದ ತೂಗಾಡುತ್ತಿದ್ದವು. ಆ ಮೋಚಿ ನನ್ನ ಪಕ್ಕದಲ್ಲಿ ನೇತಾಡುತ್ತಿದ್ದ. ಅವನ ಆ ದುಃಖಿತ ಮುಖ ನನ್ನ ಮುಖಿದ ಬಳಿ ಇತ್ತು. ಆ ಮುಖ ‘ಇದು ರಸ್ಯೆಯ ಹೊನೆ’ ಎಂದು ಹೇಳುತ್ತಿರುವಂತೆ ಕಾಣಿಸಿ. ಆ ಇಬ್ಬರು ಮೈಗಳ್ಯರೂ ಪಟ್ಟಿರದಲ್ಲಿ ತೂಗಾಡುತ್ತಿದ್ದರು. ಅವರ ಮುಖಗಳು ಅದೇ ದುಖಿದಿಂದ ಅದೇ ಮಂಷು ಅನುಕರಣೆಯಾದ ತುಂಬಿದ್ದವು.

ಬೇರೆ ಒಂದು ಕೊಂಬೆಯಿಂದ ಗಿಡುಗ ನೇತಾತೂತ್ತಿದ್ದುದನ್ನು ನಾನು ನೋಡಿದೆ. ‘ಅದು ಏಕ ವಾಪಸು ಒಂತು’ ಎಂದು ನನ್ನನ್ನು ನಾನೇ ಕೇಳಿಕೊಂಡೆ, ಆಗ ಅದರ ಪಾದಗಳಲ್ಲಿ ಇನ್ನೊಂದು ಕುಳಿಕೆ ಇರುವುದನ್ನು ನೋಡಿದೆ. ಆ ಕುಳಿಕೆ ಮೋಚಿಯ ಅಂಗಡಿಯ ಹಾರಿಯ ಪರೆಗೂ ವಿಶೇಷಲ್ಪಿತು ಮತ್ತು ಆ ದಾರ ಜೀವಂತ ಗುಭ್ರಾಟೆಗಳಿಂದ ವಾರಿದಂತಹಿತ್ತು.

ಚಿತ್ರಗಳು: ಪರೀಮ್ ಘೋಷೇಬಂಡಿ

ಒಮ್ಮಾ

ಸುಂದರ ನೀರುಹಕ್ಕು

ಗಂಡ್ರೆ

(ಸಂಪಾದಕರ ಬ್ರಹ್ಮಿ: ಈ ಕಥೆಯನ್ನು ಈ ಅನುವಾದದಲ್ಲಿ ಸ್ವತಂತ್ರವಾಗಿ
ಆಳವಡಿಸಿಕೊಳ್ಳಲಾಗಿದೆ. ಈ ಲೇಖಕರ "ಮಹಾನ್ ಶಾಸ್ತ್ರ ಸ್ಥಾರಿಸ್ ಧಾರ್
ಯಂಗ್ ಟೀಪುಲ್" ಎಂಬ ಪ್ರಸಕರದಲ್ಲಿ ಇದು ಮೂಲರೂಪದಲ್ಲಿ ಪ್ರಕಟವಾಗಿರುತ್ತದೆ.
ಈ ಪ್ರಸಕಕ್ಕಾಗಿ ಲೇಖಕರೆ 1964ರ ರಾತ್ರಿಯ ಸಾಹಕರ
ಪ್ರಾರಂಭಗಳಲ್ಲಿ ಪ್ರಥಮ ಬಹುಮಾನ ದೇಶಿಕಿತ್ತು.

ಈ ಕಥೆಯ ಕಿನಯುಲ್ಲಿ ಉಳ್ಳ ಲಿಂಗಿರುವ ಕ್ಷೇತ್ರ ನಗತೆಪ್ಯಾ (Ngatetepya) ಒಮ್ಮಾದ
ಸಾಹಕರದಲ್ಲಿ ಇದು ವಿಶಿಷ್ಟ ಪ್ರಾಣ. ಈತ ಕೂಡ ಬಢವಂಗೆ ಕೊಡಲು ಶ್ರಮಣತೋರಿ
ಕರಿಯುತ್ತಿದ್ದ ರಾಯನ್ ಮಾತ್ರಾಸಾತ್ (Robin Hood) ಇಂದ್ರನು.)



ಅದು ಮರ್ಗಾಲವಾಗಿತ್ತು. ಸಣ್ಣಿಗೆ ಮಳೆ ಬೀಳುತ್ತಿತ್ತು. ನಾನು ನನ್ನ ಸ್ತೋತ್ರತನೆಂದಿಗೆ ದೊಡ್ಡದೊಂದು ಮರದ ಕೆಳಗೆ ಕುಳಿತ್ತೇನೆ. ನಾನು ಮಣಿನಲ್ಲಿ ಗೊಂಬಿಗಳನ್ನು ಮಾಡುತ್ತಿದ್ದೇವು. ಗೊಂಬಿ ಮಾಡಲು ಮಣಿನ್ನು ಗೆದ್ದಲು ಮಳೆ ನಿರ್ಮಾಣದ ಹ್ಯಾಕ್ಟಿಂಡ ತೆಗೆದುಹಿಂಡಿದ್ದೇವು. ಇದು ತುಂಬಾ ನಯವಾಗಿ, ಚೆನ್ನಾಗಿತ್ತು. ಮರಳು ಮಣಿನಂತೆ ಅರಜಾಪರಲ್ಲ, ಒಡೆದುಹೊಗುತ್ತಿರಲ್ಲ. ಈ ಮಣಿನಿಂದ ನಾವು ಆಗ ಸಣ್ಣಿ ಸಣ್ಣಿ ಹಸುಗಳನ್ನು ಮಾಡುತ್ತಿದ್ದೇವು.

ಅಷ್ಟು ಹೊತ್ತಿಗೆ ಅರ್ಥಿಗೆ ಇಬ್ಬರು ದೊಡ್ಡ ಹುಡುಗಿರು ಬಂದರು. ಒಬ್ಬನು ತುಂಬಾ ದವ್ಯಾಗಿದ್ದ. ಆದ್ದರಿಂದ ಅವನಿಗೆ ‘ಕ್ಕೀಗಿ’ ಎಂದರೆ ‘ದೊಡ್ಡ ಎಮ್ಮೆ’ ಎಂಬಧೀರ್ಥದ ಅಡ್ಡ ಹೆಸರು ಇತ್ತು. ಅವನು ತನ್ನ ಅಂಗಿಯೊಳಗೆ ಬದುಕಿದ ನೀರುಹಕ್ಕಿಗಳನ್ನು ಹೊತ್ತು ತರುತ್ತಿದ್ದನು.

ನನ್ನ ಸ್ತೋತ್ರತ ಕ್ಕೀಗಿ ಯನ್ನು ಕೇಳಿದ್ದ–‘ನೀರು ಹಕ್ಕೆ ಎಲ್ಲಿ ಸಿಕ್ಕಿತ್ತು? ಕವಕಯಿಲಂದ ಅದನ್ನು ಹೊಡೆದೆಯೇನು?’

‘ಹೌದು, ನಾನು ಆ ಹೊಳದ ಬಳಿ ಹೊಡೆದು ಬೀಳಿಸಿದ್ದೆ’, ಕ್ಕೀಗಿ ಹೇಳಿದನು. ‘ಮತ್ತೆ ನಾನೂ ಬಂದಕ್ಕೆ ಹೊಡೆದೆ. ಅದರೆ, ಅದು ಹೊರಟು ಹೊಯಿತು’, ಎಂದು ಇನ್ನೊಬ್ಬ ಹುಡುಗ ಹೇಳಿದೆ.

‘ಅದನ್ನು ಹೂರಿಗೆ ತೆಗೆ, ನನಗೂ ಅದನ್ನು ನೋಡಲು ಬಿಡು’, ಎಂದು ನಾನು ಕ್ಕೀಗಿಗೆ ಹೇಳಿದೆ.



ಕ್ಕಿಗಿ ಗಮನಕೊಡುವಂತೆ ನಟಿಸಿದನು. ಆದಕ್ಕೆ ಅವನು ಕೊನೆಗೆ ಆ ಪಕ್ಕಿಯನ್ನು ತನ್ನ ಅಂಗಿಯಿಂದ ಹೊರಗೆ ತೆಗೆದನು. ಅವನು ಆದು ತಟ್ಟಿಸಿಕೊಂಡು ಹೋಗಂತೆ ಅದನ್ನು ಒಂದು ಬಳ್ಳಿಯಿಂದ ಕಟ್ಟಿದ್ದರು. ನಾನು ಆ ಪಕ್ಕಿಯನ್ನು ನನ್ನ ಕೈಯಲ್ಲಿ ಹಿಡಿದುಹೊಂಡ. ನನಗೆ ಆದು ತುಂಬಾ ಇಷ್ಟವಾಯಿತು. ಆದರ ಸುಂದರ ಪ್ರಕೃತಿಗಳು ಹಾಲಿನಂತೆ ಬೆಳ್ಗಿದ್ದುವು, ಅದರ ಕೆಲಕ್ಕು ಹಾಸ್ತಾ ಕಾಲುಗಳು ಸುಂದರವಾಗಿದ್ದವು. ಇಂತಹ ನೀರುಪಕ್ಕಿಯನ್ನು ಸಾಕುವಾಗಿಷಯಂತೆ ಇಟ್ಟುಕೊಂಡರೆ ಎಷ್ಟು ಜೀವಾಗಿಯತ್ತದೆ, ಎಂದು ಯೋಚಿದೆ. ನನಗೆ ಮುದ್ರಿಗಳನ್ನು ಸಾಕಲು ಇಷ್ಟ, ಮತ್ತೆ ಆ ಸಮಯದಲ್ಲಿ ನನ್ನ ಬಳಿ ಒಂದು ನಾಯಿ, ಒಂದು ಚೆಕ್ಕು ಒಂದು ದೂಡು ಹೋಳಿ ಇತ್ತು. ಆಗತಾನೆ ಹೋಳಿ ಪರಿನಾಲ್ಕು ಹೋಗ್ಗಿಜ ಮೇಲೆ ಕಾವ ಕುಳಿತ್ತು. ಮೌಕ್ಕಿಗಳು ಮಲಿಗಳಾದಾಗ ಅನೇಕ ಚಿಕ್ಕ ಹೋಳಿಕ್ಕಿಗಳು ಒರುಪುದನ್ನು ನಿರೀಕ್ಷಿಸುತ್ತಿದ್ದೆ. ಆದರೆ, ಈಗ ಇದ್ದಕ್ಕಿದ್ದಂತೆ ಕ್ಕಿಗಿ ಬಳಿ ಇರುವ ಸೌಖ್ಯವಾದ ನೀರುಪಕ್ಕಿಯನ್ನು ಪಡೆಯುವುದನ್ನು ಬಿಟ್ಟು ಬೇರೆ ಯಾವುದರ ಬಗ್ಗೆಯೂ ನಾನು ಯೋಚಿಸಲಾರದ ಹೋದೆ.

ನನ್ನ ಮುಖ ನೋಡಿ ನಾನು ಏನು ಯೋಚಿಸುತ್ತಿದ್ದೇನೆ ಎಂಬುದನ್ನು ಕ್ಕಿಗಿ ತಿಳಿದುಕೊಳ್ಳುವಭಿಂಬಾಗಿದ್ದೆ. ಅವನು ‘ನೀನಿದನ್ನು ಸಾಕಲು ಇಷ್ಟಪಡಾತ್ತಿಯೋ’ ಎಂದ.

‘ಶಿಂಡಿತ’ ಎಂದು ಬೇಗನೆ ಲುತ್ತಿರುತ್ತಿದೆ. ‘ನೀನಿದನ್ನು ನನಗೆ ಹೊಡುತ್ತಿಯೋ?’ ‘ಶಿಂಡಿತ ನೀನು ತೆಗೆದುಕೊಳ್ಳಬಂದು. ಆದರೆ, ಆದಕ್ಕೆ ಒದಲಾಗಿ ನೀನು ನನಗೆ ದತ್ತು ಸಿಗರೇಟ್‌ಗಳನ್ನು ಹೊಡಬೇಕೆ’ ನನ್ನ ಗುಂಟಿನಲ್ಲಿ ಯಾವ ಮುಪುಗರೂ ಧೂಮವಾನ ಮಾಡುತ್ತಿರಲಿಲ್ಲ, ಆದರೆ ಕ್ಕಿಗಿ ಮತ್ತು ಅವನ ಸೇರಿತ ಗುಟ್ಟಾಗಿ ಧೂಮವಾನ ಮಾಡಲು ಪ್ರಾರಂಭಿಸಿದ್ದರು.


‘ಈ ನನಗೆ ಆ ನೀರುಪಕ್ಕಿ ತುಂಬಾ ಇಷ್ಟ, ಆದರೆ, ನನ್ನಲ್ಲಿ ಸಿಗರೇಟ್ ಇಲ್ಲ’ ನಾನು ಹೇಳಿದೆ.

‘ಆದರೆ, ನನ್ನ ಚಿಕ್ಕಮ್ಮೆ— ನನ್ನ ಮನೆಯಲ್ಲಿರುವವರು.— ಅವರ ಬಳಿ ಇಲ್ಲವೇ? ತೆಗೆದುಕೊಂಡು ಬಾ’.

‘ಈ, ಅವಳು ನನಗೆ ಏನನ್ನೂ ಹೊಡುವುದಿಲ್ಲ, ಮತ್ತೆ ಅವಳನ್ನು ಕೇಳಿದ ತೆಗೆದುಕೊಳ್ಳಲು ನನಗೆ ಧ್ಯೇಯಾಗಿಲ್ಲ. ನಾನು ಹಾಗೆ ಮಾಡಲಾರೆ. ಆದರ ಒದಲು ನಾನು ನನಗೆ ಸ್ಥಾಪಿಸುತ್ತಿರು ದಣ ಹೊಡುತ್ತೇನೆ.’

‘ಇಲ್ಲ, ವಣ ನನಗೆ ಏನೂ ಪ್ರಯೋಜನಕ್ಕೆ ಬರುವುದಿಲ್ಲ ನಮಗೆ ಬೇಕಾದ್ದು ಸಿಗರೇಟ್. ನೀನು ಸಿಗರೇಟ್ ತರದಿದ್ದಲ್ಲಿ ನಾವು ಬೇರೆ ಯಾರಾಸ್ತಾದರೂ ಸ್ವಾಚಾರವಾಗಿದೆ’.

ಅವನ ಮಾತುಗಳಿಂದ ನಾನು ತುಂಜಾ ನಿರಾಕಾರಿಗೊಂಡೆ. ನನ್ನ ಚಿಕ್ಕಮ್ಮೆನ



ಕೆಲವು ಸಿಗರೆಟ್‌ಗಳನ್ನು ಕದಿಯಲು ನನಗೆ ಧೈರ್ಯವಿದೆಯೇ? ಇಲ್ಲ, ಅದು ಸರಿಯಾಗುವುದಿಲ್ಲ. ಮತ್ತೆ ನಿಜವಾಗಿಯೂ ನನಗೆ ಹೊಡೆತಗಳು ಬೀಳುತ್ತವೆ.

‘ಸರಿ, ಹೊರಡೋವಾವೇ’, ಎಂದು ಇನ್ನೊಬ್ಬು ಮಾಡುಗ ಹೇಳಿದ. ಕ್ಕೀಗಿ ನನ್ನ ಕ್ಯಾಗಣಿದ ನೀರುಹಕ್ಕಿಯನ್ನು ತೆಗೆದುಹೊಂಡನು. ಇಬ್ಬರೂ ಹೊರಟರು. ನನ್ನನ್ನು ಬಿಡಲು ಇಷ್ಟವುಳ್ಳವೇ ಉಂಬಂತೆ ಆ ಪಕ್ಕಿ ರೆಕ್ಕಿಗಳನ್ನು ಜೋರಾಗಿ ಬಡಿಯಲಾರಂಭಿಸಿತು. ನನ್ನ ವ್ಯಾದಂ ಜೋರಾಗಿ ಹೊಡೆದುಹೊಳ್ಳುತ್ತಿತ್ತು.’ ಈ ಸುಂದರ ನೀರುಹಕ್ಕಿ ನನಗೆ ಬೇಕೆಬೇಕು’ ಎಂದು ಯೋಚಿಸುತ್ತಿದ್ದೆ.


‘ಕಾಗ ನಾನೇನು ಮಾಡಲಿ?’ ಎಂದು ಸ್ವೇಷಿತನನ್ನು ಕೇಳಿದೆ. ಅದರೆ ಅವನು ತನ್ನ ತಲೆಯನ್ನು ಮಾತ್ರ ಅಲ್ಲಾಡಿಸಿದನು. ನನ್ನ ಸ್ವಂತ ನಿಧಾರ ತೆಗೆದುಹೊಳ್ಳಬೇಕೆಂದು ಅವನು ಹೇಳಿದನು.

ಕ್ಕೀಗಿ ಮತ್ತು ಅವನ ಸ್ವೇಷಿತ ಆ ನೀರುಹಕ್ಕಿಯನ್ನು ತಮ್ಮೊಡನೆ ತೆಗೆದುಹೊಂಡು ಹೊರಟು ಹೊಗ್ಗುತ್ತಿದ್ದರು. ಅದು ತನ್ನ ರೆಕ್ಕಿಗಳನ್ನು ಇನ್ನೂ ಬದಿಯುತ್ತಲೇ ಇತ್ತು. ಅದು ನನ್ನನ್ನು ಕರೆಯುತ್ತಿರುವಂತೆ ಅನ್ನಿಸಿತು.

ನನಗೆ ಹೆಚ್ಚು ತಡೆದುಹೊಳ್ಳಲಾಗಲಿಲ್ಲ.

‘ಒಕ್ಕೆಯದು’ ನಾನು ಕೊಗಿದೆ, ಇದು ಒಂದು ವಾಪಾರ ಎಂದುಹೊಂಡು, ‘ನೀರು ಹಕ್ಕಿಯನ್ನು ವಾಪಸು ತೆಗೆದುಹೊಂಡು ಬಾ. ಮತ್ತೆ ನಾನು ಸಿಗರೆಟ್‌ ತಂದು ಹೊಡುತ್ತೇನೆ’.

ಮನಗೆ ಓಡುತ್ತಾ ಹೊಗಿ, ಸೀದಾ ಮಹಡಿಯ ಮೇಲಿರುವ ನನ್ನ ಹೆಚ್ಚುವ್ಯಾಗನ ಪ್ರಸ್ತುತಿ ದ ಏರು ಕಡೆ ಹೋದೆ. ಮಣ್ಣಾದ ಕ್ಯಾಗಣಿದ ಸಿಗರೆಟ್‌ ಚಟುವಾನ್ನು ತೆಗೆದೆ. ಅದರಿಂದ ಸರಿಯಾಗಿ ಧತ್ತು ಸಿಗರೆಟ್‌ಗಳನ್ನು ಖಾಸಿ ತೆಗೆದೆ. ಇದರಿಂದ ಚಟು ವಚ್ಚು ಕಡಿಮೆ ಬಾಲಿಯಾಗಿತ್ತು. ನಂತರ, ನಾನು ವಟ್ಟಿರ್ಪಿಕೆಯಿಂದ ಆ



ಡಾಕ್ಟರನ್ನು ಅದರ ಸ್ವಷಂಠಲ್ಯೇ ಇಟ್ಟು ಆ ಹುದುಗರು ಕಾಯುತ್ತಿದ್ದ ಜಾಗಕ್ಕೆ ಓದಿ ಹೋದೆ.

‘ಇಗ್ನೋ’, ನಾನು ಕ್ಷೀಗಿಗೆ ಹೋದೆ- ‘ಇಲ್ಲಿ ಹತ್ತು ಸಿಗರೇಟ್‌ಗಳಿವೆ.’ ಆ ನೀರುಹಕ್ಕಿಯನ್ನು ನನ್ನ ಕೈಗೆ ಮೊಟ್ಟಿಸು. ನಾನು ಪ್ರಪಂಚದಲ್ಲಿ ಅತ್ಯಂತ ಸುಂದರವಾದ ನೀರುಹಕ್ಕಿಯ ಹೆಮ್ಮೆಯ ಒಡೆಯನಾಗಿದ್ದೆ. ನನ್ನ ಸ್ವೇಂಹಿತವಿಗೆ ನಮಸ್ಕಾರ ಹೇಳಿ, ಹಕ್ಕಿಯನ್ನು ಮನಗೆ ತೆಗೆದುಕೊಂಡು ಹೋದೆ. ಒಂದು ಹಕ್ಕಿಯ ಪಟ್ಟಿಗೆ ಮತ್ತು ಕೆಲವು ಬಿದುರಿನ ಕೋಲುಗಳಿಂದ ಒಂದು ಪಂಜರವನ್ನು ಮಾಡಿದೆ, ಅದಕ್ಕೆ ತಿನ್ನಲು ಪನೋ ಒಂದಿಷ್ಟನ್ನು ತಂದುಕೊಟ್ಟು, ರುಳತುಕೊಂಡೆ. ರಾತ್ರಿ ಅಡುಗೆಯಾಗುವವರಿಗೆ ಆ ಸುಂದರ ಪಕ್ಕಿಯನ್ನು ನೋಡುತ್ತೂ ಇದ್ದೆ.

ರಾತ್ರಿ ಉಂಟವಾದ ಮೇಲೆ ನೀರು ಹಕ್ಕಿಯ ಹಕ್ಕಿರ ವಾಪಸು ಬಂದೆ. ಅಷ್ಟರಲ್ಲಿ ನನ್ನ ಚಿಕ್ಕಮೂನ್ ಬೃಗಳು ಧ್ವನಿ ಕೇಳಿಸಿತು. ‘ಯಾರೋ ನನ್ನ ಸಿಗರೇಟ್‌ಗಳನ್ನು ಕಡಿಯುತ್ತಿದ್ದಾರೆ?’ ಎಂದು ಹೇಳುತ್ತಾ, ನನ್ನನ್ನು ಬಿಟ್ಟು ಏಲ್ಲರನ್ನೂ ಕೇಳಿದೆಲ್ಲ. ನಾನು ಧೂಮವಾನ ಮಾಡುವುದಿಲ್ಲವೆಂಬುದು ಅವಳಿಗೆ ಗೊತ್ತಿತ್ತು. ಅದ್ದರಿಂದ ನಾನು ಅವಳ ಸಿಗರೇಟನ್ನು ತೆಗೆದುಕೊಂಡಿರಬಹುದೆಂಬ ಅನುಮಾನವೂ ಆವಳಿಗೆ ಬರಲಿಲ್ಲ.

ಹೊನೆಗಿ ನಮ್ಮೆ ಜೊತೆ ಮನೆಯಲ್ಲಿದ್ದ ಅವಳ ತಮ್ಮಂದಿರಲ್ಲಿ ಚಿಕ್ಕವಾದ ನನ್ನ ಚಿಕ್ಕಪ್ಪ ಸಾರ್ನಾ ಅಂಗಾನೇ ಕಳ್ಳನಾಗಿರಬೇಕೆಂದು ನಿರ್ದರ್ಶಿಸಿದೆಲ್ಲ. ಸಿಗರೇಟ್ ದಬ್ಬಿದ ಮೇಲೆ ಮಣಿನ ಕಲೆಗಳು ಇದ್ದವೆಂದೂ, ಬೆಳಗ್ಗೆ ಮಿಂದು ಹಿಡಿಯುತ್ತಿದ್ದಾಗ ಅವನ ಕೈಗಳಿಗೆ ಮಣಿ ಅಗಿರಬೇಕೆಂದೂ ಹೇಳಿದೆಲ್ಲ. ಅವಶ್ಯ ಅವನನ್ನು ನಿಜವಾಗಿಯೂ ಬಯ್ಲಾರಂಭಿಸಿದಳು. ಬಾಂಕನ್ನು ದರ್ಶಿಸೆ ಮಾಡಿರುವನೋ ನೋ

ಎಂಬಂತೆ ಬಯಸ್ತುತ್ತಿದ್ದಾಳಿಂದು ಅನ್ವಿಸುತ್ತಿತ್ತು. ‘ಆದರೆ, ನಾನು ನಿನ್ನ ಸಿಗರೇಟುಗಳನ್ನು ತೆಗೆದುಹೊಂಡೇ ಇಲ್ಲ’, ಎಂದು ಅವನು ಹೇಳುತ್ತಿಲ್ಲ ಇದ್ದ. ‘ಬೇಕಾದಾಗ ನಾನು ಯಾವಾಗಲೂ ನಿನ್ನನ್ನು ಕೇಳುತ್ತಿರಲಿಲ್ಲವೇ? ಅವ್ಯಕ್ತಿ ಈಗಲೂ ನನ್ನ ಒಳ ತುಂಬಾ ಇವೆ. ನೋಡು, ನನ್ನ ಪ್ರಾಕ್ ಇಲ್ಲಿದೆ, ಹೆಚ್ಚು ಕಿಡುಮೆ ಭತ್ತೆ ಇದೆ’.

‘ಮತ್ತಾರು ಒರುತ್ತಾರೋ?’ ಎಂದಳು.

‘ನಾನು ನಿನ್ನ ಸಿಗರೇಟುಗಳನ್ನು ಮುಟ್ಟಿಯೇ ಇಲ್ಲ’.

‘ಸುಳ್ಳ ಹೇಳುತ್ತಿದ್ದೀಯೂ. ನೀನು ಕಳ್ಳ, ನೀನು ಮತ್ತೆ ನನ್ನನ್ನೆಂದೂ ಏನನ್ನೂ ಕೇಳಬೇಡ’.

ಚಿಕ್ಕಮ್ಮನ ಬೈಗಳ ಶಬ್ದವನ್ನು ಕೇಳಿದಾಗ ನನಗೆ ತುಂಬಾ ನಾಣಿಕೆಯಾಯಿತು. ಎಕೆಂದರೆ ನನ್ನ ತಟ್ಟಿಗಾಗಿ ನನ್ನ ಚಿಕ್ಕಪ್ಪ ‘ಕಳ್ಳ’ ಮತ್ತು ‘ಸುಳ್ಳ’ ಎಂದು ಅನ್ವಿಸಿಕೊಳ್ಳುತ್ತಿದ್ದ. ನಿಜವಾಗಿಯೂ ನಾನು ಅಪ್ಪು ಕೆಟ್ಟವನಾಗಬೇಕೆಂದು ಯೋಚಿಸದೆ ಇದ್ದಾಗ್ಗೂ ನಾನೇ ನಿಜವಾದ ಕಳ್ಳನಾಗಿದ್ದೆ. ಸುಮ್ಮುನಿದ್ದರೂ ನಾನು ಒಂದು ರೀತಿಯ ಸುಳ್ಳನೂ ಅಗುವುದಿಲ್ಲವೇ? ಮೌನಪೂ ಕೊಡು ಒಂದು ರೀತಿಯ ಸುಳ್ಳಗುವುದಿಲ್ಲವೇ?

ನನ್ನ ಚಿಕ್ಕಮ್ಮ, ಚಿಕ್ಕಪ್ಪ ಸ್ವಾನ್ ಆಗ್ ಮೇಲೆ ಕಿರಿಯತ್ತಿಲ್ಲೇ ಇದ್ದಳು. ಮತ್ತೆ ಅವನಿಗೂ ಕೋಪ ಒರುತ್ತಿತ್ತು. ಅವನ ಮುವಿ ತುಂಬಾ ಕಿಂಪಾಗಿತ್ತು. ಅವನು ನಿಜವಾಗಿಯೂ ತನ್ನ ಅಕ್ಕನ್ನು ಹೊಡೆಯಲು ಹೋಗುತ್ತಿದ್ದಾನೆಂದು ನಾನು ಹೆದರಿದೆ. ಅನಂಥವಾಗುವುದಿಲ್ಲ ಎನಿಸಿತು.



ಅವರು ಕೊಂಡಿ ಒಡಿ ಹೋಗಿ, ‘ನನ್ನನ್ನ ಕ್ಕೆಮು, ಚಿಕ್ಕಮು, ನನ್ನ ಗಾರೆಯುಗಳನ್ನ ತೊಡುಕೊಂಡವನು ನಾನೇ’ ಎಂದು ಹೇಳಿದೆ.

‘ನಿ! ಏನೇ’ ನನ್ನ ಚಿಕ್ಕಮು ಮತ್ತು ಚಿಕ್ಕಪ್ಪ ಒಂದೇ ಸಲ ಕೇಳಿದರು.

‘ನನಗೆ ಖಾಕಲು ಒಂದು ನೀರುಹಕ್ಕಿ ಪಡೆಯಬೇಕೆಂದು ಭಕ್ತ ಇವ್ವಾಯಿತು. ಗಾರೆಯ ಅರ್ಥ ಬೆಲೆಯಾಗಿತ್ತು’ ಅವರಿಗೆ ತಿಳಿ ಹೇಳಲು ವ್ಯಯತ್ವಿಸಿದೆ.

‘ಯಾರು ಅದನ್ನ ಕೇಳಿದವರು? ಚಿಕ್ಕಮು ಕಿರಿಬಿದಳು ‘ಕೇವಲ ಒಂದು ಮುದಿ ನಿರುಹಕ್ಕಾಗಿ ಕಳ್ಳತನ ಮಾಡುವೆಯೂ?’

ಚಿಕ್ಕಪ್ಪ ಮಾಡಾ ಬಯ್ಯಲು ಸೇರಿಕೊಂಡರು, ‘ಕೇವಲ ಮಾಮೂಲಿ ಕಳ್ಳ, ಏನಿಗೆ ನಾಕಿರುತ್ತಾಗಲಿಲ್ಲವೇ? ಅದೂ ಕೇವಲ ಒಂದು ಮುದಿ ನೀರುಹಕ್ಕಾಗಿ’.

‘ಇಲ್ಲ, ಇಲ್ಲ’ ನಾನು ಹೇಳಿದೆ. ‘ಅದು ತುಂಬಾ ಸೊಗಸಾದ ಸುಂದರ ನೀರುಹಕ್ಕಿ ನನಗೆ ಬೇಕಾಗೆತ್ತು, ಅಷ್ಟೇ’ ಅವರಿಗೆ ಇದು ಅರ್ಥವಾಗುತ್ತಿರಲಿಲ್ಲವಂಬಿದು ನನಗೆ ತಿಳಿಯಿತು. ‘ನನ್ನನ್ನ ಪಕ ಕೇಳಲಿಲ್ಲ?’ ನನ್ನ ಚಿಕ್ಕಮು ಕೇಳಿದಳು.

‘ನಿನು ಬೇಡವನ್ನುವೇ ಎಂದು ಹಡರಿದೆ’.

‘ಸರಿ, ಯಾರಿಗೆ ನಿಜ ಹೇಳಲು ಧೈಯರ್ ಇರುವುದಿಲ್ಲವೋ ಅವನೇ ಹೇಳಿದಾಗೂ ಕಳ್ಳ’.

‘ಇನ್ನೆಂದಿಗೂ ಹಾಗೆ ಮಾಡುವುದಿಲ್ಲ’, ಎಂದು ನಾನು ಹೇಳಿದೆ. ‘ಒಳ್ಳಿಯದು’, ನನ್ನ ಚಿಕ್ಕಮು ತನ್ನ ಉಳಿದ ಸಿಗರೆಬೋಗಳಲ್ಲಿ ಒಂದನ್ನ ಸೇದುತ್ತಾ, ನಗುತ್ತಾ ಹೇಳಿದಳು.

‘ಆ ಸಲ ನಿನ್ನನ್ನ ಕ್ಕೆಮುಸುತ್ತೇನೆ, ಅದರೆ ಮತ್ತೆ ಇಂತದ ಕೆಲಸ ಮಾಡಬೇಡ, ಇಲ್ಲದೆ ಮೋದರೆ ನಿನು ದೊಡ್ಡವನಾಗಿ ನಟ್ಟಿಬ್ಬಾ ಹಸರಿಗೆ ಮಿಸಿ ಒಳಿಂತುವೆ’

‘ಇಲ್ಲ, ಇಲ್ಲ, ಚಿಕ್ಕಮು, ದಯವಿಟ್ಟಿ, ಹಾಗೆನ್ನಬೇಡಿ. ಈಗ ನಾನು ನಿಜ ಹೇಳಿದ್ದೇನೆ. ನಾನು ನಿಜವಾಗಿ ಕಳ್ಳನಳ್ಳ. ನಾನು ನಟ್ಟಿಬ್ಬಾನಂಥ ಕಳ್ಳ ಎಂದು ನಿಮಗನ್ನಿಸುತ್ತಿದೆಯೇ? ನಿಜ ದೇಖಿ ಚಿಕ್ಕಮು’

‘ಇಲ್ಲ, ಇಲ್ಲ, ನಿನು ಕಳ್ಳನಳ್ಳ’, ಅವಳು ನನ್ನ ಭುಜವನ್ನ ತಟ್ಟಿತ್ತಾ ನಗುತ್ತಾ ಸ್ವಾಪಣಾಗಿ ಹೇಳಿದಳು, - ‘ಧಾಗಾದರೆ ಬಾ, ನನ್ನ ಚಿಕ್ಕಪ್ಪನಿಗೂ ಧಾಗೂ ನಷ್ಟಾ ಆ ಸೋಗಾದ ಸುಂದರ ನೀರುಹಕ್ಕಿಯನ್ನ ತೋರಿಸು’ ಎಂದು ಮತ್ತೆ ಮೋರಾಗಿ ನಕ್ಕಶು.

ನಾವು ಮೂವರೂ ಆ ನೀರುಹಕ್ಕಿಯ ಪಂಜರದ ಬಳಿ ಹೋದಾಗಿ, ನನ್ನಷ್ಟಕ್ಕೆ ನಾನೇ, ‘ಇಲ್ಲ, ನಾನು ಏಂಬಿಗೂ ನಟ್ಟಿಬ್ಬಾನಂತೆ ಕಳ್ಳನಾಗುವುದಿಲ್ಲ’ ಎಂದು ಕೊಂಡೆ.

ಬತ್ರಗಳು: ಯೂ ಸೈನ್

ಭಾರತ

ಮೇಡಂನ ಬಸ್ ಸವಾರಿ

ವಾರ್ಷಿಕ ಕಣ್ಣನ್

ವಳ್ಳಿಯಮ್ಮೆ ಎಂಬ ಹೆಸರಿನ ಹುದುಗಿ ಇದ್ದಳು. ಇವಳನ್ನು ಚಿಕ್ಕದಾಗಿ ‘ವ್ಯಾ’ ಎಂದೇ ಕರೆಯುತ್ತಿದ್ದರು. ಇವಳಿಗೆ ಎಂಟು ವರ್ಷಗೆ ವಯಸ್ಸು. ಇವಳಿಗೆ ಏಲ್ಲಾ ಪರ್ಸ್‌ಗಳಲ್ಲಿ. ತುಂಬಾ ಕುತೂಹಲ. ಇವಳಿ ಇಷ್ಟವಾದ ಮೆತ್ತೆ ಕಾರೆಯುವ ಕೆಲಸವಂದರೆ, ಮನಯ ಹೊಸ್ತಿಲಲ್ಲಿ ನಿಂತುಕೊಂಡು ರಸ್ತೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡುತ್ತ್ವಾಗಿ ಇರುವುದು. ಅಟವಾಡಲು ಇವರ ಮನ ಬೀರಿಯಲ್ಲಿ ಇವಳಿ ವಯಸ್ಸಿನ ಅಟವಾಡುವ ಮತ್ತು ಯಾರೂ ಇರಲಿಭ್ರಾದ್ದರಿಂದ ಸಾಮಾನ್ಯವಾಗಿ ಒಂಟಿಯಾಗೇ ಇರುತ್ತಿದ್ದಳು. ರಸ್ತೆಯಲ್ಲಿ ಏನಾಗುತ್ತಿದೆ, ಯಾರು ಬರುತ್ತಿದ್ದಾರೆ, ಯಾರು ಹೋಗುತ್ತಿದ್ದಾರೆ ಇದನ್ನು ನೋಡುವುದೇ ಇವಳಿ ಕೆಲಸವಾಗಿತ್ತು. ಇವಳಿಯಾಬ್ಜಿ ಇದ್ದರಿಂದ ಯಾವ ಅಟ ತಾನೇ ಅಡಿಯಾಬ್ಜಿ ಮನೆ ಬಾಗಿಲಲ್ಲಿ ನಿಂತುಕೊಂಡು ಹೊರಗಡೆ ಏನಾಗುತ್ತಿದೆ ಎಂಬುದನ್ನು ಕುತೂಹಲದಿಂದ ಗಮನಿಸುವುದೇ ಇವಳಿ ಅಟವಾಗಿತ್ತು. ಇದರಲ್ಲೇ ಇವಳಿ ಆನಂದವನ್ನು ಅನುಭವಿಸುತ್ತಿದ್ದಳು. ಹೊಸ ಹೊಸ ಘಟನೆಗಳು, ಹೊಸ ಹೊಸ ಅನುಭವಗಳು, ಒಮ್ಮೊಮ್ಮೆ ಘಟನೆಗಳು ಅತ್ಯಾದ್ಯತವಾಗಿರುತ್ತಿದ್ದುವು.

ಒಂದು ಸಲ ಒಬ್ಬ ವಿದೇಶಿ ಸಿಹಾಯಿ ಆ ಬೀರಿಯಲ್ಲಿ ಹೋಗುತ್ತಿದ್ದು. ಅವನು ತನ್ನ ಮನೆಯ ಪತ್ತಿರ ಬಂದಾಗು, ಅವನನ್ನು ಗಮನವಿಟ್ಟು ನೋಡಿದೆ. ಅವನು ಏಪ್ಪು ಸುಂದರವಾಗಿದ್ದು, ಎಂಥ ಲಕ್ಷಣಕೆ ಬ್ಹಾಷ್ಟಾ! ಏಪ್ಪು ಸೇಗೊಂದು ಬಟ್ಟಿಗಳನ್ನು ಧರಿಸಿದ್ದನು; ಅವನು ಆಲ್ಟಿಂದ್ ಹಾದು ಹೋಗುವಾಗ ದಂಗಾರು ಮುಗುಳ್ಳಿಕ್ಕು ಅವನ ದೃಷ್ಟಿಯನ್ನು ಸೆಚ್ಚೆಯಲು ಯತ್ನಿಸಿದರು. ಉದರೆ, ಕೆಲವು ಮತ್ತು ಹಾಗೂ ವಯಸ್ಕರು ಕೂಡಾ ಆ ಸಿಹಾಯಿಯ ನೋಡಿದಿಯ ದೆದರಿಕೊಂಡು ತಮ್ಮ ಮನೆಗಳೊಳಗೆ ಅವಿತುಕೊಂಡರು. ಅದರೆ, ವ್ಯಾ ಹಾಗ್ನಿ, ಅವಳಿ ತನ್ನ ಹಿಮ್ಮಟಿಗಳನ್ನು ಕೊಟ್ಟಿಸಿ ಸೆಟೆದು ನಿಂತು, ಚೆಲುಟುಗಿ ಸೆಲ್ಲುಕ್ಕೆ ಹೊಡೆದು, ‘ನಮಸ್ಕಾರ’ ಎಂದು ಹೇಳಿದರು.



ಆ ಸಿಪಾಯಿ ನಿಂತುಕೊಂಡು ಅವಳ ಕಡೆ ಮುಗುಳ್ಳಿಗೆ ಬೀರಿದನು.

‘ಗುಡ್ ಮಾರ್ಲಿಂಗ್’ ಎಂದು ಹೇಳಿ ಅವನು ತನ್ನ ದಾರಿ ಹಿಡಿದುಕೊಂಡು ಹೋದನು.

ವಾರ್ಷಿಕ ಸಂತೋಷಕ್ಕೆ ಎಲ್ಲಿಯೇ ಇರಲಿಲ್ಲ. ಎಲ್ಲರ ಮುಂದೆಯೂ ಆ ಕಿಂಪು ಸಿಪಾಯಿ ನಿಜವಾಗಿಯೂ ತನ್ನದನೆ ಮಾತನಾಡಿದನೆಂದು ಜಂಭಮೋದೆಕೊಳ್ಳುತ್ತಾ, ಕುಣದಾಡಿದಳು.

‘ತುಂಬಾ ಧೈಯರವಂತೆ’ ಎಂದು ನೆರಹೊರೆಯವರು ಹೇಳಿದರು. ತನ್ನ ಬೀದಿಯ ಜನಗಳಲ್ಲಿ ಇವಳ ಪ್ರಾಮುಖ್ಯತೆ ಸಾಕಷ್ಟು ಹೆಚ್ಚಿತು.

ಆಗ ಇವಳ ಮನೆಯ ಮುಂದ ಸಾಧಾರಣವಾಗಿ ಅಷ್ಟೋಂದು ವಾಢನಗಳ ಸಂಭಾರವೇನೂ ಇರಲಿಲ್ಲವೆಂಬುದೇನೋ ನಿಜ. ಆದರೆ ಆದರ ಅಥ ಆಕ್ರಮಕ್ಕದಲ್ಲಿ ಫಂಟನೆಗೇನೂ ನಡೆಯುತ್ತಿರಲ್ಲ ಎಂದಲ್ಲ. ಆಗಾಗ್, ಉದಾಹರಣೆಗೆ, ನೆರಹೊರೆಯವರು ಒಂದಲ್ಲಿ ಒಂದು ಏಪಯಂತ್ರಿ ಬರುತ್ತಾ, ಹೋಗುತ್ತಾ ಇರುವುದನ್ನು ಇವಳೂ ನೋಡಬಹುದಾಗಿತ್ತು. ಒಮ್ಮೊಮ್ಮೆ ಒಂದು ಏತ್ತಿನಗಾಡಿ ತನ್ನ ಎಣ್ಣೆಯಲ್ಲದ ಚಿಕ್ಕಗಳಿಂದ ಕೀರಲು ಧ್ವನಿ ಹಾಗೂ ಆರ್ಥನಾಡವನ್ನು ಮಾಡುತ್ತಾ ಹೋಗುತ್ತಿತ್ತು; ಎತ್ತುಗಳ ಕೊರಳನ ಗಂಟೆಗಳು ಮೆಲ್ಲಿಗೆ ಕಿಂಕಿನೆ ಶಬ್ದ ಮಾಡುತ್ತಿದ್ದವು. ಕೆಲವು ವೇಳೆ ನಾಯಿಯೊಂದು ಏನೋ ಭಾರಿ ಕೆಲಸವಿರುವುದೇನೋ ಎನ್ನ ವಂತೆ ಸರ್ನೆ ಎದ್ದು ರಸ್ತೆಯ ಮಧ್ಯ ಒಡುತ್ತಿತ್ತು. ಕೂಡಲೇ ಅದು ನಿಂತು ಸುತ್ತಲಾ ಮುಂದಿನೋಡಿ ಯಾವುದೋ ರಸ್ತೆ ಮಗ್ಗಲಿನ ಗಿಡವನ್ನು ಒದ್ದೆ ಮಾಡಲು ಒಂದು ಕಾಲನ್ನು ಎತ್ತುತ್ತಿತ್ತು. ಅಮೇಲೆ ಎಲ್ಲೋ ಏನೋ ಮರೆತಿರುವಂತೆ, ಅದನ್ನು ಹುಡುಕುತ್ತಿರುವಂತೆ ಹಿಂದಕ್ಕೆ ರಸ್ತೆಯ ಕೆಳಗೆ ನುಗ್ಗುತ್ತಾ ಹೋಗುತ್ತಿತ್ತು. ಆಗಾಗ್ ಭಿಕ್ಷುಕರು, ಮತ್ತು ರಸ್ತೆ ವ್ಯಾಪಾರಿಗಳು.....ಬರುತ್ತಿದ್ದರು. ಏನೆಲ್ಲಾ, ಯಾರೆಲ್ಲಾ ವಾರ್ಷಿಕ ನೋಡಲು ಸಿಗುತ್ತಿದ್ದರು. ದಿನವೇ ಒಂದಿಯಲ್ಲಿ ಏನಾದರೂ ನಡೆದೇ ಇರುತ್ತದೆ, ಒಳ್ಳೆಯ ಮನರಂಜನೆಯಾಗುತ್ತಿತ್ತು.

ಇವೆಲ್ಲಕ್ಕಿಂತ, ತುಂಬಾ ಆಕರ್ಷಣೀಯವಾದ ಏಪಯವಂದರೆ, ಅವಳ ಹಳ್ಳಿ ಮತ್ತು ಹತ್ತಿರದ ಪಟ್ಟಣದ ಮಧ್ಯ ಒಡಾಡುತ್ತಿದ್ದ ಬ್ರಾಹ್ಮಣ. ಪ್ರತಿ ಗಂಟೆಗೂ ಅದು ಆ ಬೀದಿಯಿಂದ ಹಾಡು ಹೋಗುತ್ತಿತ್ತು. ಪಟ್ಟಣದ ಕಡೆ ಹೋಗಿ ಹಿಂದಿರುಗಿ ಬರುತ್ತಿತ್ತು. ಪ್ರತಿ ಸಲವೂ ಹೋಸ ಹೋಸ ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದ ಬಸ್ಸನ ದೃಶ್ಯ ವಾರ್ಷಿಗೆ ಒಂದು ಮುಗಿಯಲಾರದ ಸಂತೋಷದ ಮೂಲವಾಗಿತ್ತು.

ದಿನವ್ಯತಿ ಅವನು ಬಸ್ಸನ್ನು ಗಮನಿಸುತ್ತಿದ್ದ ಹಾಗೆ ಕ್ರಮೇಣ ಒಂದು ಚಿಕ್ಕ ಅಸೆ ಅವಳ ತಲೆಯಲ್ಲಿ ಹೊಕ್ಕು ಬೆಳೆಯಿತು. ಕಡೇಪಕ್ಕ ಒಂದು ಸಲವಾದರೂ

ಆ ಬಸನಲ್ಲಿ ಸಹಾರಿ ಮಾಡಬೇಕೆಂದು ಅವಕು ಇವ್ಯಾಪ್ತಿಗು. ದಿನ ದಿನಕ್ಕೆ ಅವಳ ಆಗೆ ಬಲವಾಗುತ್ತಾ ಹೋಯಿತು. ರೈಯ ಮುಖೆಯಲ್ಲಿ ಬಸ್ ನಿಂತಾಗು ಬಸ್‌ಗೆ ಹತ್ತುವ ಮತ್ತು ಬಸ್‌ನಿಂದ ಇರಿಯವ ಪ್ರಯಾಣಿಕರ ಕಡೆ ಅವರು ಆಸ್ತಿಯಿಂದ ಗಮನಿಸಿಟ್ಟು ನೋಡುವಕು. ಅವರ ಮುಖಿಗು ಅವರ ಆಕಾಶಗಳು, ಕನ್ಸುಗಳು ಮತ್ತು ಆಸ್ತಿಗಳನ್ನು ಡಾಗ್‌ತೆಸಿಳಿಸಿದ್ದವು. ಅವಳ ಸ್ಥಿರತ್ವಗಳಲ್ಲಿ ಯಾರಾದರೂ ಬಸನಲ್ಲಿ ಸಹಾರಿ ಮಾಡಿ ಅವರಿಗೆ ಪಟ್ಟಣದ ದೃಶ್ಯಗಳನ್ನು ವರ್ಣನೆ ಮಾಡುತ್ತಾ ಹೋದರೆ, ವಾಗಿಗೆ ಅದನ್ನು ಕೀರ್ಜಾಗ ಹೊಸ್ಟೀಸಿಕ್ಕು ಬರುತ್ತಿತ್ತು. "ಭಾರಿ ಜಂಭು" ಎನ್ನತ್ತಿದ್ದಳು. ಅವರಿಗೆ ಆ ಪದದ ಅಧ್ಯ ಗೊತ್ತಿರಲಿಲ್ಲ, ಅದರೆ ಆ ಪದವನ್ನು ಒಳ್ಳೆಯವರಿಗೆ ಉಪಯೋಗಿಸುವುದಿಲ್ಲವೆಂದು ಮಾತ್ರ ಗೊತ್ತಿತ್ತು.

ಅನೇಕ ದಿನಗಳು ಹಾಗೂ ತಿಂಗಳುಗಳ ಕಾಲ ವಾರ್ಷಿಕೀಯಿಂದ ತನ್ನ ನರಹೋರಿಯವರ ಮತ್ತು ದಿನವೂ ಬಸನ್‌ನುಲುಪಯೋಗಿಸುವ ಜನಗಳ ಮತ್ತು ನಡೆಯುವ ಸಂಭಾಷಣೆಗಳನ್ನು ಐಟ್ಟರಿಕೀಯಿಂದ ಕೇಳುತ್ತಿದ್ದಳು. ಈ ರೀತಿ ಅವರು ಬಸ್ ಪ್ರಯಾಣಿದ ಬಗ್ಗೆ ಅನೇಕ ಚಿಕ್ಕ ಪಟ್ಟಣ ವಿವರಗಳನ್ನು ಗೃಹಿಸುತ್ತಿದ್ದಳು. ಪಟ್ಟಣ ಅವಳ ಹಳ್ಳಿಯಿಂದ ಆರು ಮೇಲಿ ದೂರದಲ್ಲಿತ್ತು. ಒಂದು ಕಡೆಯ ಟಿಕೆಟ್‌ಗೆ "ಕೇವಲ ಮೂವತ್ತೇ ಪ್ರಸ್ತೇ" ಎಂದು ಒಬ್ಬ ಬೆಂಜಾಗಿ ಬಟ್ಟಿ ಹಾಕಿದ ಮನುವು ಹೇಳಿದ್ದನ್ನು ಕೇಳಿದ್ದಳು. ವಾರ್ಷಿಕೀಯಿಂದ ಕೊಡಿಹಾಕಿದರೂ ಅಪೋಂದು ಹಣ ಪಡೆಯುವುದು ಅವಳ ಉಳಿಗೂ ಏಂದಿದ ವಿವರವಾಗಿತ್ತು. ಪಟ್ಟಣಕ್ಕೆ ಪ್ರಯಾಣಿ ನಲ್ಲಿತ್ತೇದು ನಿಮಿಷಗಳು ಆಗುತ್ತಿತ್ತು. ಪಟ್ಟಣ ತಲುಪಿದ ಮೇಲೆ, ಅವಳ ಜಾಗದಲ್ಲಿ ಉಳಿದುಕೊಂಡು, ಇನ್ನೊಂದು ಮೂವತ್ತು ಪ್ರಸ್ತೇಗಳನ್ನು ಕೊಟ್ಟರೆ ಅದೇ ಬಸನಲ್ಲಿ ತನ್ನ ಮನೆಗೆ ವಾಪಸು ಬರಬಹುದಿತ್ತು. ಒಂದು ಗಂಟೆಯ ಮಧ್ಯಾಹ್ನದ ಬಸನ್ನು ಹಿಡಿದರೆ ಪಟ್ಟಣವನ್ನು ಒಂದೂ ಮುಕ್ಕಾಲಿಗೆ ತಲುಪಬಹುದು, ಮನೆಗೆ ಏರ್ಡೂ ನಲ್ಲಿತ್ತೇದಕ್ಕೆ ವಾಪಸಾಗಬಹುದಾಗಿತ್ತು.

ಅವಳು ಮತ್ತೆ ಮತ್ತೆ ಲೀಕ್ ಮಾಡಿ ಯೋಜನೆಗಳನ್ನು ಹಾಕಿಕೊಂಡಂತೆ, ಅವಳ ಯೋಜನೆಗಳು ಹೀಗೇ ಮುಂದುವರಿಯುತ್ತಾ ಹೋಗುತ್ತಿದ್ದವು.

ಒಂದು ಸುಗ್ರಿಯ ದಿನ ಮಧ್ಯಾಹ್ನದ ಹೊತ್ತು ಬಸ್ ಇನ್ನೇನು ಹಳ್ಳಿಯನ್ನು ಬಿಡುವುದರಲ್ಲಿತ್ತು. ಮುಖ್ಯ ರಸ್ಯೆಯಲ್ಲಿ ತಿರುಗುತ್ತಿದ್ದಾಗ್ 'ಬಸ್ ನಿಲ್ಲಿಸು, ಬಸ್ ನಿಲ್ಲಿಸು', ಎಂಬ ಸಣ್ಣ ಧ್ವನಿ ಕೇಳಿತು. ಪುಟ್ಟದೊಂದು ಕ್ರೀ ಅದೇಶ ನೀಡುವಂತೆ ಎತ್ತಿತ್ತು.

ಬಸ್ ನಿಂತಿತು. ಕಂಡಕ್ಕರ್ ಬಾಗಿಲಿನಿಂದ ಹೊರಗೆ ತಲೆಹಾಕುತ್ತು, "ಒಮ್ಮೇ, ಇವತ್ತು ನೀನು ಬರುತ್ತಿದ್ದೀರ್ಯಾ" ಎಂದ. ವಾರ್ಷಿಕೀಯಿಂದ ಬಾಗಿಲಲ್ಲಿ ನಿಂತು ನೋಡುತ್ತಿದ್ದಾನ್ನು ಅವನು ಗಮನಿಸಿದ್ದ. ಇನ್ನೂ ಬಸ್ಸಿನ ಹೊರಗೆ ನಿಂತಿದ್ದ

ವಳ್ಳ, 'ಹೌದು, ನಾನು ಪಟ್ಟಣಕ್ಕೆ ಹೋಗಬೇಕು, ಐಸ್ಲೇ ಹಣ' ಎನ್ನತ್ವ
ಕೆಲವು ನಾಣ್ಯಗಳನ್ನು ಅವನಿಗೆ ತೋರಿಸಿದ್ದು.

'ಸರಿ, ಸರಿ, ಮೊದಲು ಬಸ್ಸು ಹತ್ತು' ಕಂಡಕ್ಕರೂ ಅವಳನ್ನು ಮೇಲಕ್ಕೆ
ಹತ್ತಿಸಿಕೊಳ್ಳಲು ಸಹಾಯಮಾಡುವಂತೆ ಕೈಚಾಚಿದನು.

'ಪರವಾಗಿಲ್ಲ' 'ನಾನೇ ಹತ್ತೆಬಳ್ಳಿ, ನೇನೇನೂ ಸಹಾಯ ಮಾಡಬೇಕಾಗಿಲ್ಲ'.

ಕಂಡಕ್ಕರೂ ತಮಾವೆ ಸ್ವಭಾವದವನಾಗಿದ್ದ, ತಮಾವೆ ಮಾಡುತ್ತು 'ಒ ದಯವಿಟ್ಟು
ನನ್ನೊಡನೆ ಹೋಟಿಸಿಕೊಳ್ಳಬೇಡಿ, ಮೇಡಂ. ಇಲ್ಲಿ ಮುಂದೆ ಕುಳತುಕೊಳ್ಳಿ, ಎಲ್ಲರೂ
ದಯವಿಟ್ಟು ಪಕ್ಕಕ್ಕೆ ಸರಿಯಿರಿ- ಮೇಡಂಗೆ ದಾರಿ ಬಡಿ'ಎಂದ.

ಬಸ್ ನಳ್ಳಿ ಅಂದು ನೂಪುನ್ನಗಲು ಇರಲಿಲ್ಲ. ಅರೇಳು ಪ್ರಯಾಣಕರು ಮಾತ್ರ
ಇದ್ದರು. ಅವರೆಲ್ಲ ವಳ್ಳ ಕಡೆ ನೋಡುತ್ತು ಕಂಡಕ್ಕರೂ ಜೊತೆಗೆ ನಗುತ್ತಿದ್ದರು.
ವಳ್ಳ ನಾಟುತ್ತಾ ಎಲ್ಲರ ಕಣ್ಣಗಳನ್ನು ತಟ್ಟಿಸಿ, ಬೇಗನೆ ಒಂದು ಹಾಲಿ ಜಾಗದಲ್ಲಿ
ಕುಳಿತುಕೊಂಡಳು.

'ಕಾಗ ನಾವು ಹೊರಡಬಹುದೇ ಮೇಡಂ' ನಗುತ್ತಾ ಕಂಡಕ್ಕರೂ ಕೇಳಿದನು.
ಎರಡು ಸಲ ಸೀಟಿ ಉದಿದನು, ಬಸ್ ಭರ್ನೆ ಮುಂದೆ ಚಲಿಸಿತು.

ಅದೊಂದು ಹೊಸ ಬಸ್. ಅದರ ಹೊರಭಾಗ, ಕೆಲವು ಹಸಿರು ಪಟ್ಟಿಗಳೊಡನೆ
ಕೂಡಿದ ಬಳಿ ಬಣ್ಣದಿಂದ ಹೊಳಿಯುತ್ತಿತ್ತು. ಒಳಗಡೆ ತಲೆ ಮೇಲಿನ ಕಂಬಿಗಳು
ಬೆಳ್ಳಿಯಂತೆ ಹೊಳಿಯುತ್ತಿದ್ದುವು. ವಳ್ಳಯ ಎದುರಿಗೆ, ಒಂದು ಸುಂದರವಾದ
ಗಡಿಯಾರವಿತ್ತು. ಆಷನಗಳು ಮೇತ್ತಿಗೆ ಹಿತಕರವಾಗಿದ್ದುವು.

ವಳ್ಳ ಎಲ್ಲವನ್ನೂ ತನ್ನ ಕಣ್ಣಗಳಲ್ಲಿ ತಂಬಿಕೊಂಡಳು, ಅದರೆ ಅವಳು
ಹೊರಗಡೆ ನೋಡಲು ಪ್ರಾರಂಭಿಸಿದಾಗ, ಕಿಟಕಿಯ ತಳಭಾಗದಲ್ಲಿ ಕ್ಕಾನ್ನಾಸ್ ಇದ್ದದ್ದರಿಂದ ಹೊರಗಿನ ನೋಟ ಕಾಣಸುತ್ತಿರಲಿಲ್ಲ. ಆದ್ದರಿಂದ, ಅವಳು ಆಷನದ
ಮೇಲೆ ನಿಂತುಕೊಂಡು ತರೆಯ ಮೇಲೆ ಬಗ್ಗಿದಳು.

ಬಸ್ಸು ಈಗ ಕಾಲುವೆಯ ದಡದ ಮೇಲೆ ಉದ್ದಕ್ಕೂ ಹೋಗುತ್ತಿತ್ತು. ರಸ್ತೆ
ಇಕ್ಕಾಗಿತ್ತು, ಕಾಲುವೆ ಅದರ ಆಚಿಗೆ ತಾಲೆಮರ, ಹಲ್ಲುಗಾವಲು, ದೂರದ
ವರ್ವತ ಮತ್ತು ನೀಲಿ ಆಕಾಶ, ಆ ಕಡೆ ಪಕ್ಕದಲ್ಲಿ ಒಂದು ಆಳವಾದ ಪ್ರವಾತ,
ಅತ್ಯ ವಿಸ್ತಾರವಾದ ಹಸಿರು ಹೂಲಗಳು - ಕಣ್ಣ ಎಮ್ಮೆ ದೂರ ನೋಡಬಲ್ಲದೋ
ಅಷ್ಟು ದೂರ ಹಸಿರೇ ಹಸಿರು.

'ಮಗೂ, ನೀನು ಹಾಗೆ ನಿಂತುಕೊಳ್ಳಬಾರದು. ಕುಳಿತುಕೊಂಡಿ' ಯಾರದೋ
ಧ್ವನಿ ಕೇಳಿ ಬೆಳ್ಟಿದಳು.

ಕುಳಿತುಕೊಂಡು, ಯಾರ ಧ್ವನಿ ಎಂದು ತಿರುಗಿ ನೋಡಿದಳು. ಅವಳ ಬಗ್ಗೆ
ತುಂಬಾ ಪ್ರಾಮಾಣಕವಾಗಿ ಕಾಳಜಿ ವಹಿಸಿದ್ದ ಒಬ್ಬ ಹಿರಿಯ ವ್ಯಕ್ತಿ. ಅದರೆ
ಅವನ ಮಾತಿನಿಂದ ಅವಳು ಹೋಟಿಸಿಕೊಂಡಳು.

‘ಇಲ್ಲ ಯಾವ ಮಗುವೂ ಇಲ್ಲ’, ಎಂದು ಜಂಭರಿಂದ ಹೇಳಿದಳು, ‘ನಾನೂ ಎಲ್ಲರಂತೆ ಮೂವತ್ತು ಪೈಸೆಯನ್ನು ಮೊಟ್ಟಿದ್ದೇನೆ’.

ಕಂಡಕ್ಕರ್ ಇವರ ಮಧ್ಯ ಬಾಯಿ ಹಾಕಿ ‘ಇ ಸ್ವಾಮಿ, ಇವರು ತುಂಬಾ ದೊಡ್ಡ ಮೇಡಂ. ಸಣ್ಣ ಹುಡುಗಿ ಎಲ್ಲಾದರೂ ತನ್ನ ಪ್ರಯಾಣದ ಬಾಡಿಗೆಯನ್ನು ತಾನೇ ಕೊಡಬಲ್ಲಳು, ಪಟ್ಟಣಕ್ಕೆ ಒಬ್ಬಳೇ ವ್ಯಾಳ ಮಾಡಬಲ್ಲಳು ಎಂದು ನೀವು ತಿಳಿದಿರುವರಾ?’

ವಳ್ಳ ಕಂಡಕ್ಕರ್ ಕಡೆ ಹೋವದ ದೃಷ್ಟಿಯನ್ನು ಬೀರಿ ಹೇಳಿದಳು; ‘ನಾನು ಮೇಡಂ ಅಲ್ಲ, ದಯವಿಟ್ಟು ಅದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ. ನೀವಿನ್ನೂ ನನಗೆ ಬಿಕೆಟ್ ಕೊಟ್ಟಲ್ಲ.’

ಅವಳ ಧ್ವನಿಯನ್ನು ಅನುಕೂಲಿಸುತ್ತೂ ಕಂಡಕ್ಕರ್ ‘ಹೌದೌದು ನೆನಹಿದೆ’ ಎಂದನು. ಎಲ್ಲರೂ ನಕ್ಕರು, ವಳ್ಳ ಕೂಡಾ ನಗುತ್ತಿದ್ದಳು.

ಕಂಡಕ್ಕರ್ ಒಂದು ಬಿಕೆಟ್‌ಗೆ ಪಂಚ (ರಂಧ್ರ) ಮಾಡಿ ಅವಳ ಕೈಗೆ ಕೊಟ್ಟು ಹೇಳಿದ, ಸುಮ್ಮನೆ ಆರಾಮಾಗಿ ಕುಳಿತುಕೊ, ಆಸನಕ್ಕಾಗಿ ಹಣ ಕೊಟ್ಟ ಮೇಲೆ ವರೆ ನಿಂತುಕೊಳ್ಳಬೇಕು?

‘ನನಗೆ ನಿಂತುಕೊಳ್ಳಬೇಕು ಅನ್ನಿಸುತ್ತೇ’, ಅವಳು ಉತ್ತರ ಕೊಟ್ಟು ಪುನಃ ನಿಂತುಕೊಂಡಳು.

‘ಅದರೆ, ಆಸನದ ಮೇಲೆ ನಿಂತುಕೊಂಡರೆ ಬಸ್ ತಿರುಗುವಾಗ ಅಥವಾ ಬ್ರೇಕ್ ಹಾಕಿದಾಗಿ, ನೀನು ಬೀಳಬಹುದು ಮತ್ತು ಪೆಟ್ಟ ತಾಳಬಹುದು. ಅದಕ್ಕೇ ನಿನ್ನನ್ನು ಕುಳಿತುಕೊ ಎಂದದ್ದು ಮಗೂ’.

‘ನಾನು ಮಗುವಲ್ಲ’ ಅವಳು ಹೋವದಿಂದ ಹೇಳಿದಳು ‘ನನಗೆ ಎಂಟು ವರ್ಷ ಅಗಿದೆ’.

‘ಹೌದಲ್ಲವೇ!- ನಾನು ಎಪ್ಪು ಪೆದ್ದ, ಎಂಟು ವರ್ಷ- ಅಬ್ಜ್ಞಾ!’

ಕಂಡಕ್ಕರ್ ಮತ್ತೆ ತನ್ನ ಕೆಲಸದಲ್ಲಿ ಮುಳುಗಿದ. ಬಸ್ ನಿಂತಿತು. ಹೊಸ ಪ್ರಯಾಣಕರು ಹತ್ತಿದರು. ಸೀಟು ಕೆಲೆದುಕೊಳ್ಳುವೆನಂಬ ಭಯದಿಂದ ವಳ್ಳ ಅಲ್ಲೇ ಕುಳಿತಳು.

ಒಬ್ಬ ವರ್ಯಸ್ವಾದ ಹೆಂಗಸು ಒಂದು ಅವಳ ಪಕ್ಕದಲ್ಲಿ ಕುಳಿತುಕೊಂಡಳು, ‘ಮಗೂ, ನೀನು ಒಬ್ಬಳೇ ಇದ್ದೀಯಾ?’ ಬಸ್ ಪುನಃ ಹೊರಟಾಗಿ, ಅವಳು ವಳ್ಳಿಯನ್ನು ಕೇಳಿದಳು.

ವಳ್ಳಿಗೆ ಆ ಹೆಂಗಸನ್ನು ಕಂಡು ತುಂಬಾ ಅಸಹ್ಯವೆನಿಸಿತು-ಅವಳ ಕಿವಿಯ ಹಾಕಿಗಳಲ್ಲಿ ಅಪ್ಪು ದೊಡ್ಡ ತೂಕನ್ನು ನೋಡಿದಳು, ಅಷ್ಟೇಂದು ಕೊಳಕಾದ ಕಿವಿಯ ಅಭರಣವನ್ನು ಅದರಲ್ಲಿ ಹಾಕಿಕೊಂಡಿದ್ದಳು, ಅವಳು ಆಗಿಯತ್ತಿದ್ದ ಅಡಿಕೆ ಎಳ್ಳಿದ ವಾಸನೆ ಅವಳ ಮುಖಕ್ಕೆ ರಾಮುತ್ತಿತ್ತು. ಏಳ್ಳಿದ ರಸ ಯಾವ



ಕ್ಷಣವಾದರೂ ಅವಳ ತುಟಿಗಳಿಂದ ಹೊರ ಚಿಮ್ಮುವ ಭಯವಿತ್ತು— ಅಂತಹ ಮನಸ್ಯರ ಜೊತೆ ಯಾರು ತಾನೇ ಸ್ವೇಚ್ಚಾ ಮಾಡಿಕೊಳ್ಳುತ್ತಾರೆ?

‘ಹೌದು ನಾನೋಬ್ಬಳೇ ಪ್ರಯಾಣ ಮಾಡುತ್ತಿದ್ದೇನೆ’.

ಮೊಟಕಾಗಿ ಉತ್ತರ ಕೊಟ್ಟಳು, ‘ನನ್ನ ಒಳ ಚಿಕೆಟು ಹೊಡ ಇದೆ. ಮೂರತ್ತು ಪ್ರಸಾ ಟಕ್ಕಿಟನೊಡನೆ ಅವಳು ಪಟ್ಟಣಕ್ಕೆ ಹೋಗುತ್ತಿದ್ದಾರೆ’, ಕಂಡಕ್ಕರ್ ಹೇಳಿದ.

‘ನನ್ನ ಕೆಲಸ ನೀನು ನೋಡು’ ವಳ್ಳಿ ಹೇಳಿದಳು. ಆದರೆ, ಧಾರೆಯೇ ನಕ್ಕಳು ಮತ್ತು ಕಂಡಕ್ಕರ್ ಹೊಡಾ ನಕ್ಕನು.

ಆ ಮುದುಕಿ ತನ್ನ ಅನುಮಾನವನ್ನು ಮುಂದುವರಿಸುತ್ತಲೇ ಹೋದಳು. ‘ಇಮ್ಮು ಚಿಕ್ಕವಳು ಒಬ್ಬಳೇ ಪ್ರಯಾಣ ಮಾಡುವುದು ಸರಿಯೇ? ಪಟ್ಟಣದಲ್ಲಿ ನೀನು ಎಲ್ಲಿಗೆ ಹೋಗಬೇಕು ಎಂಬುದು ನನಗೆ ಸರಿಯಾಗಿ ಗೊತ್ತೇ? ಬೇದಿ ಯಾವುದು? ಮನೆಯ ನಂಬರ್ ಏನು?’

‘ನೀವು ನನ್ನ ಬಗ್ಗೆ ಯೋಚಿಸಬೇಕಾಗಿಲ್ಲ. ನನಗೆಲ್ಲಾ ಗೊತ್ತಿದೆ’ ವಳ್ಳಿ ಕಿಟಕಿಯ ಕಡೆ ತನ್ನ ಮುಖವನ್ನು ತಿರುಗಿ ಹೊರಗೆ ನೋಡುತ್ತಾ ಹೇಳಿದಳು:

ಅವಳ ಮೊದಲ ಪ್ರಯಾಣಕಾಗಿ ಇಮ್ಮು ಎಚ್ಚರಿಕೆಯಿಂದ, ಕವ್ವ ತೆಗೆದುಕೊಂಡು, ಮಹತ್ತ್ವದ ಯೋಜನೆಗಳನ್ನು ಹಾಕಿಕೊಂಡಿದ್ದಳು; ಸಿಕ್ಕ ಬಡಿ ನಾಣ್ಯಗಳೆಲ್ಲವನ್ನು ಪೆಪ್ಪರ್ ಮೆಂಟುಗಳು, ಅಟದ ಸಾಮಾನುಗಳು, ಬೆಲುನುಗಳು ಮುಂತಾದುಗಳ ಬಗ್ಗೆ

ಇದ್ದು ಎಲ್ಲಾ ಅಕರ್ವಾರೆಯನ್ನು ತಡೆದುಕೊಂಡು, ಜಪ್ತುಳಕನಿಂದ ಉಳಿಸಿದ್ದಳು. ಹೀಗೆ ಒಟ್ಟು ಅರವತ್ತು ಪ್ರಸೆಯನ್ನು ಉಳಿಸಿದ್ದಳು. ಅದರಲ್ಲಿ ಮುಖ್ಯವಾಗಿ ಹಳ್ಳಿಯ ಸಂತೇಯ ದಿನ ಅವಲು ತನ್ನ ಬಳ ಹಣ ಇದ್ದಾಗ್ನು ಮೆರ್ಕೇ-ಗೋ-ರೋಂದಲ್ಲಿ ಸಹಾರಿ ಮೂಡಬೇಕೆಂಬ ಬುಲವಾದ ಅಸೆಯನ್ನು ಸಹ ದೃಢನಿಶ್ಚಯದಿಂದ ತಡೆಹಿಡಿದ್ದಳು.

ಸಾಕಮ್ಮ ಹಣವನ್ನು ಉಳಿಸಿದ ಮೇಲೆ ಅವಳ ಮುಂದಿನ ಸಮಸ್ಯೆ, ತನ್ನ ತಾಯಿಗೆ ಗೋತ್ತಾಗದಂತೆ ಹೇಗೆ ಮನೆಯಿಂದ ನುಷ್ಟಿಕೊಳ್ಳುವುದು ಎಂಬುದಾಗಿತ್ತು.

ಪ್ರತಿದಿನ ಉಳಿಟವಾದ ಮೇಲೆ ಅವಳ ತಾಯಿ ಸುಮಾರು ಒಂದರಿಂದ ನಾಲ್ಕು ಗಂಟೆ ನಿದ್ರೆ ಮಾಡುತ್ತಿದ್ದರು. ಆದ್ದರಿಂದ ಕೆಲಸ ಸುಲಭವಾಯಿತು. ವಳ್ಳ ಯಾವಾಗಲೂ ಈ ಸಮಯವನ್ನು ತನ್ನ ವಿಹಾರಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಳು ಅಥವಾ ತನ್ನ ಮನ ಬಾಗಿಲಿನಿಂದ ನೋಡುತ್ತಾ ನಿಂತಿರುತ್ತಿದ್ದಳು. ಕೆಲವು ವೇಳೆ ಹಳ್ಳಿಯಿಂದ ಹೋಗಲು ಹೊಡಾ ಧ್ಯೇಯ ಮಾಡುತ್ತಿದ್ದಳು. ಈ ದಿನ ಅದೇ ಸಮಯವನ್ನು ಹಳ್ಳಿಯ ಹೊರಗಿನ ಮೊದಲ ವಿಹಾರಕ್ಕೆ ಉಪಯೋಗಿಸಿಕೊಂಡಿದ್ದಳು.

ಬಸ್ ಮುಂದೆ ಹೋಗುತ್ತಿತ್ತು.

ಪ್ರಕೃತಿ ಸೌಂದರ್ಯವನ್ನು ದಾಟಿ ಒಂದು ಸಣ್ಣ ಹಳ್ಳಿ ಮುಖಾಂತರ ಅಥವಾ ವಿಲಕ್ಷಣವಾದ ರಸ್ತೆ ಪಕ್ಕದ ಅಂಗಡಿ ಮುಖಾಂತರ ನುಗ್ಗಿ ಹೋಗುತ್ತಿತ್ತು. ಕೆಲವು ವೇಳೆ ಅದರ ಕಡೆ ಬರುತ್ತಿರುವ ಇತರ ವಾಹನಗಳು ಅಥವಾ ರಸ್ತೆಯನ್ನು ದಾಟುತ್ತಿರುವ ಪಾದಬಾರಿಗಳನ್ನು ಬಸ್ ನುಂಗಿಬಿಡುವುದೇನೋ ಅನ್ನಿಸುತ್ತಿತ್ತು. ಅದರೆ ಹೇಗೋ ಅದು ಎಲ್ಲಾ ಅಡ್ಡಿ ಅತಂಕಗಳನ್ನು ಸುರಕ್ಷಿತವಾಗಿ, ಹಿಂದಕ್ಕೆ ಬಿಟ್ಟು, ಸುಸೂತ್ರವಾಗಿ ಹೋಗುತ್ತಿತ್ತು. ಮರಗಳು ಅದರ ಕಡೆ ಓಡಿ ಬರುತ್ತಿದ್ದವು. ಬಸ್ ಅವುಗಳ ಹತ್ತಿರ ಬರುತ್ತಲೇ ಅವು ನಿಲ್ಲುತ್ತಿದ್ದವು. ಬೇರೆ ದಿಕ್ಕಿನಲ್ಲಿ ನುಗ್ಗಿ ಹೋಗುವ ಮುನ್ನ ಕ್ಷಾಣಕಾಲ ಅವು ರಸ್ತೆಯ ಪಕ್ಕದಲ್ಲಿ ಅಸಹಾಯವಾಗಿ ಹಾಗೇ ನಿಲ್ಲುತ್ತಿದ್ದವು.

ಕೂಡಲೇ ವಳ್ಳ ಸಂತೋಷದಿಂದ ಚಪ್ಪಾಕೆ ತಟ್ಟಿದ್ದಳು. ನೇರವಾಗಿ ಬಸ್ ಎದುರಿಗೆ ಒಂದು ಚಿಕ್ಕ ಹಸು ಗಾಳಿಯಲ್ಲಿ ಬಾಲವನ್ನು ಮೇಲಿತ್ತಿಕೊಂಡು, ತುಂಬಾ ವೇಗವಾಗಿ ಓಡುತ್ತಿತ್ತು. ಬಸ್ಸು ನಿಂತಿತ್ತು. ಮತ್ತೆ ಮತ್ತೆ ಬಸ್ ಬಾಲಕ ಜೀರಾಗಿ ಹಾರನ್ ಶಬ್ದ ಮಾಡಿದನು. ಅದರೆ, ಹಾರನ್ ಶಬ್ದವನ್ನು ಅವನು ಹೆಚ್ಚಿಸಿದಂತೆಲ್ಲಾ, ಅದು ಇನ್ನೂ ಹೆದರಿ ಬಸ್ ಮುಂದೆವೇಗವಾಗಿ ನಾಗಾಲ್ಯಾಟ ಮಾಡಿತ್ತು.

ಇದು ವಳ್ಳಗೆ ತಮಾಚೆಯಿನಿಸಿತು. ಅವಲು ತನ್ನ ಕಣ್ಣಗಳಲ್ಲಿ ಕಣ್ಣೇರು ಬರುವವರೆಗೂ ನಗುತ್ತಲೇ ಇದ್ದಳು.

‘ಈ ಮೇಡಂ, ನಮ್ಮ ಸಾಕಾಗಲಿಲ್ಲವೇ ನಾಳಿಗೂ ಸ್ವಲ್ಪ ಉಳಿಸಿಕೊಳ್ಳ’ ಎಂದನು.

ಹೀನೆಗೆ ಹಸು ರಸ್ತೆಯ ಪಕ್ಕಕೆ ಹೋಯಿತು. ಬಸ್ ರೈಲು ರಸ್ತೆ ದಾಟುವ ಜಾಗಕ್ಕೆ ಬಂತು. ದೂರದಿಂದ ರೈಲನ್ನು ಒಂದು ಬುಕ್ಕಿಯಂತೆ ನೋಡಬಹುದಿತ್ತು, ಅದು ಪತ್ತಿರ ಬಂದಂತೆಲ್ಲ ದೊಡ್ಡದಾಗಿ ಬೆಳೆಯುತ್ತಿತ್ತು. ಅಮೇಲೆ ಅದು ಭಯಂಕರವಾಗಿ ಭೋರಿದುತ್ತಾ ಬಸ್ಸನ್ನು ನಡುಗಿಸುತ್ತಾ ಗೇಟನ್ನು ಹಾದು ನುಗ್ಗಿಹೋಯಿತು. ಅಧ್ಯಿಂದ ಅದು ಒಂದು ಅಂಗಡಿ ಬೇದಿಯಲ್ಲಿ ಸಂಚರಿಸಿತು. ಮತ್ತೆ ತಿರುಗಿಹೊಂದು ಒಂದು ದೊಡ್ಡದಾದ ಬೇದಿಯನ್ನು ಪ್ರವೇಶಿಸತು. ಅಪ್ಪೆ ಯೂದ್ದ ಎದ್ದು ಕಾಣಿಸುತ್ತಿದ್ದ ಅಂಗಡಿಗಳು! ಎಪ್ಪೆ ಧಳಫರಿಸುವ ಬಟ್ಟಿಗಳು, ಏಷಿಧ ಸಾಮಾನುಗಳ ಪ್ರದರ್ಶನ! ಎಪ್ಪೊಂದು ಜನಸಂಗ್ರಹಿ!

ಅಕ್ಕಯ್ಯದಿಂದ ಮೂರಳಾಗಿ, ವಾಯ್ ಪ್ರತಿಯೊಂದನ್ನೂ ಬಿಟ್ಟಬಾಯಿ ಬಿಟ್ಟಂತೆ ನೋಡಿದಳು. ಅಮೇಲೆ ಬಸ್ ನಿಂತಿತು. ವಾಯ್ಯನ್ನು ಬಿಟ್ಟು ವಲ್ಲರೂ ಇದರು.

‘ಓ ಮೇಂದಂ’, ನೇವು ಇಳಿಯವುದಿಲ್ಲಿನು? ನಿಮ್ಮ ಮೂವತ್ತು ಪ್ರೇಸೆ ಇಲ್ಲಿ ವರಿಗಳೇ’ ಎಂದು ಕಂಡಕ್ಕರ್ತಾ ಹೇಳಿದ್ದೀರ್ಳು ‘ಇಲ್ಲ’ ವಾಯ್ ಹೇಳಿದಳು, ‘ನಾನು ಇದೇ ಬಸ್ಸನಲ್ಲಿ ವಾಪಸ್ಸು ಹೋಗುತ್ತಿದ್ದೇನೆ’ ಅವಲು ಇನ್ನೊಂದು ಮೂವತ್ತು ಪ್ರೇಸೆಯನ್ನು ತನ್ನ ಜೀಬನಿಂದ ತೆಗೆದು ಕಂಡಕ್ಕರ್ತಾಗಿ ಹೊಟ್ಟಿಲ್ಲ.

‘ಪೇ ವಿನು ಸಮಾಖಾರೆ’

‘ಇಲ್ಲ, ವನೂ ಇಲ್ಲ, ನಾನು ಸುಮ್ಮನೆ ಬಸ್ಸನಲ್ಲಿ ಸಾರಿ ಮಾಡಬೇಕೆಂದುಕೊಂಡ, ಅವ್ವೆ’.



‘ಈಗ ನೀನು ಇಲ್ಲಿನ ದೃಶ್ಯಗಳನ್ನು ನೋಡಲು ಇವುವರುವುದಿಲ್ಲವೇ?’

‘ನಾನೊಬ್ಬಳೇ ಇ, ನನಗೆ ತುಂಬಾ ಹೆದರಿ’.

ಹುದುಗಿಯ ಮಾತನಾಡುವ ರೀತಿಯನ್ನು ನೋಡಿ ಏನೋದಿಂದ ಕಂಡಕ್ಕರೂ ಹೇಳಿದ, ‘ಅದರೆ, ನನಗೆ ಬಸಾನಲ್ಲಿ ಬರಲು ಹೆದರಿಯಾಗಲಿಲ್ಲ’.

‘ಆ ಬಗ್ಗೆ ಹೆದರಲು ಏನೂ ಕಾರಣಗಳರಲ್ಲಿ’ ಅವಳು ಉತ್ತರ ಕೊಟ್ಟಳು.

‘ಇರಲಿ, ಅಲ್ಲಿರುವ ಅಂತರಿಗೆ ಹೋಗಿ ಏನಾದರೂ ಕುಡಿಯಲ್ಲಿ ಏಕೆ ತಗೆದುಕೊಳ್ಳಬಾರದ್ದು? ಆ ಬಗ್ಗೆ ಕೂಡಾ ಹೆದರಲು ಕಾರಣವೇನೂ ಇಲ್ಲವಲ್ಲಾ.’
‘ಇ, ಇಲ್ಲ, ನಾನು ಅದನ್ನು ಮಾಡಲಾರೆ’.

‘ಒಳ್ಳಿಯಾದು, ಹಾಗಾದರೆ ನನಗೆ ಒಂದು ತಂಪ್ರ ಪಾನೀಯವನ್ನು ತಂದು ಕೊಡುವೇ’.

‘ಚೇಡ ನನ್ನಲ್ಲಿ ಸಾಕಷ್ಟು ಹಣ ಇಲ್ಲ, ನನ್ನ ಟಕೆಟ್ ಮಾತ್ರ, ಕೊಡಿ, ಅವೈ’.

‘ಅದು ನನ್ನ ಅತಿಥಿ, ನಿನಗಾಗಿ ಏನೂ ಖಚಾಗುವುದಿಲ್ಲ’.

‘ಚೇಡ ಚೇಡ’ ಅವಳು ಕೊನೆಗೆ ಹೇಳಿದಳು, ‘ದಯವಿಟ್ಟು ಚೇಡ’.

ಕಂಡಕ್ಕರೂ ಅಸಹಾಯಕತೆಯಿಂದ ಭುಜ ಹಾರಿಸುತ್ತಾ ಬಸ್ ಇಂದು ಹೋದ. ವಳ್ಳ ವಾಪಸು ವ್ಯಯಾಗಾ ಮಾಡುವ ಸಮಯಕ್ಕಾಗಿ ಕಾಯುತ್ತಿದ್ದಳು. ಅಲ್ಲಿ ಹೆಚ್ಚು ವ್ಯಯಾಣಿಕರು ಇರಲಿಲ್ಲ.

‘ನಿಮ್ಮ ತಾಯಿ ನಿನಗಾಗಿ ಹುದುಕುವುದಿಲ್ಲವೇ?’ ಕಂಡಕ್ಕರೂ ಅವರಿಗೆ ಟಕೆಟ್ ಕೊಡುವಾಗೆ ಹೇಳಿದನು.

‘ಇಲ್ಲ, ನಿನಗಾಗಿ ಯಾರೂ ಹುದುಕುವುದಿಲ್ಲ’, ವಳ್ಳ ಉತ್ತರಿಸಿದಳು. ಬಸ್ ಹೊರಿಸಿತು, ಪ್ರಸ್ತು ಆದೇ ಅಶ್ವಯರ್ಕರವಾದ ದೃಶ್ಯಗಳು. ವಳ್ಳ ಸ್ನೇಹಿತ್ಯ ಬೇಸರಗೊಂಡಿರಲಿಲ್ಲ. ಮೊದಲನೆಯ ಬಾರಿಯಂತೆಯೇ ಎಲ್ಲವನ್ನೂ ಅವೈ ಉತ್ಸಾಹದಿಂದ ನೋಡುತ್ತಿದ್ದಳು.ಅದರೆ, ಅಲ್ಲಿಂದು ಹಸು ರಸ್ತೆಯ ಪಕ್ಕದಲ್ಲಿ ವಾಹನಕ್ಕೆ ಸಿಕ್ಕಿ ಸತ್ತು ಬಿಡಿತ್ತು.

‘ನಾವು ಪಟ್ಟಣಕ್ಕೆ ವ್ಯಯಾಗಾ ಮಾಡುತ್ತಿದ್ದಾಗ ನಿಮ್ಮ ಬಸ್ ಮುಂದೆ ಒಡಿತ್ತಲ್ಲಾ, ಅದೇ ಹಸುವೇ?’ ಅವಳು ಕಂಡಕ್ಕರನ್ನು ಹೇಳಿದಳು.

ಕಂಡಕ್ಕರೂ ತಲೆಯಾಡಿಸಿದನು. ಅವಳು ದುಃಖಗೊಂಡಳು. ಸ್ನೇಹಿತ್ಯ ಹೊತ್ತಿನಲ್ಲಿ ಅವೈ ಮುದ್ರಾಗಿ, ಸುಂದರವಾಗಿ ಇದ್ದ ಪ್ರಾಯ ಈಗ ಕೂಡಲೇ ತನ್ನ ಸೌಂದರ್ಯ ಮತ್ತು ಜೀವ ಕಳೆದುಕೊಂಡು, ಕಾಲುಗಳನ್ನು ಅಗಲವಾಗಿ ಹರಡಿಕೊಂಡು, ನೆಟ್ಟ ದೃಷ್ಟಿಯಲ್ಲಿ ನಿರ್ಜೀವ ಕಣ್ಣಗಳಿಂದ ದುರುಗುಟ್ಟಿಕೊಂಡು ನೋಡುತ್ತಾ, ರಕ್ತಮಯವಾಗಿ ಬಿದ್ದಿರುವರು ತುಂಬಾ ಭಯಂಕರವಾಗಿತ್ತು.

‘ಸ್ರ ಮುಂದೆ ಚರಿಸಿತು, ಆ ಸತ್ತ ಹಸುವಿನ ಕ್ಷಾಪಕ ಎಡಬಿಡದೆ ಅವಳ ಉತ್ಸಾಹವನ್ನು ತಣ್ಣಾಗಾಗಿಸುತ್ತಾ, ಕಾಡುತ್ತಿತ್ತು. ಅವರಿಗೆ ಕಿಟಕಿಯಿಂದ ನೋಡಲು

ಇನ್ನು ಇಷ್ಟವಿರಲಿಲ್ಲ.

ತನ್ನ ಆಸನಕ್ಕಿಂತ ಅಂಚಿಕೆಂದು ಕುಳಿತಳು, ಬಸ್ತು ತನ್ನ ಹಳ್ಳಿಯನ್ನು ಮುಹುರು ನಲ್ಲಿತ್ತಕ್ಕಿಂತ ಮುಟ್ಟಿತು. ಎದ್ದು ಮೈ ಕೀ ಕೊಡುವಿಕೆಂದು ಇಳಿಯಲು ಸಿದ್ಧಾರ್ಥರಳು.

ಅಮೇಲೆ ಅವರು ಕಂಡಕ್ಕರೂ ಕಡೆ ತಿರುಗ ಹೇಳಿದಳು- ‘ಮತ್ತೆ ಗೋಣಾ’.

‘ಆಗಲಿ ಮೇಡಂ’, ನಾನುತ್ತಾ ಉತ್ತರ ಕೊಟ್ಟಿನು. ‘ನನಗೆ ಬಾ ಸಾರಾ ಮಾಡಬೇಕೆಂದು ಆಸೆಯಾದಾಗಿಲ್ಲಾ ಬಂದು ನಮ್ಮೆಂದುನೇ ಸೇರಿಕೊ, ಮತ್ತೆ ನಿನ್ನ ಪ್ರಯಾಣದ ಬಾಗಿಗೆಯನ್ನು ತರಲು ಮರೆಯಬೇಡ’.

ಅವರು ನಕ್ಕು ಬಾನಿಂದ ಕೆಳಗೆ ಜಿಗಿದಳು. ಅಮೇಲೆ ನೇರವಾಗಿ ಮನೆ ಕಡೆ ಒಡುತ್ತಾ ಹೋದಳು.

ಅವರು ಮನೆ ಪ್ರವೇಶದಾಗಿ, ಅವರ ಅಮ್ಮೆ ಎದ್ದು ಸೌತ್ತಾ ಸ್ವೀಭಾನಲ್ಲಿರುವ ವಢ್ಳಿಯ ಚಿಕ್ಕಮೃಂದಿರುಗಳಲ್ಲಿ ಒಬ್ಬರೂಡನೇ ಮಾತನಾಡುತ್ತಿರುವುದನ್ನು ನೋಡಿದಳು. ಚಿಕ್ಕಮೃಂದಿರಾಗಿಯೂ ಹರಬಿಯ ಮಲ್ಲಿ, ಮಾತಾಡಲು ಪ್ರಾರಂಭಿಸಿದರೆ ಬಂದು ಬಾರಿಯೂ ಬಾಯಿನ್ನು ಮುಖ್ಯಿತರಲಿಲ್ಲ.

ವಢ್ಳಿ ಒಳಗೆ ಬಂದಾಗೆ, ಚಿಕ್ಕಮೃಂದಿರುಗಳು ‘ಎಲ್ಲಿಗೆ ಹೋಗಿದ್ದೀ?’ ಅವರು ಉತ್ತರವನ್ನು ಅಪೇಕ್ಷಿಸದೆ ಮಾಮೂಲಿನಂತೆ ಹೇಳಿದಳು. ಆದ್ದರಿಂದ ವಢ್ಳಿ ಹಾಗೇ ನಕ್ಕಳು, ಅವಳ ತಾಯಿ ಹಾಗೂ ಚಿಕ್ಕಮೃಂದಿರು ತಮ್ಮ ಸಂಭಾಷಣೆಯನ್ನು ಮುಂದುವರಿಸಿದರು.

‘ಹೌದು, ನೀನು ಹೇಳಿದ್ದು ಸರಿ, ನಮ್ಮೆ ಸುತ್ತಮುತ್ತೆ ಹೂರ ಪ್ರಪಂಚದಲ್ಲಿ ನಮಗೆ ತಿಳಿಯದ ಅನೇಕ ವಿವರಗಳಿವೆ. ನಾನು ಹೇಗೆ ಅವನ್ನೆಲ್ಲಾ ತಿಳಿದುಕೊಳ್ಳಲು ಸಾಧ್ಯ? ಕೆಲವು ವಿವರಗಳ ಬಗ್ಗೆ ಗೂತ್ತಿದ್ದಾಗ್ನಾ ಕೊಡ, ಎಷ್ಟೋ ವೇಳೆ ಅವು ಪೂರ್ತಿಯಾಗಿ ಅರ್ಥವಾಗುವುದಿಲ್ಲ, ಅಲ್ಲವೋ’

‘ಮಿಂಡಿತೆ’, ಎಂದು ವಢ್ಳಿ ಉಸುರಿದಳು.

‘ಪನು ನೀನೇನು ಹೇಳಿದ್ದೀ’

‘ಇ’ ವಢ್ಳಿ ಹೇಳಿದಳು, ‘ನಮಗೆ ಗೂತ್ತಾಗಂತೆ ನಡೆಯುತ್ತಿರುವ ವಸ್ತುಗಳ ಬಗ್ಗೆ ನೀನೇನು ಹೇಳಿದ್ದೀ ಅದನ್ನು ಹಾಗೇ ಒಬ್ಬಕೊಳ್ಳುತ್ತೇನೆ’.

‘ಇವಳಿನ್ನೂ ಎಳೆಯ ಮಗುವಿನ ಹಾಗೆ’ ಚಿಕ್ಕಮೃಂದಿರು ಹೇಳಿದಳು, ‘ಮತ್ತೆ ನೋಡು, ತಾನೂ ದೊಡ್ಡ ಹೆಂಗಸಿನಂತೆ ನಮ್ಮೆ ಮಾತಿನಲ್ಲಿ ತಲೆ ಹಾಕುತ್ತಾರೆ!’

ವಢ್ಳಿ ತನ್ನಷ್ಟಕ್ಕಿಂತ ತಾನೇ ನಕ್ಕು ಅಲ್ಲಿಂದ ಹೂರಬು ಹೋದಳು. ಅವರು ತನ್ನ ನಗುವನ್ನು ತಾಯಿ ಹಾಗೂ ಚಿಕ್ಕಮೃಂದಿಗೆ ಹೋರಿಸಲು ಬಯಸಲಿಲ್ಲ; ಏಕೆಂದರೆ ಅದರಿಂದ ಯಾವ ಲಾಭವೂ ಇರಲಿಲ್ಲ.

ಚಿತ್ರಗಳು: ಆರ್. ಕೆ. ಲಕ್ಷ್ಮಿ

ಇಂಡೋನೆಡಿಯಾ

ತಾತನಿಗೊಂದು ಉಡುಗೊರೆ

ಜುಮಾನ್ ಸಫಾನೋ

ದೂರ ಪರ್ವತಗಳಲ್ಲಿನ ಒಂದು ಹಳ್ಳಿಯಲ್ಲಿ ಬಕ್ಕಿ ಎಂಬ ಹೆಸರಿನ ಒಬ್ಬ ಬಿಕ್ಕು ಹುಡುಗೆ ಇದ್ದನು. ಅದೊಂದು ಒಂಟಿ ಹಳ್ಳಿ. ತುಂಬಾ ನೆಹ್ಮಿಭ್ರಾಹಿಗಳಾಗಿ ಇತ್ತು. ಪರ್ವತಗಳಿಂದ ವೇಗವಾಗಿ ಹರಿಯುವ ಒಂದು ಹೊಳೆ ಕೆಳಗೆ ಹಳ್ಳಿ ಮುಖಾಂತರ ಹರಿಯುತ್ತಿತ್ತು. ರಾತ್ರಿ ಹೊತ್ತಿನಲ್ಲಿ ಸ್ವರ್ಪಕಮುಣ್ಡುಂತೆ ಹುದ್ದವಾದ ನೀರು ಹರಿಯುತ್ತಿದ್ದಾಗ ಹಳ್ಳಿಯವರು ಅದರ ಕಲರವವನ್ನು ಕೇಳಬಹುದಾಗಿತ್ತು. ಅವರು ಪ್ರತಿ ಬೆಳಗ್ಗೆ, ತಮ್ಮ ಜೀವನದ ಒಂದು ಭಾಗವೇ ಅಗಿದ್ದ ಇನ್ನೊಂದು ಶಬ್ದವನ್ನು ಕೇಳಬಹುದಾಗಿತ್ತು. ಅದು ನದಿಯ ಆಚೆ ಇದ್ದ ಮಸೀದಿಯಲ್ಲಿನ ದೊಡ್ಡ ತಮಟಿಯ ಶಬ್ದ. ಅದರ ಪ್ರತಿಧ್ವನಿ ಮಸೀದಿಯ ಗೋಪುರದಿಂದ ಅವರನ್ನು ಬೆಳಗ್ಗೆಯ ಪ್ರಾರ್ಥನೆಗೆ ಕರೆಯುತ್ತಿತ್ತು.

ಪ್ರತಿದಿನ ಬೆಳಗ್ಗೆ ಹಳ್ಳಿಗೆ ಈ ಕರೆಕೊಂಡುತ್ತಿದ್ದವರು ಬಕ್ಕಿಯ ತಾತ. ಸ್ವರ್ಗವನ್ನೇ ತುಂಬುವಂತೆ ಕಾಣುವ ಗಟ್ಟಿ ಹಾಗೂ ಶಕ್ತಿಶಾಲಿಯಾದ ಧ್ವನಿ ಅವರಿತ್ತು. ತನ್ನ ಕರ್ತವ್ಯಗಳ ಏಬಾರದಲ್ಲಿ ತುಂಬಾ ಶ್ರದ್ಧೆ ಇತ್ತು. ಒಂದು ಬೆಳಗ್ಗೆ ಕೊಡಾ ತಪ್ಪಿತಿರಲಿಲ್ಲ. ಅದರೆ, ಈ ದಿನ ಬೆಳಗ್ಗೆ ಮಸೀದಿಯಿಂದ ಆ ಕರೆಯೀ ಕೇಳಬರಲಿಲ್ಲ.

ಬಕ್ಕಿಗೆ ಇದು ತುಂಬಾ ಏಟಿತ್ತುವನಿಸಿತ್ತು. ತಾತನಿಗೆ ಏನಾಗಿರಬಹುದೆಂದು ಯೋಚಿಸಲು ಪ್ರಾರಂಭಿಸಿದನು. ತಾತ ಖಾಯಿಲೆ ಬಿಂದುದ್ದಾರೆಯೇ ಅಥವಾ ಇನ್ನೇನಾದರೂ? ಮೊದಲು ತಾನು ಮಸೀದಿಗೆ ಪ್ರಾರ್ಥನೆ ಮಾಡಲು ಹೋಗುವ ಬದಲು ತಾತನ ಮನಸೆ ಏನು ಸಮಾಭಾರವೆಂದು ನೋಡಲು ಹೋಗಬೇಕೆಂದು ಬಕ್ಕಿ ಯೋಚಿಸಿದನು. ಆದರೆ ಹೇಗೋ ಅವನು ಬೆಳಗಿನಜಾವಾದ ಪ್ರಾರ್ಥನೆಗೆ ಹೋಗದ ದಿನವನ್ನು ಪ್ರಾರಂಭಿಸಲು ಇವ್ವಿಡಲಿಲ್ಲ, ತನ್ನ ತಾತನಿಗೆ ಏನಾಗಿದೆ ಎಂಬುದು ಮಸೀದಿಯಲ್ಲಿ ಯಾರಿಗಾದರೂ ಗೊತ್ತಿರಬಹುದು ಎಂದುಕೊಂಡ.



ಮಹಿಂದಿಯಲ್ಲಿ ಅವನು ಆ ಮುದುಕಿನಾಗಿ ಎಲ್ಲೋಲ್ಲಿಯೂ ಮಡುಕಿದನು. ಆದರೆ ಅವನ ಸುಳವೇ ಇರಲಿಲ್ಲ ಮತ್ತು ಅವನು ಎಲ್ಲಿದ್ದಾನೆಂಬುದು ಯಾರಿಗೂ ಗೊತ್ತಿರಲಿಲ್ಲ. ಖಾಯಲೆಯಾಗಿದೆಯೇ? ಹುಡುಗ ಆಶ್ಚರ್ಯಗೊಂಡನು. ಪ್ರಾಧಿನೆ ಪ್ರಾರಂಭವಾದಾಗ ಬಕ್ಕಿ ತನ್ನ ಯೋಚನೆಗಳನ್ನು ಅಡಗಿಸಿಕೊಂಡು, ಮನಸ್ಸಿನಲ್ಲಿ ವಿನನ್ನು ಇಟ್ಟುಕೊಳ್ಳಿದೆ ಪ್ರಾರ್ಥಿತ್ಯಾಗಿ ಪ್ರಾರ್ಥಿಸಬೇಕೆಂದು ಪ್ರಯತ್ನ ಪಟ್ಟನು, ಆದರೆ ಅವನಿನ್ನೂ ಯೋಚಿಸುತ್ತಲೇ ಇದ್ದ.

ಪ್ರಾಧಿನೆಯಾದ ಮೇಲೆ ಅವನು ತನ್ನ ತಾತನಿರುವ ಜಾಗಕ್ಕೆ ಹೊರಟನು, ಆದರೆ ಮತ್ತೆ ಯೋಚಿಸುತ್ತಾ ನಿಂತನು. ತಾತನಿಗೆ ಒಂದು ಉಡುಗೊರೆಯನ್ನು ತೆಗೆದುಕೊಂಡು ಹೋಗಬೇಡವೇ? 'ತಾತ ತುಂಬಾ ರುಚಿಕರವಾದ್ಯ' ಎಂದು ಇವುದುವ ಮನ್‌ಕಾಂಗ್ (muncang) ಕಾಯಿ ಆರಿಸಲು ವರ್ಷದ ಈ ಕಾಲವೇ ಸರಿಯಾದ ಸಮಯವಲ್ಲವೇ? ಹೌದು, ಮೊದಲು ತಾನು ತಾತನಿಗಾಗಿ ಕಾಯಿಯನ್ನು ಆರಿಸಲು ಹೋಗುವೆನು ಎಂದುಕೊಂಡು.

ತುಂಬಾ ರುಚಿಯಾದ ಮನ್‌ಕಾಂಗ್ (muncang) ಬೆಳೆಯುವ 'ನಟ್ಟ ಹಿಲ್ಸ್' ಕಡೆ ಬೆಳಗಿನಜಾವ ಮಂಜನಲ್ಲಿ ಆತುರವಾಗಿ ಹೊರಟನು. ಆಗ ಚಳಿಯಿತ್ತು. ಆದರೆ, ಅವನು ಮಹಿಂದಿಗಾಗಿ ಒಂದು ಬೆಂಜನೆಯ ರಾಲನ್ನು ಧರಿಸಿದ್ದನು. ಆದನ್ನು ಬಿಗಿಯಾಗಿ ಹೊದ್ದುಕೊಂಡು ಪರ್ವತಗಳ ಕಡೆ ಹೊರಟನು.

'ನಟ್ಟ ಹಿಲ್ಸ್'ನಲ್ಲಿ ಅವನು ತುಂಬಾ ಕಾಯಿಗಳನ್ನು ಆರಿಸಲು ಸಾಧ್ಯವಾದರೆ, ತಾತನಿಗೆ ಎವ್ವು ಆಶ್ಚರ್ಯವಾಗುವುದು, ಎಂದು ಹೋಗುತ್ತಾ ಯೋಚಿಸಿದನು. ಸಿಪ್ಪೆಗಳು ತುಂಬಾ ಗಟ್ಟಿಯಾಗಿದ್ದವು, ಮತ್ತೆ ಒಳಗಿನ ಕಾಯಿಯನ್ನು ತಿಂದ ಮೇಲೆ ತಾತ ಮೇಲಿನ ಸಿಪ್ಪೆಯನ್ನು ಸುಂದರವಾದ ಉಂಗುರಗಳನ್ನು, ತಯಾರಿಸಲು ಉಪಯೋಗಿಸಬಹುದು. ಅವನ ತಾತ ತಯಾರಿಸಿದ ಉಂಗುರಗಳು ಸುತ್ತಲಿನ ಹಳ್ಳಿಗಳಲ್ಲಿ ಪ್ರಸಿದ್ಧವಾಗಿವೆ, ಅಪ್ಪಗಳನ್ನು ಒಂದಕ್ಕೆ ಪ್ರವತ್ತು ರೂಪಾಯಿಗಳಂತೆ ಮಾರಲೂ ಸುಲಭವಾಗುತ್ತದೆ. ತನಗೆ ನೂರು ಉಂಗುರಗಳಿಗೆ ಬೇಕಾದೆವ್ವು ಕಾಯಿಗಳನ್ನು ಆರಿಸಲು ಸಾಧ್ಯವಾಗುವುದಾದರೆ, ತಾತ ಎವ್ವು ಹೀವನ್ನು ಮಾಡಬಹುದು, ಇದನ್ನು ಯೋಚಿಸಿ ನಿಜವಾಗಿಯೂ ತಾತ ಎವ್ವು ಸಂತೋಷಗೊಳ್ಳುವರು ಎಂದರೆ ಮತ್ತೆ ಆವರು, ಎಂದೂ ಖಾಯಿಲೇ ಬೀಳುವುದಿಲ್ಲ, 'ನೋಡೋಣ', ಬಕ್ಕಿ ತನಗೆ ತಾನೇ ಹೇಳಿಕೊಂಡನು; 'ಒಂದಕ್ಕೆ ಪ್ರವತ್ತಿರಂತೆ ನೂರು ಉಂಗುರಗಳಿಗೆ ಎವ್ವು ಹಣ ಸಿಗುವುದು?' ಎಂದು ತನ್ನ ಬೆರಳುಗಳನ್ನು ಹೊರಗೆ ತೆಗೆದು ಎನ್ನಲಾರಂಭಿಸಿದನು, ಆದರೆ ಹೇಗೋ ಅವನಿಗೆ ಉತ್ತರ ಸಿಗಲಿಲ್ಲ, ಅವನಿನ್ನೂ ರಾಲೆಯ ಮೂರನೆ ತರಗತಿಯಲ್ಲಿದ್ದನು, ನಿಜವಾಗಿಯೂ ತಾತ ಸಂತೋಷಗೊಳ್ಳುವರು ಎಂದುಕೊಂಡು.



ಬಕ್ಕಿ ಒಂದು ಒಳ್ಳೆಯ ರಾಗವನ್ನು ಶಿಳ್ಳು ಹಾಕಲು ಪ್ರಾರಂಭಿಸಿ ಕೊಡಲೇ ನಿಲ್ಲಿಸಿದನು. ಒಂದುವೇళೆ ವಳ್ಳಿಯಂದ ಬೇರೆ ಹುಡುಗರು'ನಟ್' ಹಿಲ್ಸ್'ಗೆ ತನಗಂತ ಮುಂಚೆ ಹೋಗಿ ನೆಲದ ಮೇಲೆ ಬಿದ್ದ ಎಲ್ಲಾ ಕಾಯಿಗಳನ್ನು ರಾತ್ರಿಯೇ ಕಲೆಹಾಕಿದ್ದರೆ? ಅವನು ಬೇಗ ಬೇಗ ಹಜ್ಜುಹಾಕಿಡಿದ.

ಸೂರ್ಯ ದಿಗಂತದಲ್ಲಿ ಮೇಲಕ್ಕೆ ವಿರುತ್ತಾ ಆಕಾಶಕ್ಕೆ ಕೆಂಪು ಬಣ್ಣದಿಂದ ಬಣ್ಣ ಹಾಕುತ್ತಾ ಇದ್ದಾಗ, ಅವನು ನಟ್ ಹಿಲ್ಸ್‌ನ ಬುಡಕ್ಕೆ ಬಂದನು. ತಮ್ಮ ಗುಡುಗಳಿಗೆ ಹಿಂದಿರುಗುತ್ತಿದ್ದ ನರಿಗಳನ್ನು ಹೆದರಿಸುತ್ತಾ, ಅವನು ಮೇಲೆ ಮೇಲಕ್ಕೆ ಒಡಿದನು. ಬೆಟ್ಟಿದ ತುದಿಯನ್ನು ಮುಟ್ಟಿ, ಸ್ವಲ್ಪ ಕಾಲ ಉಸರಾಡಲು ನಿಂತುಕೊಡನು. ಅಲ್ಲಿಗೆ ತಾನೇ ಮೊದಲು ಬಂದಿದ್ದನ್ನು ತಿಳಿದು, ಅವನು ಸಂತೋಷಗೊಂಡನು, ಯಾರ ಸುಳಿವೂ ಅಲ್ಲಿ ಇರಲಿಲ್ಲ.

ಮನೋಕಾಂಗ (muncang) ಮರಗಳ ತೋಟನ್ನಲ್ಲಿ ನೆಲ ಕಾಯಿಗಳಿಂದ ಮುಚ್ಚಿಮೋಗಿತ್ತು. ಹಿಂದಿನ ರಾತ್ರಿ ಎಂದಿನಂತೆ ಹೆಚ್ಚು ಕಾಯಿಗಳನ್ನು ಬೀಳಿಸುವಂತಹ ಭಾರಿ ಗಾಳಿ ಇತ್ತು. ತನಗೆ ತಾನೇ ಸಂತೋಷವಾಗಿ ಹಾಡಿಕೊಂಡು, ಬಕ್ಕಿ ಕಾಯಿಗಳನ್ನು ಕೆಲ್ಪಾಕಲು ಪ್ರಾರಂಭಿಸಿದನು. ಕಾಯಿಗಳನ್ನು ಇಟ್ಟಿಕೊಳ್ಳಲು ತನ್ನ ಶಾಲನ್ನು ಚೀಲವನ್ನಾಗಿ ಮಾಡಿಕೊಂಡನು. ಅವನ ಅತ್ಯಂತ ಉತ್ತಮವಾದ ಶಾಲು ಅದಾಗಿತ್ತು. ಮನಗೆ ಹೋದ ಮೇಲೆ ಅದನ್ನು ಎಚ್ಚರಿಕೆಯಿಂದ ಸ್ವಚ್ಚಗೊಳಿಸಿದರಾಯಿತೆಂದು ಕೊಂಡ.

ಕೂಡಲೇ ಅವನು ಕೆಲವು ಧ್ವನಿಗಳನ್ನು ಕೇಳಿದನು. ಯಾರೋ ಬೆಟ್ಟದ ಮೇಲಕ್ಕೆ ಬರುತ್ತಿದ್ದರು. ಹಳ್ಳಿಯಿಂದ ಇತರ ಹುಡುಗರು ಬಂದಿರಬೇಕೆಂದು ಕೊಂಡ. ಅವರನ್ನು ತನ್ನೊಳಿದನೆ ಬರುವಂತೆ ಕರೆಯದ, ತಾನು ಇವ್ವು ಬೇಗ ಬಂದಿರುವುದನ್ನು ಮತ್ತು ಎಲ್ಲಾ ಬಿದ್ದ ಕಾಯಿಗಳನ್ನು ಕೆಲ್ಪಾಕ ಕೊಂಡಿರುವುದನ್ನು ಅವರು ನೋಡಿದರೆ, ಕೊಟ್ಟಿಕೊಳ್ಳುವರು, ಅಲ್ಲದೆ ತಾನು ಆರಿಸಿಕೊಂಡ ಕಾಯಿಗಳನ್ನು ಕಿತ್ತುಕೊಳ್ಳುವರು. ಅಪ್ಪೆ ಏಕೆ? ತಾನು ಇವ್ವು ದುರಾಶಯವನಾಗಿದ್ದಕ್ಕೆ ಅವರು ತನ್ನನ್ನು ಹೊಡಯಿದಿದ್ದರೆ ನನ್ನ ಪುಣ್ಯ.

ಇತರ ಹುಡುಗರು ಅವನನ್ನು ನೋಡುವ ಮೊದಲು ಅವಿತುಕೊಳ್ಳುವುದೊಂದೇ ಅವನಿಗಿಂತ ದಾರಿಯಾಗಿತ್ತು. ತೋಟನ ಒಂದು ಪಕ್ಕಾಗ್ಗೆ ಒಡುತ್ತಾ , ಅವನು ಒಂದು ಪ್ರೋದೆಯ ಗುಂಟಿನೊಳಗೆ ತೆವಳಿಕೊಂಡು ಹೋದನು. ಸಾಧ್ಯವಾದಪ್ಪ ಮರಯಾಗಿ ಅವಿತುಕೊಂಡನು.

ಅವರು ತನ್ನನ್ನು ನೋಡಿರಲೆಂದು ಪ್ರಾರ್ಥಿಸುತ್ತಾ ಕುಳಿತುಕೊಂಡು ಪೂರಾ ಉಸಿರಾಮವುದನ್ನೇ ಸಿಲ್ಲಿಸಿದ್ದಾನೋ ಎಂಬಂತೆ ಹೊನವಾಗಿದ್ದನು. ಕೂಡಲೇ ಬೆಟ್ಟದ ಮೇಲ್ಲಿಡೆಯಲ್ಲಿ ಏದು ಹುಡುಗರು. ಬಂದಿರುವುದನ್ನು ನೋಡಿದನು. ಎಲ್ಲರೂ ಅವನಿಗಿಂತ ದೊಡ್ಡವರಾಗಿದ್ದರು.

ಹುಡುಗರು ಪ್ರೋದೆಯ ತುದಿಯಲ್ಲಿ ನಿಂತುಕೊಂಡು ನೆಲದ ಮೇಲೆ ಸುತ್ತಲೂ ನೋಡಿ ದಿಕ್ಕು ಕಾಣಿದ್ದಾರು.'ನಾವು ತುಂಬಾ ತಡವಾಗಿ ಬಂದಿದ್ದೇವೆ' ಅವರಲ್ಲಿ ಒಬ್ಬನು ನಿರಾಶಯಿಂದ ಹೇಳಿದನು.

'ನೆಲದ ಮೇಲೆ ಬಂದು ಕಾಯಿ ಕೂಡ ಉಳಿದಲ್ಲ', ಮತ್ತೊಬ್ಬನು ಹೇಳಿದನು.

ಮೂರನೆಯವನು 'ಮತ್ತೆ ಇವ್ವು ದೂರದಿಂದ ಬಂದ ಮೇಲೂ ಎಂತಹ ಕೆಟ್ಟ ಅದ್ವಾಪ್' ಎಂದನು. 'ಯಾರೋ ನಮಗಿಂತ ಇಲ್ಲಿಗೆ ಮೊದಲೇ ಬಂದಿದ್ದಾರೆ', ಎತ್ತರವಾದ ಹುಡುಗ ಹೇಳಿದನು.

ಹೆಚ್ಚು ಕಡಿಮೆ ಎಲ್ಲಾ ಹುಡುಗರೂ ಒಟ್ಟಾಗಿ ಕಳಿದರು, 'ಬಕ್ಕಿ; ಅವನೇ ಇಲ್ಲಿಗೆ ಬಂದಿರಬೇಕು' ಮತ್ತೊಬ್ಬ ಅಂದ; 'ಅವನಂತೂ ಯಾವಾಗಲೂ ಬೆಳಗಾಗುವ ಮೊದಲೇ ಮಸೀದಿಯಲ್ಲಿ ಇರುತ್ತಾನೆ'

ಪ್ರೋದೆಯಲ್ಲಿ ಅವಿಕುಕೊಂಡಿರುವ ಜಾಗದಿಂದ ಇವೆಲ್ಲವನ್ನು ಕೇಳುತ್ತಾ, ಬೃಗಿ ಹೆಚ್ಚು ಹೆದರಿಕೆಯಂಟಾಯಿತು. ಇನ್ನೂ ಜೋರಾಗಿ ಪ್ರಾಧಿನೆ ಮಾಡಲಾರಂಭಿಸಿದನು.

ಒಂದು ಮರದ ಕೆಳಗಿ ತೇವದಿಂದ ಕೂಡಿದ ಮಂಜನ ಹನಯನ್ನು ಹೋರಿಸುತ್ತಾ ಹುಡುಗರಲ್ಲಿ ಒಬ್ಬ ಹೇಳಿದನು, ‘ನೋಡಿಲ್ಲಿ ವಾದರ ಗುರುತುಗಳು ಇನ್ನೂ ಕಾಣತ್ತಿವೆ. ಕಾಯಿಗಳನ್ನು ಹೊತ್ತುಕೊಂಡು ಅವನು ಈಗ ತಾನೇ ಈ ಜಾಗವನ್ನು ಬಿಟ್ಟರಬೇಕು’.

‘ಬೇಗ’ ಇನ್ನೊಬ್ಬ ಹೇಳಿದನು, ‘ನಾವು ಬೇಗ ಹೂರಟರೆ, ಅವನನ್ನು ಓದಿದು ಅವನಿಂದ ಕಾಯಿಗಳನ್ನು ತೆಗೆದುಹೊಳ್ಳಬಹುದು’.

ತುಂಬಾ ದೂಡೆ ಹುಡುಗ ಯೋಚನಾಪರವಾಗಿ ನೆಲದ ಕಡೆ ದೃಷ್ಟಿಸಿ ನೋಡುತ್ತಾ ಹೇಳಿದನು, ‘ಇಲ್ಲ, ಅದು ಚೆನ್ನಾಗಿರುವುದಿಲ್ಲ. ನಾವು ಸೋಮಾರಿಗಳಂತೆ ಹಾಸಿಗೆಯಲ್ಲಿ ನಿದ್ರೆ ಮಾಡುತ್ತಿದ್ದಾಗ, ಅವನು ಅಷ್ಟಕ್ಕೂ ಮಹಿಳೆಗೆ ಹೋಗಲು ಸಾಕಷ್ಟು ಬೇಗನೆ ಎದ್ದು, ಇಲ್ಲಿಗೆ ನಮಗಿಂತ ಇನ್ನೂ ಬೇಗ ಬರಲಿಲ್ಲವೆಂ ಕಾಯಿಗಳು ಅವನಿಗೆ ಸಿಗಬೇಕಾದ್ದು ನಾಯಿ. ನಾವು ಯಾವುದಕ್ಕೂ ಯೋಗ್ಯರಲ್ಲ. ನಮಗೆ ಕಾಯಿಗಳು ಬೇಕಾದರೆ, ಅವನಿಗಿಂತ ಬೇಗ ಎದ್ದು ಬರುವುದು ಒಳ್ಳೆಯದು.





ಮತ್ತೆ ಬೆಳಗನ ಜಾವ ಮಸ್ಸೆಟಗೆ ಹೋಗಲು ಪ್ರಾರಂಭಿಸುವುದು ಕೊಡಾ ನಮಗೆ ಉತ್ತಮ’.

ಇತರ ಹುಡುಗರುಗಳು ಅವನ ಕಡೆ ಹುಪಗಳಂತೆ ನೋಡಿದರು. ಅವನು ಹೇಳಿದ್ದ ಸರಿಯಿಂದು ಅವರಿಗೆ ಗೊತ್ತಿತ್ತು. ಅವರುಗಳು ಸೂರ್ಯಮಾರ್ಗಳಾಗಿರದಿದ್ದಲ್ಲಿ, ಅವರಿಗೆ ಕಾಯಿಗಳು ಸಿಗುತ್ತಿದ್ದವು. ಒಬ್ಬರಿಗೊಬ್ಬರು ಏನನ್ನೂ ಹೇಳಿಕೊಳ್ಳದೆ ಬೆಳ್ಳದ ಕೆಳಗೆ ನಿಧಾನವಾಗಿ ನಡೆಯುತ್ತಾ, ಹಿಂದಕ್ಕೆ ಹೋಗಲು ಪ್ರಾರಂಭಿಸಿದರು.

ಪ್ರೌಢಗಳಿಂದ ನೋಡುತ್ತಿದ್ದ ಬಕ್ಕಿಗೆ, ತುಂಬಾ ಕಸಿಕರವುಂಟಾಯಿತು. ತನ್ನ ಪ್ರಾರ್ಥನೆಗೆ ಉತ್ತರ ಸಿಕ್ಕಿತೆಂದು ಅವನು ಕೃತಜ್ಞನಾದನು. ಆ ಹುಡುಗರು ಅವನನ್ನು ನೋಡಿರಲಿಬ್ಬ, ಹುಡುಗರ ಮುಖಿಗಳ ಮೇಲಿನ ದುಃಖವನ್ನು ನೋಡಿ ಅವನ ಮನಸ್ಸು ಕರುಣೆಯಿಂದ ತುಂಬಿತ್ತು. ಕೂಡಲೇ ಅವನು ಮೇಲಕ್ಕೆ ಏಡ್ಸು, ಬಂದು ಜೋರಾಗಿ ಕೆಗುತ್ತಾ ಹುಡುಗರ ಹಿಂದೆ ಒಡುತ್ತಾ ಹೋದನು.

ಹುಡುಗರು ನಿಂತುಕೊಂಡು ಬಕ್ಕಿ ಕಡೆ ತಿರುಗಿದರು. ಅವನು ಅವರ ಹಿಂದೆ ಓಡಿ ಬರುತ್ತಿರುವುದನ್ನು ನೋಡಿ ಅಶ್ವಯುಗೋಂಡರು.

ಅವರನ್ನು ತಲುಪಿದ ಮೇಲೆ ಬಕ್ಕಿ ಹೇಳಿದನು, ‘ನಾನು ಎಲ್ಲಾ ಕಾಯಿಗಳನ್ನು ತೆಗೆದುಕೊಂಡೇನು, ತಪ್ಪಾಯಿತು. ಇಗೈ, ಇವುಗಳಲ್ಲಿ ಸ್ವಲ್ಪ ನೀವು ತೆಗೆದುಕೊಂಡು, ಅವ್ಯಾಕ್ಷಾ ನಾವೆಲ್ಲಾ ಒಳ್ಳೆಯ ಸ್ವೇಹಿತರಲ್ಲವೇ, ಸಮನಾಗಿ ಹಂಚಿಕೊಳ್ಳಬೇಕು’.

ಪವರೂ ಅಲ್ಲಿ ಒಮ್ಮೆ ಬಕ್ಕಿ ಕಡೆ ಮತ್ತೊಮ್ಮೆ ಒಬ್ಬರನ್ನೂ ಬ್ಬರು ನೋಡುತ್ತಾ ನಿಂತರು. ಕೊನೆಗೆ ತುಂಬಾ ಎತ್ತರವಾದ ಹುಡುಗ ಹೇಳಿದ ‘ನಿಗೆ ವಂದನೆಗಳು, ಬೇಡ ಬಕ್ಕಿ, ಇವೆಲ್ಲಾ ನಿನ್ನ ಕಾಯಿಗಳು, ಪಕೆಂದರೆ ನೀನು ಬೇಗನೆ ಏಡ್ಸು ಬಂದು ಎಲ್ಲವನ್ನೂ ಕಲೆಹಾಕಿರುವ’.

‘ಹುಟ್ಟನಂತಾಡಬೇಡ’, ಬಕ್ಕಿ ಆ ಹುಡುಗನ ಕ್ರಿಯೆನ್ನು ಹಿಡಿದುಕೊಂಡು ಉತ್ತರಕೊಟ್ಟನು. ‘ನಾವು ಇವುಗಳನ್ನು ವಿಂಡಿತ ತೆಗೆದುಕೊಳ್ಳಬೇಕು. ನಾನು ಇವುಗಳನ್ನು ತೆಗೆದುಕೊಂಡು ನಮ್ಮ ತಾತನಿಗೆ ಕೊಡಲು ಹೋಗುತ್ತಿದ್ದೆ. ಏಕೆಂದರೆ ಈ ದಿನ ಬೆಳಗ್ಗೆ ಅವರು ಪ್ರಾರ್ಥನೆಗೆ ಕರೆಯನ್ನು ಕೊಡಲಿಲ್ಲ. ಅವರು ಖಾಯಿಲೆ ಇರಬಹುದೆಂದು ಯೋಚಿಸಿದೆ. ನನ್ನ ಭಾಗವನ್ನು ಕೊಟ್ಟರೆ ಮಾತ್ರ ಅವರು ಸಂತೋಷಪಡುವರು’.

‘ಹೌದು’, ಹುಡುಗರಲ್ಲಿ ಒಬ್ಬನು ಹೇಳಿದನು. ‘ಈ ದಿನ ಬೆಳಗ್ಗೆ ಅವರು ಒಬ್ಬ ಸೆರೆಯವನೊಡನೆ ಮಾತನಾಡುತ್ತಿದ್ದಿದ್ದನ್ನು ನೋಡಿದೆ, ತುಂಬಾ ಶೀತವಾಗಿದೆ ಎಂದು ಹೇಳುತ್ತಿದ್ದುದನ್ನು ಕೇಳಿದೆ. ಕೆಲವು ದಿನಗಳಲ್ಲಿ ಪ್ರಾನ್ ಮಹಿಳಿಗೆ ಹೋಗಲು ಸಾಧ್ಯವಾಗುವುದು’.

ತುಂಬಾ ಎತ್ತರವಾದ ಹುಡುಗ ಹೇಳಿದನು, ‘ನಾವು ಇಗೆ ಮಾಡೋಣ, ಬಕ್ಕಿ ನಮ್ಮೊಡನೆ ತನ್ನ ಕಾಯಿಗಳನ್ನು ಡಂಡಿಕೊಳ್ಳುವನು, ಮತ್ತೆ ನಾವೆಲ್ಲಾ ಹೋಗಿ ಎಲ್ಲವನ್ನೂ ಬಕ್ಕಿಯ ತಾತನಿಗೆ ಕೊಡೋಣ. ಆಗ ಅವರು ಬೆಗೆನೆ ಹುಷಾರಾಗುವರು ಮತ್ತು ಶಕ್ತಿವಂತರಾಗುವರು. ಇಡೀ ಹ್ಯಾಯಿಲ್ಲೇ ಅವರ ರಕ್ತಿಯುತವಾದ ಧ್ವನಿ ಪ್ರತಿಧ್ವನಿ ನಮ್ಮನ್ನು ಪ್ರಾರ್ಥನೆಗೆ ಕರೆಯುವುದನ್ನು ನಾವು ಕೇಳಬಹುದು’.

ಎಲ್ಲವೂ ನಿಶ್ಚಯವಾಯಿತು. ಹವಾ ತುಂಬಾ ಬೆನ್ನಾಗಿತ್ತು ಹಾಗೂ ಸ್ವಜ್ಞವಾಗಿತ್ತು. ಹುಡುಗರು ತಮ್ಮ ಹೊಲುಗಳನ್ನು ಒಬ್ಬರ ಭುಜದ ಮೇಲೆ ಒಬ್ಬರು ಹಾಕಿಕೊಂಡೆ ಬೆಟ್ಟಿದ ಕೆಗೆ ಹೊಂಬಿಸಿಲಿನಲ್ಲಿ ಸಂತೋಷವಾಗಿ ಹಾಡುತ್ತಾ, ಬಕ್ಕಿಯ ತಾತನ ಮನೆಗೆ ಹೋದರು.

ಚಿತ್ರಗಳು: ಬ್ರಾಹ್ಮನ ಎಫೆಂಡಿ



ಇರಣ

ಕವಿ ಮತ್ತು ಸೂರ್ಯ ಸೃಜನ ತಹೊಬಾಚ್

(ಲೇಖಕನ ಟಪ್ಪನೆಂಬ ಕಥೆಯನ್ನು ಮುಕ್ತಾಯಗೋಳಿಸುವ ಪದ್ಯವನ್ನು ಅಥವಿಕ ಇರಾನ್ ಪದ್ಯಗಳ ಜನಕನಾದ ನೀಮೂ ಯುಂಟಿಂಬೇ ಬರೆದಿರ್ಬಾರೆ.)

ಆ ಹುಡುಗನಿಗೆ ಎಲ್ಲಕ್ಕಿಂತಾ ಸೂರ್ಯ ಇಷ್ಟ. ಅವನು ಸೂರ್ಯನ ಬೆಳಕಿನಲ್ಲಿ ನೋಡುವನು, ಕೇಳುವನು ಮತ್ತು ಹಾಡುವನು.

ಸೂರ್ಯ ಪ್ರಕಾಶಿಸಿದಾಗ ಮನ ಸುಂದರವಾಗಿತ್ತು, ನೀರು ನೀಲ ಬಣ್ಣವಾಗಿತ್ತು. ಗಿಡಗಳು ಹಸಿರಾಗಿದ್ದವು. ಬಂಡಗಳು ಬೆಳ್ಳಿಗಿದ್ದವು. ಎಲ್ಲಕ್ಕೂ ಅದರದೇ ಸ್ವಂತ ಬಣ್ಣವಿತ್ತು, ಎಲ್ಲಷ್ಟೂ ಸೂರ್ಯನ ಬೆಳಕಿನಲ್ಲಿ ಜೀವಂತವಾಗುತ್ತಿದ್ದವು.

ಅವನ ಸೈಹಿತ ಹುಂಡ ಹೂಡಿತ್ತು. ಎಲ್ಲಾ ಜನಗಳು, ಕುರಿಗಳು ಮತ್ತು ಪಕ್ಕಿಗಳು ಹಣಿಗೆ ಎದ್ದುವು. ಅವನ ಸೈಹಿತ ಮೊಲ ತನ್ನ ಉದ್ದ್ವಾದ ಬೆಳ್ಳನೆಯ ಕಿವಿಗಳನ್ನು ಅಳ್ಳಾಡಿಸುತ್ತಾ ಮನ ಬಿಟ್ಟು ಕಾಡಿಗೆ ಹೋರಟಿತು. ಹುಡುಗನು ಮುಂದೆ ಒಡಿ ಮೊಲದ ಬೆಢನೆಯ ಬೆನ್ನನ್ನು ಸವರುತ್ತಾ, ಅದನ್ನು ಸಂಕೋಪದಿಂದ ಗಮನವಿಟ್ಟು ನೋಡುತ್ತಿದ್ದನು.

ಅವನಿಗೆ ಪಕ್ಕಿಗಳು ಇಷ್ಟ. ಅವುಗಳನ್ನು ಹಾಗೂ ಅವುಗಳ ಎಚ್ಚರಗೊಳಿಸುವ ಹಾಡುಗಳನ್ನು ಇಷ್ಟಪಡುತ್ತಾನೆ. ಅವು ಹಾರುವುದನ್ನು ನೋಡಲು ಮತ್ತು ಸೂರ್ಯನಲ್ಲಿ ಅವುಗಳ ರೆಕ್ಕಿಗಳ ಬಣ್ಣವನ್ನು ನೋಡಲು ಇಷ್ಟಪಡುತ್ತಾನೆ.

ಅದರೆ, ಎಲ್ಲಕ್ಕಿಂತ ಹೆಚ್ಚಿಗೆ ಸೂರ್ಯ ಅವನಿಗೆ ಇಷ್ಟ.

ಸೂರ್ಯ ಮುಳುಗಿದ ಮೇಲೆ, ಹುಂಡ ತನ್ನ ಗುಡಿಗೆ ಹಿಂಡಿರಿಗಿತು, ಮೊಲ ತನ್ನ ಉದ್ದ್ವಾದ ಕಿವಿಗಳನ್ನು ಹಿಂಡಕ್ಕೆ ಮುದುರಿಕೊಂಡು ಕಣ್ಣಗಳನ್ನು ಮುಚ್ಚಿಕೊಂಡಿತು. ರಾತ್ರಿಯ ಹದ್ದುಗಳು ಹಿಂದಿರುಗಿದವು.

ಸೂರ್ಯ ಮುಳುಗಿದ ಮೇಲೆ, ಕತ್ತಲಾಯಿತು. ಭೂಮಿ ಕವ್ರಗಾಯಿತು. ಎಲ್ಲಷ್ಟೂ ಕಪ್ಪ ಬಣ್ಣಕ್ಕೆ ತಿರುಗಿದುವು, ಅತೀ ಕಪ್ಪ. ಹುಡುಗನಿಗೆ ಕತ್ತಲು ಇಷ್ಟವಾಗಲಿಲ್ಲ, ಕತ್ತಲಿಲ್ಲ ಬಣ್ಣಗಳನ್ನು ಗುರುತಿಸಲಾಗುತ್ತಿರಲಿಲ್ಲ. ಕಿವಿಗಳಿಗೆ ಯಾವ ಹಾಡುಗಳೂ ಕೇಳಿಸುತ್ತಿರಲಿಲ್ಲ. ಅದ್ದರಿಂದ ಅವನು ಮಲಗಲು ಹೋದನು.



ಒಂದು ರಾತ್ರಿ ತಾನು ದೊಡ್ಡವನಾದಂತೆ ಮತ್ತು ಎತ್ತರವಾದ ಪರವರ್ತಗಳನ್ನು ಹತ್ತಿದಂತೆ ಕನಕನ್ನು ಕಂಡೆನು. ಅದ್ದರಿಂದ ಅವನು ತುಂಬಾ ಹತ್ತಿರ ಇರುವ ಪರವರ್ತವನ್ನು ಹತ್ತಿ ಪುಸ್ತಿ ಎಂದೂ ಕತ್ತಲಾಗಿದಂತೆ ತನ್ನ ಕೈಗಳಲ್ಲಿ ಸೂರ್ಯನನ್ನು ಹಿಡಿದುಕೊಂಡು ಮನೆಗೆ ತರುವುದಾಗಿ ನಿಶ್ಚಯಿಸಿದನು.

ಮಾರನೇ ದಿನ ಬೆಳಗ್ಗೆ ಬೇಗ ಅವನು ಮನಯಿಂದ ಹೊರಗೆ ಒಡಿದಾಗ ಹುಂಜ ಇನ್ನೂ ಕೊಗುತ್ತಿತ್ತು. ಮೊಲ ಕಣ್ಣಗಳನ್ನು ತೆರೆಯಿತು. ಹುಡುಗ ಹೊರಟು ಹೋಗಿದ್ದನು.

ಹುಂಜ ಹೇಳಿತು: ‘ಅವನೆಲ್ಲಿಗೆ ಹೋಗುತ್ತಿದ್ದ ಎಂಬುದು ತಿಳಿಯುತ್ತಿಲ್ಲ. ಆದಾರಿಯಲ್ಲಿ ಹೋದ’ ಗುಡ್ಡದ ಕಡೆ ತೋರಿಸಿತು. ಮೊಲ ಹೇಳಿತು ‘ನಾವು ಅವನ ಒಂದೆ ಹೋಗಬೇದವೇ? ಅವನನ್ನು ಒಂಟಿಯಾಗಿ ಬಿಡಬಾರದು’.

ಮೊಲ ಒಡಿಯೀ ಒಡಿತು, ಹುಂಜ ಕೂಡಾ ಹಿಂದೆ ಬೀಳದಂತೆ ಉದ್ದಕ್ಕೂ ನೃತ್ಯ ಮಾಡುತ್ತಾ ಒಡಿತು.

ಅವರು ಇವನನ್ನು ಮುಟ್ಟಿದಾಗ ಹುಡುಗ ಆಗ ತಾನೇ ಪರವರ್ತದ ಬುದವನ್ನು ತಲುಪಿದ್ದನು, ತನ್ನ ಸ್ನೇಹಿತರುಗಳನ್ನು ನೋಡಿ ಸಂತೋಷಗೊಂಡು, ನಿಂತುಕೊಂಡನು. ಮೊಲದ ಬೆಳ್ಳಿನೆಯ ತುಪ್ಪಟವನ್ನು ಅವನು ನೇವರಿಂದ ಹುಂಜಕ್ಕೆ ಕ್ಯಾ ಅಲ್ಲಾಡಿಸಿದನು.

ತಾನು ಒಂಟಿಯಾಗಿಲ್ಲವೆಂದು ಹುಡುಗ ಸಂತೋಷಗೊಂಡನು. ಪರವರ್ತ ಎತ್ತರವಾಗಿತ್ತು, ತಾನು ತುದಿ ಮುಟ್ಟಿವುದರೊಳಗೆ ಸೂರ್ಯ ಹೊರಟು ಹೋಗಬಹುದೆಂದು ಹೆದರಿ, ಬೇಗ ಬೇಗ ನಡೆದನು.

ಹುಂಜಕ್ಕೆ ತುಂಬಾ ಆಯಾಸವಾಯಿತು, ಒಂದು ದೊಡ್ಡ ಒಂದೆಯ ಮೇಲೆ ಸುಧಾರಿಸಿಕೊಳ್ಳಲು ನಿಂತುಕೊಂಡಿತು. ಆದರೆ, ಹುಡುಗ ಹಿಂದಕ್ಕೆ ನೋಡಲಿಲ್ಲ. ಆಯಾಸವಾಗಿದೆ ಎಂದು ಯೋಚಿಸುವುದಕ್ಕೂ ಆಗದಷ್ಟು ಆಸಕ್ತಿಯಿಂದ ಅವನಿದ್ದನು.

ಬಿಳಿ ಮೊಲಕ್ಕೆ ರಸ್ತೆ ಗೊತ್ತಿತ್ತು. ತನ್ನ ಬಲವಾದ ಕಾಲುಗಳಿಂದ ಅದು ಅತ್ಯಂತ ಎತ್ತರವಾದ ಒಂಡೆಗಳ ಮೇಲೆ ಹಾರಬಲ್ಲದು ಮತ್ತು ಯಾವ ಎತ್ತರವನ್ನಾದರೂ ಜಿಗಿಯಬಲ್ಲದು. ಆದರೆ ಹುಡುಗನ ಜೊತೆಗಿರಲು ಅದು ನಿಧಾನವಾಗಿ ಹೋಗುತ್ತಿತ್ತು.

ಪರವರ್ತವು ಕಾಡಿನಂತೆಯೇ ಇತ್ತು. ಅಲ್ಲಿಲ್ಲೇ ದೊಡ್ಡ ಒಂಡೆಗಳಿದ್ದವು. ಚಿಕ್ಕ ಪ್ರೋದೆಗಳು, ಎತ್ತರವಾದ ಮರಗಳು, ಅಲ್ಲಲ್ಲಿ ಇದ್ದವು— ಒಂದೆಡೆ ನೀರು ಮತ್ತೊಂದೆಡೆ ಭೂಮಿ.

ಎಲ್ಲೆಲ್ಲಿಯೂ ಹಸಿರು, ತಿಳಿ ಹಸಿರು, ಕಡು ಹಸಿರು, ದಟ್ಟವಾದ ಹಸಿರು, ಹೊಸ ಹುಲ್ಲಿನ ಹಸಿರು ಬಣ್ಣ; ಮಳೆಯಿಂದ ಶುಚಿಯಾದ ಎಲೆಗಳು ಹಚ್ಚಿಹಸರಿದ್ದವು.

ಅಲ್ಲಿ ಇನ್ನೂ ಕೆಲವು ಬಣ್ಣಗಳದ್ದುವು—ಕೆಂಪು, ಕತ್ತಕೆ, ಹಳದಿ, ನೀಲ, ನೇರಳೆ, ಉಂದಾ ಬಣ್ಣದ ಹೂಪುಗಳು, ಮರಗಳು, ಹಾಗೂ ಅನೇಕಾನೇಕ ಎತ್ತರದ



ಮರಗಳು, ತೆಳ್ಳನೇಯ ಪೋದೆಗಳು ಮತ್ತು ದಟ್ಟವಾದ ಪೋದೆಗಳು.

ಯೂವ ಯೂವ ಬಣ್ಣ ಹುಡುಗನಿಗೆ ಗೊತ್ತಾಗುತ್ತಿರುತ್ತಿತ್ತೇ ಅಥವಾ ಗೊತ್ತಾಗುತ್ತಿರಲ್ಲಫೇ- ಅಪ್ಪಗಳಿಂದ ಅಲ್ಲಿ ಇದ್ದವು ಸೂರ್ಯ ಅಲ್ಲಿದ್ದನೆಂಬುದು ಅವನಿಗೆ ಗೊತ್ತಿತ್ತು. ಅವನು ಪರವರ್ತದ ತುದಿಯ ಮೇಲೆ ಅವನಿಗಾಗಿ ಕಾಯುತ್ತಿದ್ದನೆಂಬುದೂ ಅವನಿಗೆ ಗೊತ್ತಿತ್ತು.

ಬಿಳಿ ಮೊಲ ಮುಂದೆ ಮುಂದೆ ಓಡುತ್ತಿತ್ತು. ಮೊಲ ಜಿಗಿಯುವುದನ್ನು ನೋಡುತ್ತಾ, ಹಕ್ಕಿಗಳು ಹಾಡುವುದನ್ನು ಕೀಳುವುದರಲ್ಲಿ ಅವನು ತಲ್ಲಿನನಾಗಿದ್ದುದರಿಂದ, ಅವನಿಗೆ ಅವರು ಪರವರ್ತದ ತುದಿಯನ್ನು ಸೇರಿರುವುದು ಗೊತ್ತಾಗಲೇ ಇಲ್ಲ. ಹೂಡಲೇ, ರಸ್ತೆ ಇನ್ನು ಮುಂದೆ ಬೆಟ್ಟದ ಮೇಲೆ ಹೋಗದೆ ಇರುವುದನ್ನು ಗಮನಿಸಿದನು. ಅಲ್ಲಿ ಇನ್ನು ಪೋದೆಗಳು ಇರಲಿಲ್ಲ. ಮರಗಳು ಇರಲಿಲ್ಲ, ಎಲ್ಲೆಲ್ಲಿಲ್ಲ ಉದ್ದವಾದ ಹಣಿರು ಮುಲ್ಲನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ, ಅವನ ಸ್ವೇಷಿತ, ಬಿಳಿ ಮೊಲ ಹುಲ್ಲಿನಲ್ಲಿ ಅಪವಾಹತ್ತಿತ್ತು.

ಹುಡುಗೆ ನಿಂತುಕೊಂಡು ಆಕಾಶದತ್ತ ನೋಡಿದಾಗ, ಸೂರ್ಯನನ್ನು ಕಂಡನು, ತಾವು ಒಂದ ರಸ್ತೆಯನ್ನು ಹಿಂದಕ್ಕೆ ನೋಡಿದನು. ಮರಗಳನ್ನು ನೋಡಿದನು, ಪೋದೆಗಳು ಹಾಗೂ ಒಂದೆಗಳನ್ನು ನೋಡಿದನು, ಪರವರ್ತದ ಬುಡದಿಂದ ಆಚಿಗೆ ಒಂದು ತೆಳ್ಳನೇಯ ಕಂದು ಬಣ್ಣದ ಗೆರೆಯನ್ನು ನೋಡಿದನು. ಆ ಗೆರೆ ಹಳ್ಳಿಯ ಮನೆಗಳ ಸಾಲಾಗಿತ್ತು. ಕಣ್ಣಗೆ ಕಾಣಿದವ್ಯು ಚಿಕ್ಕದಾಗಿ ಅವನ ಮನೆ ಕಾಣಿಸಿತು. ಎಲ್ಲಾ ಮನೆಗಳೂ ಮನುಕಾರಿ ಕಂಡುವು.

ಹಿಂದಕ್ಕೆ ತಿರುಗುತ್ತಾ, ಉದ್ದವಾದ ಹುಲ್ಲಿನ ಮುಖಾಂತರ ಪರವರ್ತದ ತುರಿಗೆ ಹೋಗಿ, ನಿಂತುಕೊಂಡು ಕೆಳಗೆ ನೋಡಿದನು.

ಪಕ್ಕದ ಪರವರ್ತದ ಮೇಲೂ ಹೂಡಾ ಮರಗಳು, ಪೋದೆಗಳು ಮತ್ತು ಒಂದೆಗಳಿದ್ದುವು. ಅವನ ಕೆಳಗೆ, ತುಂಬಾ ದೂರದಲ್ಲಿ, ಮನೆಗಳ ಇನ್ನೊಂದು ಕಂದು ಗೆರೆ ಇತ್ತು: ತನ್ನದ ರಂತೆಯೇ ಇದ್ದ ಹಳ್ಳಿ ಪರವರ್ತದ ಆ ಕಡೆ ಪಕ್ಕದಲ್ಲಿ ಇತ್ತು.

ಆದರೆ, ಸೂರ್ಯ ಪರವರ್ತದ ತುದಿಯಲ್ಲಿ ಇರಲಿಲ್ಲ.

ಹುಡುಗನು ಉದ್ದನೆಯ ಹುಲ್ಲಿನಲ್ಲಿ ಕುಳಿತುಕೊಂಡು ಯೋಚಿಸಿ ತನ್ನಪ್ರಕ್ಕೆ ತಾನೇ ಅಂದುಕೊಂಡನು, 'ಸೂರ್ಯ ಇಲ್ಲ ಇಲ್ಲ, ಅದು ಇಲ್ಲ ಇರಲೇ ಇಲ್ಲ. ಯಾವುದೇ ಪರವರ್ತಕ್ಕಿಂತ ಸೂರ್ಯ ದೊಡ್ಡದು. ಅದು ನನ್ನನ್ನು ಸ್ವಾಗತಿಸಲು ತುಂಬಾ ದೊಡ್ಡದು. ಅದು ಯಾರನ್ನೂ ಸ್ವಾಗತಿಸುವುದಿಲ್ಲ'.

ಅವನು ಹುಲ್ಲಿನ ಮೇಲೆ ಮಲಗಿಕೊಂಡನು, ಮೊಲ ಅವನ ಪಕ್ಕದಲ್ಲಿ ನಿಂತಿತ್ತು.

ಹುಡುಗನು ತನ್ನ ಬೆರಳುಗಳಿಂದ ಕಣ್ಣಗಳನ್ನು ಮುಚ್ಚಿಕೊಂಡನು. ಅಮೇಲೆ ತನ್ನ ಬೆರಳುಗಳ ಮಧ್ಯದ ಸಂದಿಯಿಂದ ಆಕಾಶದಲ್ಲಿ ಎತ್ತರದಲ್ಲಿ ಸೂರ್ಯನ ಕಡೆ ನೋಡಿದನು. ಅದು ಅವನ ಕೀಗಳಲ್ಲೇ ಇರುವಂತೆ ಪುನಃ ತುಂಬಾ ಹತ್ತಿರ ಕಾಣಿಸಿತು. ಸೂರ್ಯನಲ್ಲಿ ಅವನು ಮುಂಬಿ ನೋಡಿದ್ದ ಎಲ್ಲಾ ಬಣ್ಣಗಳನ್ನು

ನೋಡಬಹುದಿತ್ತು.

ಸಾರ್ಥಕ ಕೆಂಪಗಿರುವಂತೆ ಅವನು ನೋಡಿದನು, ಹಳದಿಯಾಗಿರುವುದನ್ನು ನೋಡಿದನು, ಹಸಿರಾಗಿರುವುದನ್ನು ನೋಡಿದನು. ಮರಗಳ ಬಣ್ಣ, ಸುಗ್ರಿಯ ರಾಲದ ಎಲೆಗಳ ಬಣ್ಣ, ಹುಲ್ಲಿನ ಮೈದಾನಗಳ ಬಣ್ಣ.

ಸಾರ್ಥಕನಲ್ಲಿ ಎಲ್ಲಾ ಬಣ್ಣಗಳೂ ಇರುವುದನ್ನು ನೋಡಿದನು.

ತನಗೆ ಗೊತ್ತಿದ್ದ ಎಲ್ಲಫೂ ಸಾರ್ಥಕನಲ್ಲಿದ್ದವು.

ತನಗೆ ಇವ್ವಾಡ್ಯೆಲ್ಲಫೂ ಸಾರ್ಥಕನಲ್ಲಿದ್ದವು. ಅವನು ಸಾರ್ಥಕನೊಡನೆ ಮಾತನಾಡತೊಡಗಿದ, ಸಾರ್ಥಕ ಹೇಳಿವುದನ್ನು ಕೇಳಿದನು.

‘ನಾನು ಎಲ್ಲಿಲ್ಲಯೂ ಇದ್ದೇನೆ, ಎಲ್ಲಿಲ್ಲಯೂ, ಎಲ್ಲದರ ಜೊತೆಗೂ, ಎಲ್ಲದರಲ್ಲಿಯೂ ಮತ್ತು ಎಲ್ಲರಿಗಾಗಿ; ನನ್ನನ್ನು ಯಾರು ಇವ್ವಾಡುತ್ತಾರೇ ಅವರು ಎಲ್ಲ ವಸ್ತುವನ್ನೂ, ಎಲ್ಲರನ್ನೂ ಇವ್ವಾಡುತ್ತಾರೆ. ಯಾರು ನನ್ನನ್ನುಡನೆ ಮಾತನಾಡುತ್ತಾರೋ ಅವರು ಎಲ್ಲ ವಸ್ತುವಿನೊಡನೆ ಹಾಗೂ ಎಲ್ಲರೊಡನೆ ಮಾತನಾಡುತ್ತಾರೆ’.

ಹುಡುಗ ಏನೂ ಹೇಳಲಿಲ್ಲ. ಸಾರ್ಥಕ ಎಲ್ಲವನ್ನೂ ಹೇಳಿದ.

ಸಾರ್ಥಕನು ಬೆರಳುಗಳ ಮಧ್ಯದಲ್ಲಿನ ಇಕ್ಕಟ್ಟಾದ ಸಂದಿಯಿಂದ ನುಣಿಚೆಗಂಡನು. ಸಾರ್ಥಕನ ಕಿರಣ ಅವನ ಮುಖಿದ ಮೇಲೆ ಹರಡಿತು, ಅವನ ಎದರು ಬೆಳ್ಗಾಯಿತು, ಶಾಖಿವು ಇಡೀ ದೇಹದಲ್ಲಿ ಹರಡಿತ್ತು.

ಅವನು ತನ್ನ ಕಣ್ಣಗಳಿಂದ ಕೃಗಳನ್ನು ತೆಗೆದು ಎದ್ದು ನಿಂತನು.

ಮೊಲಪು ಅವರು ಒಂದ ರಸ್ತೆಯಲ್ಲಿ ಹಿಂದಕ್ಕೆ ಒಡುತ್ತಿತ್ತು. ಮೊಲ ಜೋರಾಗಿ ಒಡಿತು. ಬೇಗನೆ ಅವರಿಗಾಗಿ ಮಂಜ ಕಾಯುತ್ತಿದ್ದ ಬಂಡೆಯನ್ನು ಮುಟ್ಟಿತು.

ಮೊಲ ಹೇಳಿತು: ‘ಸಾರ್ಥಕ ಹುಡುಗನೊಡನೆ ಮಾತನಾಡಿದನು’. ಆಮೇಲೆ ಆ ಮೊಲ ಉಳಿದ ಎಲ್ಲಾ ಮೊಲಗಳಿಗೂ ಇದನ್ನು ಹೇಳಲು ಒಡಿತು.

ಹುಂಜ ತನ್ನ ರಕ್ಕಿಗಳನ್ನು ಹರಡಿತು, ತಲೆಯನ್ನು ಎತ್ತರಕ್ಕೆ ಭಾಚಿ ದೊಡ್ಡದಾದ ದ್ವನಿಯಲ್ಲಿ, ಸಾಧ್ಯವಾದವ್ಯವು ಜೋರಾಗಿ ಈ ಸುಧ್ಯಾಯನ್ನು ಪ್ರಸಾರ ಮಾಡಿತು.

ಹುಂಜ ಎಲ್ಲಾ ಪಕ್ಕಿಗಳಿಗೂ ಹಾಡಿ ಹೇಳಿತು: ‘ಸಾರ್ಥಕನು ಹುಡುಗನೊಡನೆ ಮಾತನಾಡಿದನು, ಸಾರ್ಥಕನು ಹುಡುಗನೊಡನೆ ಮಾತನಾಡಿದನು’. ಗಾಳಿ ಮಂಜದ ಧ್ವನಿಯನ್ನು ಎಲ್ಲಾ ಕಡೆಗೂ ಹೊತ್ತುಮೊಂಡ ಹೋಯಿತು, ಆ ಧ್ವನಿ ಎಲ್ಲಾ ಕಡೆಯೂ ಕೇಳಿ ಬಂತು’. ಸಾರ್ಥಕ ಹುಡುಗನೊಡನೆ ಮಾತನಾಡಿದ, ಸಾರ್ಥಕ ಹುಡುಗನೊಡನೆ ಮಾತನಾಡಿದ.

ಎಲ್ಲಾ ಮರಗಳೂ, ಎಲ್ಲಾ ಹುಲ್ಲುಗಳೂ ದನಿಯನ್ನು ಕೇಳಿದವು,

ಎಲ್ಲಾ ಮರಗಳೂ ಪಕ್ಕಿಗಳಿಗೆ ಹೇಳಿದವು,

ಎಲ್ಲಾ ಪಕ್ಕಿಗಳೂ ಬಂಡೆಗಳಿಗೆ ಹೇಳಿದವು.

ಎಲ್ಲಾ ಬಂಡೆಗಳೂ ನೀರಿಗೆ ಹೇಳಿದವು,



ನೀರು ಭೂಮಿಗೆ ಹೇಳತು.

ಬಳಿಕ ಹುಡುಗನು ಪರ್ವತ ಬಿಟ್ಟು ಮನಕಡೆ ಹೊರಟ.

ಅವನಿಗಾಗಿ ಹಲ್ಲು ದಾರಿ ಮಾಡಿತು,

ಅವನಿಗಾಗಿ ಮರಗಳು ತಲೆಯಲ್ಲಾಡಿಸಿದ್ದುವು,

ಅವನಿಗಾಗಿ ಪಕ್ಕಿಗಳು ಹಾಡಿದ್ದುವು.

ಈಗ ಅವನಿಗೆ ಮರಗಳ, ಬಂಡೆಗಳ, ಮತ್ತೆ ಎಲ್ಲರ ಭಾವೆ ಗೊತ್ತಾಯಿತು.

ಅವನು ಬೆಳೆದು ದೊಡ್ಡವನಾದ, ಮನುಷ್ಯನಾದ, ತಂದೆಯಾದ, ಪಕ್ಕಿಗಳ ಮಾತುಗಳನ್ನೂ, ಮರಗಳ ಧ್ವನಿಯನ್ನೂ, ಬಂಡೆಗಳ ಉರುಳುವ ಸದ್ಗುಣನ್ನೂ ನೀರಿನ ಕೆಲರವನ್ನೂ ಬರೆದುಹೊಂಡನು. ಇವುಗಳನ್ನೂ ಅವನು ಜನಗಳಿಗೆ ಹೇಳಿದನು. ನೀರಿನ ಭಾವೆ, ಬಂಡೆಗಳ, ಮರಗಳ ಮತ್ತು ಪಕ್ಕಿಗಳ ಭಾವೆ, ಕವಿತೆಯ ಭಾವೆ, ಇದೇ ಮಾನವತೆಯ ಭಾವೆ.

ನಾನು ಅವನ ಪದ್ಯಗಳನ್ನು ನನ್ನ ತಂದೆಯಿಂದ ಕೇಳಿದೆ, ಮತ್ತು ಅವುಗಳನ್ನು ನನ್ನ ಮಗನಿಗೆ ಒಂದಿದೆ. ಅವನ ಪದ್ಯಗಳಲ್ಲಿ ಇದೂ ಒಂದು. ಬಹು ವರ್ಷಗಳ ಹಿಂದೆ ಅವನು ಪರ್ವತದ ತುದಿಯಿಂದ ಕೆಳಗೆ ತೆಗೆದುಹೊಂಡು ಬಂದ ಒಂದು ಪದ್ಯ ಇದು:

ದೂರದ ನದಿಯ ದಡದಲ್ಲಿ

ಚೇಸಿಗೆ ದಿನಗಳಲ್ಲಿ

ಬಿಸಿಲು ಕಾಯಿಸುತ್ತಾ ಮಲಗಿದೆ

ಮುದಿ ಆಮೆಯೋಂದು

ನಿಶ್ಚಿಂತವಾಗಿ.

ಇಲ್ಲಿ ನಾನೊಬ್ಬನೇ ಒಂಟಿ

ಸೂರ್ಯನ ಭೇಟಿಗಾಗಿ

ಆಶೇಯ ಹೊತ್ತು ಕಾಯುತ್ತಿರುವೆನು

ಅದರೂ ಸೂರ್ಯನು

ಮುಖಿ ತಿರುಗಿಸಿಹೊಂಡಿರುವನು

ದೂರದಾಢಿಯ ನೀರಿನಲಿ.

ಸ್ವಷ್ಟವಾಗಿದೆ ನನಗೆ, ಎಲ್ಲಾವೂ ಎಲ್ಲೆಡೆಯಿಂದ.....

ನನ್ನ ಬಂಧನಗಳು

ನನ್ನ ತವಕಗಳು

ದೂರದ ನದಿಯ ದಡದಲ್ಲಿ

ನನ್ನ ಸೂರ್ಯ ಒಂಟಿಯಲ್ಲ.

ಚಿತ್ರಗಳು: ನಿಷಾಜದ್ರ ನೋಚಾಮು

ಒಪ್ಪಾನ್

ನರಿಯ ಹುಡುಗ

ನಾನೋಚಿಕ್‌ ನಿಮಿ

ಬೆಳದಿಂಗಳಲ್ಲಿ ಏಳು ಜನ ಹುಡುಗರು ಹಳ್ಳಿಗಾಡಿನ ರಸ್ತೆಯಲ್ಲಿ ನಡೆಯುತ್ತಾ ಹೋಗುತ್ತಿದ್ದರು. ಕೆಲವರು ತುಂಬಾ ಚಿಕ್ಕವರಾಗಿದ್ದರು, ಶಾಲೆಗೆ ಕೇವಲ ಒಂದು ವರ್ಷ ಅಥವಾ ಸ್ವಲ್ಪ ಮುಂಚೆ ಹೋಗಲು ಪ್ರಾರಂಭಿಸಿದ್ದರು. ಉಳಿದವರು ಸ್ವಲ್ಪ ದೊಡ್ಡವರಾಗಿದ್ದರು. ತಮ್ಮ ಹಳ್ಳಿಯಿಂದ ಸುಮಾರು ಒಂದು ಮೈಲಿ ಆಬೆಯಿದ್ದ ಪಟ್ಟಣದಲ್ಲಿನ ದೇವರ ರಾತ್ರಿ ಉತ್ಸವಕ್ಕೆ ಹೋಗುವ ದಾರಿಯಲ್ಲಿದ್ದರು.

ಅಕಾಶದಲ್ಲಿ ನೈತಿಯ ಮೇಲೆ ಒಂದ್ರ್ಯ ಇದ್ದುದರಿಂದ ನೆಲದ ಮೇಲೆ ಹುಡುಗರುಗಳ ನೆರಳುಗಳು ತುಂಬಾ ಕುಳ್ಳಿಗಿದ್ದವು, ಹುಡುಗರು ಸಂತಸಗೊಂಡಿದ್ದರು. ಎಪ್ಪು ದೊಡ್ಡ ತಲೆಗಳು ಮತ್ತು ಕುಳ್ಳನೆಯ ಕಾಲುಗಳು ಈ ನೆರಳುಗಳಿಗೆ; ಅವರು ನಕ್ಕರು. ಅವರುಗಳಲ್ಲಿ ಕೆಲವರು, ಕೆಲನ್ನ ಹೆಚ್ಚೆ ಒಡಿ, ತಮ್ಮ ನೆರಳುಗಳ ಆಕಾರವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರು. ಬೆಳದಿಂಗಳ ರಾತ್ರಿಯಲ್ಲಿ ಹುಡುಗರು ಎಲ್ಲಾ ವಿಧವಾದ ಅತ್ಯಂತ ವಿಚಿತ್ರ ಕಾಲ್ಪನಿಕ ವಿಷಯಗಳನ್ನು ಕಲ್ಪಿಸಿಕೊಳ್ಳುವುದು ಸಹజವಾಗಿರುತ್ತದೆ.

ಒಂದು ಚಿಕ್ಕ ಬೆಟ್ಟಿದ ಮುಖಾಂತರ ಆ ರಸ್ತೆ ಮುಂದುವರಿದಿತ್ತು. ಅವರು ಬೆಟ್ಟಿದ ತುದಿಯನ್ನು ತಲುಪಿದಾಗ, ಉತ್ಸವದ ಅಸ್ವಾಸ್ವ ಸ್ವರಗಳು ಆ ಸುಗ್ರಿಯ ರಾತ್ರಿಯ ತಳ್ಳನೆಯ ಗಾಳಿಯಲ್ಲಿ ಕೇಳಬರುತ್ತಿತ್ತು. ಜೊತೆಗೆ ಕೊಳಲ ದನಿಯೂ ಕೇಳಬರುತ್ತಿದ್ದವು. ಬೇಗ ಬೇಗ ನಡೆಯಲೊಡಗಿದರು. ಒಬ್ಬ ಸಣ್ಣ ಹುಡುಗ ಹಿಂದೆ ಬೀಳತೊಡಗಿದ.

‘ಬೇಗ, ಬುನ್ನರೋಕೊ, ಬೇಗ’ ಅವನನ್ನು ಕೂಗಿದರು.

ಹುಡುಗ ಬುನ್ನರೋಕೊ ಉಳಿದವರೊಡನೆ ಸೇರಿಕೊಳ್ಳಬೇಕೆಂದು ನಿಜವಾಗಿಯೂ ತನಗೆ ಸಾಧ್ಯವಾದಪ್ಪು ವೇಗವಾಗಿ ನಡೆಯುತ್ತಿದ್ದನು. ಬೆಳದಿಂಗಳಲ್ಲಿ ಹೂಡಾ ಆ ದೊಡ್ಡ ದೊಡ್ಡ ಕಣ್ಣಗಳನ್ನು ತಳ್ಳನೆಯ ಚಿಕ್ಕ ಹುಡುಗ ಸುಂದರವಾಗಿದ್ದ.

‘ನನಗೆ ಸಾಧ್ಯವಾದಪ್ಪ ಬೇಗ ಬರುತ್ತಿದ್ದೇನೆ’, ಅವನು ಮೆಲ್ಲನೆ ಅಳುವ ಧ್ವನಿಯಲ್ಲಿ ಉತ್ತರಮೊಟ್ಟನು. ‘ಆದರೆ ಈ ಚಪ್ಪಲಿಗಳು ನನ್ನ ತಾಯಿಯವು, ನನ್ನವಲ್ಲ.’



ಪಟ್ಟಣ ತಲುಪಿದ ಮೇಲೆ ಅವರು ಮೊದಲು ಮುಖ್ಯ ರಸ್ತೆಯಲ್ಲಿರುವ ಪಾದರಕ್ಷಿಗಳ ಅಂಗಡಿಗೆ ಹೋದರು. ಬುನ್ನರೋಕೊವಿನ ತಾಯಿ ಅವನಿಗೆ ಒಂದು ಹೊಸ ಜೊತೆಯನ್ನು ಕೊಂಡುಕೊಡುವಂತೆ ಅವರಿಗೆ ಹೇಳಿದ್ದಳು.

ಹುಡುಗರಲ್ಲಿ ತುಂಬಾ ದೊಡ್ಡವನಾದ ಯೋಷಿನೋರಿ ಬುನ್ನರೋಕೊವಿನ ಭುಜದ ಮೇಲೆ ತನ್ನ ಕ್ಷೇತ್ರದಲ್ಲಿ, ಆ ಅಂಗಡಿಯವನ ಹೆಂಡತಿಯೊಡನೆ ಮಾತನಾಡಿದನು.

‘ಕೇಳಬ್ಜಿ, ಇವನು ಹೀವಾಯಿ ಮಾಡುವ ಸ್ವರೋಕೊವಿನ ಮಗ. ಇವನಿಗೆ ಸರಿಯಾಗಿ ಅಗುವ ಒಂದು ಜೊತೆ ಪಾದರಕ್ಷಿ ಬೇಕು. ನಿನಗೆ ಅಮೇಲೆ ಹೂ ಕೊಡುವುದಾಗಿ ಇವನ ತಾಯಿ ಹೇಳಿದ್ದಾರೆ’.

ಇತರ ಹುಡುಗರು ಅಂಗಡಿಯವನ ಹೆಂಡತಿ ನೋಡುವಂತೆ ಬುನ್ನರೋಕೊವನ್ನು ಮುಂದುಗಡೆ ತಳ್ಳಿದರು. ಆ ಹೀವಾಯಿ ಮಾಡುವವನ ಚಿಕ್ಕ ಮಗ ನೇರವಾಗಿ ನಿತ್ಯಕೊಂಡನು. ತನ್ನ ದೊಡ್ಡ ಕಣ್ಣಗಳನ್ನು ಆಗಾಗ್ಗೆ ಹಿಳಗುಟ್ಟಿಸ್ತಿದ್ದನು.

ನಗುತ್ವ, ಅವರು ಬೀರುವಿನಿಂದ ಆ ಹುಡುಗನಿಗೆ ಸರಿಹೋಗುವ ಅನೇಕ ಜೊತೆ ಪಾದರಕ್ಷಿಗಳನ್ನು ತೆಗೆದು ಕೆಳಗೆ ಹಾಕಿದಳು, ಹುಡುಗನ ತಂದೆಯೋ ಎಂಬಂತೆ, ಯೋಷಿನೋರಿ ಕೆಳಗೆ ಚಕ್ಕಂಬಕ್ಕಲು ಹಾಕಿಕೊಂಡು ಶುಳತುಕೊಂಡ ಬುನ್ನರೋಕೊವಿನ ಪಾದಗಳ ಮೇಲೆ ಒಂದಾದ ಮೇಲೆ ಒಂದರಂತೆ ಇಟ್ಟ ನೋಡಿದನು. ಬುನ್ನರೋಕೊ ಅಲ್ಲಾಡದ, ಮೂತಾಡದ ನಂತಿನ್ನ. ಒಬ್ಬನೇ ಮೌನಾಗಿದ್ದುದರಿಂದ, ಅವನು ಮುದ್ದಿಸಿದ ಹಾಳಾಗಿದ್ದ. ಅವನಿಗಾಗಿ ಅವನ ಕೀಲಂಗಳನ್ನು ಯಾರಾದರೂ ಮಾಡುವುದು ಅಭಿಷ್ಪತ್ತಿಯಾಗಿತ್ತು.

ಒಂದು ಜೊತೆ ಪಾದರಕ್ಷಿಗಳನ್ನು ಆರಿಸಿಕೊಂಡಿದ್ದಾಯಿತು. ಬುನ್ನರೋಕೊ ಕೊಗಲಿನ ಬಾರಿನಲ್ಲಿ ತನ್ನ ಪಾದಗಳನ್ನು ತೂರಿಸುತ್ತಿರುವವ್ಯವರಲ್ಲಿ ಗಳನು ಬೆಳ್ಳಿನ ಒಬ್ಬ ತುಂಬಾ ವಯಸ್ಸಾದ ಮುದುಕಿ ಆ ಅಂಗಡಿಯೊಳ್ಕೆ ಬುಂದಳು. ಆ ಹುಡುಗನನ್ನು ಮತ್ತು ಅವನ ಹೊಸ ಪಾದರಕ್ಷಿಗಳನ್ನು ಗಮನಿಸಿ, ಅವರು ತನ್ನವ್ಯಕ್ತಿ ತಾನು ಹುಡುಗರಿಗೆ ಕೇಳಿಸುವಂತೆ ಗೊಣಿದಳು.

‘ಮಗೂ, ಮಗೂ; ಈ ಮಗು ಯಾರದೂ ಗೊತ್ತಿಲ್ಲ, ರಾತ್ರಿ ಹೊತ್ತಿನಲ್ಲಿ ಮೊದಲನೆಯ ಸಲ ಹೊಸ ಪಾದರಕ್ಷಿ ಧರಿಸಿದರೆ, ಖಂಡಿತ ನರಿ ನಿನ್ನನ್ನ ವರಪಡಿಸಿಕೊಳ್ಳುವುದು.’

ಕ್ಷಿಂಕಾಲ ಎಲ್ಲರೂ, ಮೌನವಾಗಿದ್ದರು. ಆ ಹುಡುಗರು ಸುಮ್ಮನೆ ಆ ಮುದುಕಿಯ ಕಡೆ ಹೆದರಿಕೊಂಡವರಂತೆ ದುರುಗುಟ್ಟಿಕೊಂಡು ನೋಡಿದರು. ಆಗ ಯೋಷಿನೋರಿ ಕೊಣಿದನು: ‘ಇಲ್ಲ, ಹಾಗಾಗುವುದಿಲ್ಲ’.

‘ಇದು ಕೇವಲ ಮುಳಣನಂಬಿಕೆ’, ಇನ್ನೊಬ್ಬ ಹೇಳಿದನು, ಎಲ್ಲಾ ಒಬ್ಬಕೊಂಡು ತಲೆ ಅಲ್ಲಾಡಿಸಿದರು. ಆದಾಗ್ಗೂ ಅವರ ಮುಖಿಗಳ ಮೇಲೆ ಅಹಿತಕರ ಭಾವವಿತ್ತು.



ಆಮೇಲೆ ಆ ಅಂಗಡಿಯವನ ಹೆಂಡಿ ಹೇಳಿದಳು, ‘ಅದನ್ನು ಹಾಗೆ ನನ್ನಲ್ಲಿ
ಬಿಡು, ನಾನು ಅದರಲ್ಲಿರುವ ಕೆಟ್ಟ ಕತ್ತಿಯನ್ನು ಹೋಗಲಾಡಿಸುವನು’. ಆವಳು
ಚಂಕಿ ಕಡ್ಡಿಯನ್ನು ಗೀರುವಂತೆ ಮಾಡಿದಳು. ಬುಸ್ಕಾರ್ಲಿಕೊಟಿನ ಪ್ರತಿಯಂದು
ಹೊಸ ಪಾದರಕ್ಕಿಯನ್ನು ಬೆಂಕಿಗೆ ಸ್ಥಳ್ಯ ಹಿಡಿದುಕೊಂಡಿರುವಂತೆ ಮಾಡಿದಳು,
ಪಾದರಕ್ಕಿಗಳ ಮೇಲೆ ಸ್ಥಳ್ಯ ಮಾಸಿ ಗುರುತು ಆಗಿದೆ. ಈಗ ಇದು ಹೊಸದಲ್ಲ.
ಹಳೆಯದಾದಂತಾಯಿತು. ಎಲ್ಲಾ ಸರಿ ಹೋಯಿತು. ಈಗ ಯಾವ ನರಿ ಆಫ್ವಾ
ಓಡೆ ನಿನ್ನನ್ನು ವರಪಡಿಸಿಕೊಳ್ಳಲು ಆಗುವುದಿಲ್ಲ.’

ಹುಡುಗರು ಅಂಗಡಿಯನ್ನು ಚಿಟ್ಟು ಬಯಲು ರಂಗಮಂದಿರ ನಿರ್ಮಾಣದ್ವ
ದೇವಾಲಯದ ಆವರಣಕ್ಕೆ ಹೋಗುವ ದಾರಿಯಲ್ಲಿ ಹೊರಟಿರು. ಬದಳ ಮಂದಿ
ಹುಡುಗಿದೆರು ಪಟ್ಟತ್ವ ದೇವ ದೇವತೆಗಳ ಸ್ತಂಭವನ್ನು ಮಾಡುತ್ತಿದ್ದರು. ಪ್ರತಿಯೊಬ್ಬ
ಸ್ತಂಭಗಾತಿಯೂ ತ್ಯಾಗ್ಯಕರವಾದ ವಿಗಿಂದ ಎರಡು ಬೀಜಕಾಗಿಗಳನ್ನು
ಶಿರುಗಿಸುತ್ತಿರುವುದನ್ನು ಪ್ರತಿರ್ದಿಂದ ಹುಡುಗರು ನೋಡಿದರು. ಆಗಾಗ್ಗೆ ಹುಡುಗರು
ತಮ್ಮ ಕೆಗಳಲ್ಲಿದ್ದ ಕಾಂಡಿ ಕತ್ತಿಯನ್ನು ಬೇಣಿದರು. ಆವರ ಕಾಲ್ಪನಿಕು ಮಾತ್ರ
ಸ್ತಂಭದಲ್ಲಿ ನೆಟ್ಟಿದ್ದವು. ಆ ಹೆಂಗಸರು ಮುಖಕ್ಕೆ ಬೆಳ್ಳಿನೆಯ ಪೌರಣ್ಯ ದಟ್ಟಿನಾಗಿ
ಬಳಿದುಕೊಂಡಿದ್ದರು. ಅಪ್ಪರಲ್ಲಿ ಆ ಸ್ತಂಭಗಾತಿಯರಲ್ಲಿ ತಮ್ಮ ಹಳ್ಳಿಯ ಪಂಪ್

మనేయల్లి కేలస మాడుత్తిద్దు 'టోనేషో' ఎంబ హేసరిన ఒబ్బు మాడుగియన్న గురుతిసిదరు.

'నోడు, నోడు', ఆ మాడుగారు ఒబ్బుమోడనోబ్బరు టిచుగుట్టుత్వా కల్పు కిరియుత్తూ 'ఇవళు అదే ముది టోనేషో అభ్యవే' ఎందరు.

స్ట్రై హొత్తాద మేలి అవరిగే స్ట్రై నోడు సాకాయితు. ఆద్దరింద దేవాలయద ఆవరణద క్రతులు ముఖీయల్లి కట్టుత్తిద్దు పటాకి కాగొ బాణ బిచుసుగళన్న నోడలు హోరటరు. దేపగఛింద అలంకరిసల్పుట్ట తెప్పద మేలి సూత్రద చొంచియాట వ్యారంభవాయితు. గుంణినల్లి నుగ్గి మాడుగారు దారియన్న మాడిమోండరు. ముందుగడే నింతు తెప్పద మేలి బాల్ఫునియంతక వేదికి కడె నోడుత్తిద్దరు.

ఒందు చొంచి కుణయుత్తిక్కు. మాడుగారు అదన్న నోడిదరు. ఆ గొంచి వయస్సుదవరంతేయూ కాణలిల్ల, అథవా మగువినంతేయూ కాణలిల్ల, అదు నిజవాద మనుష్యనెల్లపేందు నంబలు కష్టవాగువంతే అదర కష్టనేయ కెస్టుగాలు తుంబా ప్రకాశమానవాగి కాణుత్తిద్దుపు. ఆగాగే ఆ గొంచి కణ్ణ మిటుకిసుక్కిత్తు. అధర కెస్టుగాలు మిటుపుచంతే మాడుత్తిద్దవను గొంచియ కిందె సింతిద్ద గొంచియుదిసువవను ఎందు మాడుగారిగే ఖండిత గొత్తిక్కు, ఆదరే అవరు, ప్రతి సల కెస్టుగాలు అల్లాడివాగ్సూ స్ట్రై కెదరికొళ్పుత్తిద్దరు.

ఆమేలే ఇద్దక్కిద్దంతే, గొంచి తన్న బాయిన్న తెగియితు, ఉద్దవాద నాల్సిగియన్న బాచితు, మాడుగారు ఆశ్చర్యాదింద కిరిచద్దక్కే అదు బాయియన్న పునః ముచ్చిమోండితు. ఏంచు హోళయువప్పు కాలదల్లి చొంచియ బాయియోళగి పూరా కేంపాగిరువుదన్న నోడిదరు, అదు కొడా గొంచియుదిసువవన కేలస ఎందు అవరు తిళిద్దరు. అదు బేళగ్గియ సమయవాగిద్దల్లి, అవరిగే నగు బరుత్తిక్కు. ఆదరే ఈగి యారూ నగలిల్ల. లాంద్రగశ బేళకినల్లి సుత్తులూ ఎల్లూ కడె ఏచిక్కువాద నేరలుగాలు మాడుత్తిద్దుపు, ఒందు గొంచి తన్న కెస్టుగాలన్న మిటికిసుత్తు కేంపాద బాయియింద కేంపు కేంపాద నాలగియన్న బాచుత్తిక్కు. అదు నిజవాగియూ బదుకిరువంతే కాణిస్తు, అవరు కెదరిదరు.

అవరు బునోరోమోవిన హేస పాదరక్కిగాలు మత్తు ఆ ముది హేంగెసు 'రాత్రియ హోత్తినల్లి నీను హేస పాదరక్కిగాలన్న కాశికొండరే, నరి నిష్టన్న వశపడికొళ్పుపు' ఎందు హేంద్రన్న జ్ఞాభిసికొళ్పుత్తలే ఇద్దరు. ఉత్సవదల్లి తమ్మ తుంబా హోత్తు ఇద్దపెంటుదన్నే అథామాడికొండరు. పటాకిగశ శబ్ద శాంతవాగిత్తు, జనజంగుచి

ಕಡಮೆಯಾಗುತ್ತಿತ್ತು. ಮನೆ ತಲುಪಲು ಬೆಟ್ಟದ ಮೇಲೆ, ಒಂಟ ಹಾದಿಯಲ್ಲಿ ಹೊಲಗಳ ಮುಖಾತರ ಬಹಳ ದೂರ ಹೋಗಿಕೊಂಬುತನ್ನ ಹುಡುಗರು ಜ್ಞಾಪಿಸಿಕೊಂಡರು.

ಅವರು ಮನೆಗೆ ಹೊರಟರು, ಚಂದ್ರ ಇನ್ನೂ ಆಕಾಶದಲ್ಲಿ ಎತ್ತರದಲ್ಲಿ ಪ್ರಕಾಶಿಸುತ್ತಿದ್ದನು. ಅದರೆ, ಮುಂಚನ ಉತ್ಸಾಹವೆಲ್ಲಾ ತಣ್ಣಾಗಿತ್ತು, ಆ ಬೆಳಗಿಗಳು ಅವರಿಗೆ ಈಗ ಸಂತೋಷವನ್ನು ಕೊಡುತ್ತಿರಲಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಯಾವುದೋ ಪ್ರಪಂಚದಲ್ಲಿರುವಂತೆ ಪರಾನವಾಗಿ ನಡೆಯುತ್ತಿದ್ದರು.

ಅವರು ಬೆಟ್ಟದ ತುದಿಯನ್ನು ತಲುಪಿದ ಮೇಲೆ ಹುಡುಗರಲ್ಲಿ ಒಬ್ಬನು ತನ್ನ ಬಾಯಿಯನ್ನು ಕೃಗಳಿಂದ ಮುಕ್ಕಿಕೊಂಡು ತನ್ನ ಹತ್ತಿರದಲ್ಲಿದ್ದ ಇನ್ನೊಬ್ಬ ಹುಡುಗನ ಕಿವಿಯಲ್ಲಿ ವನನ್ನೋ ಹಿಸುಗುಟ್ಟಿದನು. ಆಮೇಲೆ ಎರಡನೇ ಹುಡುಗ ಮುರಂನೇ ಹುಡುಗನಿಗೆ ಹಿಸುಗುಟ್ಟಿದನು, ಬುನಾರೋಕೊವನ್ನು ಬಿಟ್ಟು ಪ್ರತಿಯೊಬ್ಬನಿಗೂ ಆಗುಟ್ಟು ತಿಳಿತ್ತು.



ಅವರು ತಿಮುಗುಟ್ಟುತ್ತಿದ್ದರು ಈ ರೀತಿಯಾಗಿತ್ತು: 'ಆ ಅಂಗಡಿಯವನ ಹೆಚ್ಚಿ ಅವುಕ್ಕೂ ದುವ್ಯ ಶಕ್ತಿಯನ್ನು ತೇಗೆದು ಹಾಕಲಿಲ್ಲ, ಅವರು ಬೆಂಕೆ ಕಡ್ಡಿ ಗೇರಿದಂತೆ ನಟನೆ ಮಾಡಿದ್ದು.'

ಹುಡುಗರು ಉಗಿರು ಬಿಗಿಹಿಡಿದುಕೊಂಡು ತುಟ್ಟು ಬಿಟ್ಟು ಎನ್ನದೆ ಮುಂದೆ ನಡೆದರು. ಎಲ್ಲರೂ ಆದೇ ವಿವಯವನ್ನೇ ಯೋಚಿಸುತ್ತಿದ್ದರು. ನರಿಯ ವಶವಾಗುವುದು ಎಂದರೆನು? ನರಿಯು ಬುನ್ನರೋಕೊಂಡಿನೊಳಗೆ ಸೇರಿಹೊಳ್ಳುವುದೇ ಅಥವಾ ಬುನ್ನರೋಕೊ ಮೊರಗೆ ನೋಡಲು ಹಾಗೇ ಕಾವಿಸಿದರೂ ಅವನ ಮನಸ್ಸು ನರಿ ಮನಸ್ಸಿನಂತೆ ಒದಲಾಯಿಸುವುದೇ? ಹಾಗ್ದಿಲ್ಲ, ಆಗಲೇ ನರಿ ಬುನ್ನರೋಕೊನನ್ನು ಹಿಡಿದುಕೊಂಡಿರಬೇಕು. ಆದರೆ ಬುನ್ನರೋಕೊ ಬಾಯಿಯನ್ನೇ ಬಿಡಬಿಡ್ಡರೆ ನಮಗೆ ಅದು ಹೇಗೆ ಗೂತ್ತಾಗಬೇಕು?....

ರಸ್ತೆ ಈಗ ಇಜಾರಾಗಿತ್ತು, ಸಣ್ಣ ಸಣ್ಣ ಮಲ್ಲು ಬೆಳೆದ ಮೈದಾನದ ಮುಖಾಂತರ ರಸ್ತೆ ಸಾಗುತ್ತಿತ್ತು. ಹುಡುಗರು ಬೇಗ ಬೇಗ ನಡೆಯುತ್ತಿದ್ದರು, ಎಲ್ಲರೂ ಬುನ್ನರೋಕೊ ಮತ್ತು ನರಿಯ ಬಗ್ಗೆ ಯೋಚಿಸುತ್ತಿದ್ದರು.


ಸುತ್ತಲೂ ಕೆಲವು ತಾಳಿ ಗಿಡಗಳಿದ್ದವು. ಒಂದು ಸಣ್ಣ ಕೊಳವನ್ನು ದಾಟಬೇಕಾಗಿತ್ತು. ಆ ಕೊಳವನ್ನು ದಾಟುತ್ತಲೇ ಆವರಲ್ಲಿ ಒಬ್ಬನು ಮೇಲನೆ ಕೆಮ್ಮೆದನು. ಆ ನಿಶ್ಚಯದಲ್ಲಿ ಅವರು ಅದನ್ನು ಸ್ವಷ್ಟವಾಗಿ ಕೇಳಿದರು. ಅವರು ಒಬ್ಬರನ್ನೂಬ್ಬಿರು ಅನುಮಾನದಿಂದ ನೋಡಿಕೊಂಡರು. ಎಲ್ಲಾ ನಿಶ್ಚಯವಾಗಿತ್ತು, ಆ ಶಬ್ದ ಬುನ್ನರೋಕೊನಿನ ಕಡೆಯಿಂದ ಒಂತಂದು ನಿಶ್ಚಯಿಸಿದರು.

ಬುನ್ನರೋಕೊ ಕೆಮ್ಮೆದ್ದಕ್ಕೆ ಪನಾದರೂ ಆಳವಾದ ಅರ್ಥವಿದೆಯೇ? ಆ ಬಗ್ಗೆ ಅವರು ದೆಟ್ಟು ಯೋಚಿಸಿದಂತೆಲ್ಲೂ, ಅದು ಕೆಮ್ಮೇ ಅಲ್ಲ ಒಂದು ನಂಬಲು ಘಾರಂಭಿಸಿದರು. ನಿಜವಾಗಿಯೂ ಅದು ನರಿಯ ಕೂಗಿನಂತಹ ಶಬ್ದ ಅನ್ವಯಿತು.

'ಅದೆ' ಅಲ್ಲಿ, ಬುನ್ನರೋಕೊ ಪುನಃ ಅದೇ ಶಬ್ದ ಮಾಡಿದ್ದಾನೆ.

ಈಗ ಆ ಹುಡುಗರ ಮನಸ್ಸಿನಲ್ಲಿ ಅದರ ಬಗ್ಗೆ ಅನುಮಾನವೇ ಇರಲಿಲ್ಲ: ಅವರುಗಳ ಮಧ್ಯ ನಿಜವಾಗಿಯೂ ಒಂದು ನರಿ ಇತ್ತು. ಅವರು ದೇದರಿಕೊಂಡರು, ಇನ್ನೂ ಬೆಗನೆ ಇತ್ತುರವಾಗಿ ಹೊರಟಿರು.

ಎಲ್ಲಾ ಮನೆಗೇಂದ ದೂರ ಸಣ್ಣ ಕಿತ್ತಳೆ ಹಣ್ಣನ ತೋಟಿನ ಒಂದು ಸಣ್ಣ ಕಣವೆಯಲ್ಲಿ ಬುನ್ನರೋಕೊನಿನ ಮನೆಯಿತ್ತು. ಅಲ್ಲಿಗೆ ಹೋಗಲು, ಆ ಚಕ್ರದ ಬಾಡ ಚಕ್ರದಲ್ಲಿರುವ ಮುಖ್ಯ ರಸ್ತೆ ಕವಲಾಗುವ ಒಂದು ಸಣ್ಣ ದಾರಿಯನ್ನು ಒಂದಿಂಬಳಕಾಗಿತ್ತು. ಸಾಧಾರಣವಾಗಿ ಆ ಹುಡುಗರು ಬುನ್ನರೋಕೊನಿನ ಬಾಗಿಲವರೆಗೆ ಜೂತೆಗೊಡಲು ಹೋಗುತ್ತಿದ್ದರು. ಏಕೆಂದರೆ ಅವನು ಮುದ್ದಿನಿಂದ ಏಷ್ಟು ಅವಕಾಶಕಾಗಿ, ವಾಜಾವಿದ್ದ ಎಂಬುದು ಅವರಿಗೆ ಗೂತ್ತಿತ್ತು. ಅವನ ತಾಯಿ ತನ್ನ ಚಕ್ರ ಮಗನನ್ನು ಸ್ವಾಂಪ್ಯಕೊಂಡು ಅವರಿಗೆ ಕೊಡುತ್ತಿದ್ದಳು. ಅಂದು



ರಾತ್ರಿ ಕೂಡಾ ಅವರು ಬುನ್ನಾರೋಕೊಣಿನ ಮನಗೆ ಹೋಗಿ ಅವನನ್ನು ಉತ್ಸವಕ್ಕೆ ಕರೆದುಕೊಂಡು ಹೋಗುವ ತೊಂದರೆ ತೆಗೆದುಕೊಂಡಿದ್ದರು.

ಈಗ ಆ ಗುಂಪು ಭಕ್ತದ ಬಾಪಿಯ ಬಳಿ ತಲುಪಿತು. ಬುನ್ನಾರೋಕೊಣಿನ ಮನೆ ಎತ್ತರವಾದ ಹುಳ್ಳಿನ ಮೃದಾನದಲ್ಲಿ ಮರೆಯಾಗಿತ್ತು. ಯಾರಿಗೂ ಮುಂದೆ ಹೋಗಲು ಧ್ಯೇಯವಾಗಲಿಲ್ಲ. ಸಾಧಾರಣವಾಗಿ ಅವರು ಬುನ್ನಾರೋಕೊಣಿನ ಮನಗೆ ಕರೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಅವರು ಪೂರಾ ಮರೆತಂತೆ ಕಾಣುತ್ತಿತ್ತು. ಆದರೆ ಅವರು ಮರೆತಿರಲಿಲ್ಲ, ಹೆದರಿದ್ದರು.

ಕೊನೆಗೆ ಬುನ್ನಾರೋಕೊ ತಾನೇ ರಸ್ಯೇಯ ಕಡೆಗೆ ಹೋರಬನು, ಆದರೆ, ಕಡೇ ಪಕ್ಕ ಯೋಷಿನೋರಿ ಆದರೂ ಅವನ ಜೊತೆ ಬರುವನೆಂದು ಆಶಿಸುತ್ತಾ ತಿರುಗಿ ತಿರುಗಿ ನೊಡುತ್ತಿದ್ದನು. ಆದರೆ, ಯೋಷಿನೋರಿ ಕೂಡಾ ಕದಲಲಿಲ್ಲ.

ಬುನ್ನಾರೋಕೊ ಒಬ್ಬನೇ, ಬೆಳದಿಂಗಳಿಂದ ಕೂಡಿದ ಕಣವೆಯಲ್ಲಿ ದಾರಿ ಕಿಡಿದನು, ಎಲ್ಲೀ ಹತ್ತಿರದಲ್ಲಿ ಕವ್ಯಗಳು ಧ್ವನಿಗಳಾಡಿಸಿ ವಟಗುಟ್ಟುವ ಕಬ್ಬ ಕೀಳಬರುತ್ತಿತ್ತು. ಹೆಚ್ಚು ಕಡಿಮೆ ಮನಹತ್ತಿರ ಬಂದಿದ್ದನು. ದೊಡ್ಡ ಮುದುಗರು ತನ್ನಿಡನೆ ಬರಲಿಲ್ಲವೆಂದು ಇನ್ನು ಅವನಗೇನೂ ಚಿಂತೆ ಇರಲಿಲ್ಲ, ಅವರು ಜೊತೆ ಇಲ್ಲದೇ ಇದ್ದುದು ಇದೇ ಮೊದಲ ಸಲವಾಗಿತ್ತು. ಬುನ್ನಾರೋಕೊ ಬುರುಕಾದ ಮುದುಗನಾಗುಪ್ಪದು ತುಂಬಾ ದಂಳಿತ್ತು. ಕಡೇ ಪಕ್ಕ ವಿನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವಪ್ಪು ಸೂಕ್ತ ಮನಸ್ಸನವನಾಗಿದ್ದನು. ಉಳಿದ ಮುದುಗರು ಪನು ಹಿಸುಗುಟ್ಟಿದ್ದರು ಮತ್ತು ತಾನು ಕೆಂಡಾಗ ಅವರು ವೇಗ

ಉತ್ಸವಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಎಲ್ಲರೂ ತನ್ನ ಬಗ್ಗೆ ಕರುತ್ತೇ ಹಾಗೂ ಸಹಾನುಭೂತಿ ಉಳ್ಳವರಾಗಿದ್ದರು ಎಂಬುದನ್ನು ಬುನ್ನರೋಚೊ ಜ್ಞಾಪಿಸಿಕೊಂಡನು. ಆದರೆ ಹೋಸ ಪಾದರಕ್ಕಿಗಳನ್ನು ಅವನು ಹಾಕಿಕೊಂಡ ಮೇಲಿ ಎಲ್ಲರೂ ಅವನಿಂದ ದೂರವಾದರು. ‘ಅವನು, ನರಿ ನನ್ನನ್ನು ಮರುಳುಮಾಡಿದೆ ಎಂದು ತಿಳಿದುಕೊಂಡಿದ್ದಾರೆ’, ಎಂದು ಯೋಚಿಸಿದ. ‘ಅವರಿನ್ನು ನನ್ನನ್ನು ಇಷ್ಟು ಪಡುಪುದಿಲ್ಲ....’ ಅವನ ಭಾವನಗಳಿಗೆ ಹೆಚ್ಚು ಬಿತ್ತು. ಯಾವಾಗಲೂ ಬುನ್ನರೋಚೊವಿಗೆ ಕರುತ್ತ ತೋರಿಸುತ್ತಿದ್ದ ಯೋಚಿನೋರಿ ಕೂಡಾ ಆ ರಾತ್ರಿ ತುಂಬಾ ವಿಚಿತ್ರವಾಗಿ ನಡೆದುಕೊಂಡಿದ್ದನು. ಬುನ್ನರೋಚೊವಿಗೆ ಶೀತವಾದರೆ ಕೂಡಲೇ ಅವನು ಅವನನ್ನು ಬೆಳ್ಗಿಗೆ ಇಡಲು ತನ್ನ ಸ್ವಂತ ಅಂಗಿಯನ್ನೇ ಕೊಡುತ್ತಿದ್ದ. ಆದರೆ, ಆ ರಾತ್ರಿ ಬುನ್ನರೋಚೊ ಎರಡನೇ ಸಲ ಕೆಮ್ಮಿದಾಗಲೂ ಕೂಡಾ ಯೋಚಿನೋರಿ ಅವನಿಗೆ ತನ್ನ ಅಂಗಿಯನ್ನು ಕೊಡಲು ಮುಂದೆ ಬಂದಿರಲಿಲ್ಲ.

ಅವನು ತನ್ನ ಮನೆಯ ಹಿಂದಿನ ಗೇಟನ್ನು ತಲುಪಿದ್ದನು. ಮರದ ಬಾಗಿಲನ್ನು ಅವನು ತೆರೆಯುತ್ತಿದ್ದಂತೆಯೇ ನೆಲದ ಮೇಲಿ ಅವನ ನೆರಳನ್ನು ಕಂಡನು. ಅವನ ಅನುಮಾನ ದೃಢವಾಯಿತು: ‘ನರಿ ನನ್ನನ್ನು ವರಪಡಿಸಿಕೊಂಡಿರಬಹುದು. ಹಾಗಿದ್ದಲ್ಲಿ ನನ್ನ ತಂಡೆ ಮತ್ತೆ ತಾಯಿ ನನ್ನೊಡನೆ ಹೇಗೆ ವ್ಯವಹರಿಸುವರು?....’

ಅವನು ತಂಡೆ ಹೀಗಾಯಿ ಮಾಡುವವರ ಸಭಿಗೆ ಹೋಗಿದ್ದನು. ಅವನು ಮನಗೆ ಹೇಳತ್ತಾಗಿ ಬರುವನು, ಆದ್ದರಿಂದ ಬುನ್ನರೋಚೊ ಮತ್ತು ಅವನ ತಾಯಿ ಅವನಿಗಾಗಿ ಕಾಯದ ಮಲಗಲು ನಿರ್ಧರಿಸಿದರು. ಬುನ್ನರೋಚೊ ಆಗಲೇ ಶಾಲಿಗ ಹೋಗುತ್ತಿದ್ದರೂ ಇನ್ನೂ ತಾಯಿಯೊಡನೆ ಮಲಗುತ್ತಿದ್ದನು. ನಿಜವಾಗಿಯೂ ಅವನು ತುಂಬ ಮುದ್ದಿನಿಂದ ಹಾಳಾದ ಅಸಹಾಯಕನಾದ ಒಬ್ಬನೇ ಮಗನಾಗಿದ್ದನು.

ಅವರು ಹಾಸಿಗೆಯಲ್ಲಿ ಮಲಗಿದ ಮೇಲೆ, ಅವನ ತಾಯಿ ಹೇಳಿದಳು, ‘ಉತ್ಸವದ ಬಗ್ಗೆ ಎಲ್ಲಾ ವಿಷಯವನ್ನು ತಿಳಿಸು’, ಬುನ್ನರೋಚೊ ಮಾಡಿದ್ದನ್ನೇಲ್ಲವನ್ನೂ ತಿಳಿದುಕೊಳ್ಳಲು ಅವಳು ಯಾವಾಗಲೂ ಇಷ್ಟು ಪಡುತ್ತಿದ್ದಳು. ಅವನು ಶಾಲಿಗ ಹೋದಾಗ ಪ್ರತಿ ಕ್ಷಣಾ ಅವನು ಏನು ಮಾಡಿದನೆಂಬುದನ್ನು ಯಥಾರ್ಥವಾಗಿ ತಿಳಿದುಕೊಳ್ಳಲು ಇಷ್ಟು ಪಡುತ್ತಿದ್ದಳು. ಸಿನಮಾಕ್ಕೆ ಹೋದಾಗ, ಅವನು ನೋಡಿದ ಪೂರಾ ಕತೆಯನ್ನು ಕೇಳುತ್ತಿದ್ದಳು.

ಬುನ್ನರೋಚೊ ಮಾತನಾಡುವುದರಲ್ಲಿ ಅಷ್ಟು ಗಟ್ಟಿಗನಾಗಿರಲಿಲ್ಲ. ನಡೆದಿದ್ದನ್ನೇಲ್ಲ ಚೂರು ಚೂರಾಗಿ ಹೇಳುತ್ತಿದ್ದನು. ಆದರೆ ಅವನ ತಾಯಿ ಗಮನ ಕೊಟ್ಟ ಯಾವಾಗಲೂ ಕೇಳುತ್ತಿದ್ದಳು, ಅವನ ಚಿವರಗಳಿಂದ ಸಂತೋಷಗೊಂಡವಳಂತೆ ಕಾಣುತ್ತಿದ್ದಳು.

‘ನೃತ್ಯದ ಗುಂಪಿನ ಹೆಂಗೆಳಿಯರಲ್ಲಿ ಆ ಪಂಪ್ ಮನೆ ಮುದಿ ಟೋನೇಕೋ ಸದ ಇದ್ದಳು...’ಬುನ್ನರೋಚೊ ಹೇಳಿದ ‘ಹಾಮೋ’, ಅವನ ತಾಯಿ ಮನಸಾರೆ ನಕ್ಕಳು. ‘ಮತ್ತೆ ಉಳಿದವರು ಯಾರಾಗು - ಹೇಳಬಳ್ಳಿಯಾ?’

ಬುನ್ನಾರೋಹೊ ಜ್ಞಾತಿಸಿಕೊಳ್ಳುವರೆ ತನ್ನ ವಿಶಾಲ ಕಣ್ಣಗಳನ್ನು ಅಗಲವಾಗಿ ತೆಗೆದನು, ಆದರೆ ಅವನ ಮುಂದಿನ ವರದಿ ಆ ಉತ್ಸವದ ಬಗ್ಗೆ ಆಗಿರಲಿಲ್ಲ.

‘ಅಮ್ಮೆ, ರಾತ್ರಿಯಲ್ಲಿ ಮೊಟ್ಟಮೊದಲ ಸಲ ಹೋಸ ಪಾದರಕ್ಕಿಗಳನ್ನು ಹಾಸಿಕೊಂಡರೆ, ನರಿ ವರಪಡಿಸಿಕೊಳ್ಳುವುದು ನಿಜವೇ?’

ಅವನ ತಾಯಿ ಅಕ್ಷಯ್‌ಗೌಂಡಳು, ಕೃಣಾಕಾಲ ತಬ್ಬಿಬ್ಯಾದಳು. ಮೊದಲು ಬುನ್ನಾರೋಹೊ ಏನು ಮಾತಾಡುತ್ತಿದ್ದಾನೆಂಬುದೇ ಅವರಿಗೆ ಗೊತ್ತಾಗಲಿಲ್ಲ, ಆದರೆ, ಕೂಡಲೇ ತನ್ನ ಮುದ್ದು ಹೊಸಿ ಏನಾಗಿರಬಹುದೆಂಬುದನ್ನು ಉಹಳಿಸಿದಳು.

‘ಹಾಗೆಂದು ಯಾರು ಹೇಳಿದರು?’, ಎಂದು ಕೇಳಿದಳು. ಬುನ್ನಾರೋಹೊ ಮತ್ತೊಂದು ಸಲ ಪ್ರಾಮಾಣಿಕವಾಗಿ ಆದೇ ಪ್ರಶ್ನೆಯನ್ನು ಕೇಳಿದನು - ‘ಅದು ನಿಜವೇನಮ್ಮಾ?’

‘ಇಲ್ಲ, ಖಂಡಿತ ಇಲ್ಲ, ಬಹಳ ಹಿಂದಿನ ಕಾಲದಲ್ಲಿ ಮೂತ್ತ ಜನಗಳು ಅಂತಹ ವರಯಗಳನ್ನು ನಂಬುತ್ತಿದ್ದರು.’

‘ಹಾಗಾದರೆ, ಅದು ಸುಳ್ಳು.’

‘ಹೌದು, ಅದು ಸುಳ್ಳು.’

‘ನಿನಗೆ ನಿಜವಾಗಿ ಗೊತ್ತಾ?’

‘ಖಂಡಿತ’.

ಸ್ವಲ್ಪ ಕಾಲ ಬುನ್ನಾರೋಹೊ ವೈನವಾಗಿದ್ದನು. ಒಂದೆರಡು ಸಲ ಅವನು ತನ್ನ ದೊಡ್ಡ ಕಣ್ಣಗಳನ್ನು ಅತ್ಯಿತ್ತ ಹೊರಜಿಸಿದ. ಹೊನಗೆ ಅವನು ಹೇಳಿದನು, ‘ಆದರೆ, ಅದು ನಿಜವಾದರೆ ನೀನೇನು ಮಾಡುವೇ’

‘ಏನು ನಡೆದರೆ?’ ಎಂದು ತಾಯಿ ಕೇಳಿದಳು.

‘ನಾನು ಹೇಳುವುದೇನೆಂದರೆ, ಒಂದು ವೇಳ ನರಿ ನನ್ನನ್ನು ವರಪಡಿಸಿಕೊಂಡರೆ ನಾನು ನರಿಯಾಗಿ ಬಡಲಾದರೆ, ನೀನೇನು ಮಾಡುವೇ...?’

ಅವನ ತಾಯಿ ಜೋರಾಗಿ ನಕ್ಕಳು.

‘ನಿನಗೆ ಉತ್ತರ ಕೊಡು; ನಿನಗೆ ಉತ್ತರ ಕೊಡಮ್ಮು’, ಪೇಚಾಟದಲ್ಲಿ ಶಿಕ್ಕಿ ಅವನು ತಾಯಿಯನ್ನು ಹಿಡಿದುಕೊಂಡು ಅಲ್ಲಾಡಿಸಿದನು.


ತಾಯಿ ಯೋಚಿಸಿದಂತೆ ನಟಿಸ ಹೇಳಿದಳು, ‘ನೀನು ನರಿಯಾದರೆ, ಖಂಡಿತ ನಿನ್ನನ್ನು ನಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಅಗುವುದಿಲ್ಲ’.

ಬುನ್ನಾರೋಹೊ ತನ್ನ ತಾಯಿಯ ಮಾತುಗಳನ್ನು ಕೇಳಿ, ಕಂಗೆಟ್ಟನು, ‘ಹಾಗಾದರೆ, ನಾನೆಲ್ಲಿಗೆ ಹೋಗಬೇಕು?’, ಎಂದು ಕೇಳಿದನು.

‘ಕಾರಾಸೂನೆ ಬೆಟ್ಟಕ್ಕೆ ಹೋಗಬಹುದು’, ತಾಯಿ ಉತ್ತರ ಕೊಟ್ಟಳು, ‘ಅಲ್ಲಿ ನರಿಗಳು ಇನ್ನೂ ವಾಸಿಸುತ್ತವೆ ಎಂದು ಹೇಳುತ್ತಾರೆ’.

‘ಆಗ ನೀನು ಮತ್ತು ತಂಡ ಏನು ಮಾಡುವರಿ?’

ದೊಡ್ಡವರು ಆಗಾಗ್ಗೆ ಚಿಕ್ಕ ಮಕ್ಕಳನ್ನು ತಮಾಪೆ ಮಾಡುವಾಗ ಮಾಡುವಂತೆ



ತಾಯಿ ತನ್ನ ಮುಖಿದ ಮೇಲೆ ಗಂಭೀರ ಭಾವವನ್ನು ತಂದುಕೊಂಡಳು.

‘ನನ್ನ ಬಗ್ಗೆ ಮಾತನಾಡಿಕೊಳ್ಳತ್ತೇವೆ, ಬಹುಶಿ ನಾವು’ ‘ನಮ್ಮ ಶ್ರೀತಿಯ ಬುನೋರೋಕೊ ನರಿಯಾಗಿದ್ದಾನೆ, ನಮಗೆ ಪ್ರಪಂಚದಲ್ಲಿ ಯಾವ ಸಂತೋಷವೂ ಉಳಿದಿಲ್ಲ, ಅದ್ದರಿಂದ ಮನವ್ಯೈ ಜಾತಿಯಿಂದ ದೂರವಾಗಿ ನರಿಗಳಾಗೋಣ’ ಎಂದುಕೊಳ್ಳಬಹುದು.’

‘ನೀನು ಮತ್ತು ತಂದೆ ಕೂಡಾ ನರಿಗಳಾಗುವಿರಾಣಿ...’

‘ಹೌದು, ನಿಮ್ಮ ತಂದೆ ಮತ್ತು ನಾನು ಹೊಸ ಪಾದರಕ್ಷಿಗಳನ್ನು ಕೊಂಡು, ನಾಳೆ ರಾತ್ರಿ ನಾವೂ ಕೂಡ ನರಿಗಳಾಗಿ ಒದಲಾಗುವೆವು. ಆಮೇಲೆ ನಾವು ಮುವರೂ ಒಟ್ಟಿಗೆ ಕಾರಾಮನೆ ಚೆಟ್ಟಕ್ಕೆ ಹೋಗಬಹುದು’.

ಬುನೋರೋಕೊ ಕಣ್ಣು ಬಿಡುತ್ತಾ, ‘ಎತ್ತರದ ಪರ್ವತಗಳು ಇವೆಯಲ್ಲಾ, ಆ ಪಶ್ಚಿಮದಲ್ಲಿ ಇದೆಯಲ್ಲಾ ಅಲ್ಲಿಗೆ ...?’ ‘ಹೌದು, ಅದು ಕರ್ಮಾಂಶಿಫರ್ಕೂರ್ನಲ್ಲಿ, ನಾರಾವಾದ ನೈರುತ್ಯ ಭಾಗದಲ್ಲಿದೆ.’

‘ಪರ್ವತಗಳ ಒಳ ಭಾಗದಲ್ಲಿದೆಯೇ?’

‘ಹೌದು, ಪೈನ್ ಮರಗಳಿಂದ ಮುಚ್ಚಿಕೊಂಡಿದೆ’.

‘ಅಲ್ಲಿ ಬೇಟಿಗಾರರು ಇರುವುದ್ದಿಲ್ಲವೇ?’

‘ಬಂದೂಕುಗಳಾರುವ ಬೇಟಿಗಾರರೆಂದು ಸಿನ್ನ ಅಥವೇ? ಹೌದು, ಇರುತ್ತಾರೆ, ಪಕೆಂದರೆ, ಅಲ್ಲಿ ಯಾರೂ ಇರುವುದಿಲ್ಲ, ಮತ್ತೆ ಅಲ್ಲಿ ಅನೇಕ ಪ್ರಾಣಿಗಳಿರುತ್ತವೆ.’

‘ಬೇಟಿಗಾರರು ನಮ್ಮ ಬೆನ್ನಟಿದರೆ ಏನು ಮಾಡುವುದು?’

‘ನಾವು ಗುಹೆಯೋಳಿಗೆ ಅವಿತುಕೊಂಡು ಮೂಲೆಯಲ್ಲಿ ಮುದುರಿಕೊಳ್ಳುವೆವು. ಅಗ ಬೇಟಿಗಾರರು ನಮ್ಮನ್ನು ನೋಡುವುದಿಲ್ಲ.’

‘ಅದರ ಮಂಜು ಬಿದ್ದಾಗ, ಸಾಕಷ್ಟು ಅಹಾರ ಇರುವುದಿಲ್ಲ ಅಹಾರಕ್ಕಾಗಿ ಹೊರಗೆ ಹೋಗಬೇಕಾಗುತ್ತದೆ. ಅಗ ಬೇಟಿಗಾರರ ನಾಯಿಗಳು ನಮ್ಮನ್ನು ಗುರುತಿಸುತ್ತವೆ.’

‘ಅಗ ನಾವು ಪ್ರಾಣ ಉಳಿಸಿಕೊಳ್ಳಲು ಒಟ್ಟಿಗೆ ಉಡುವೆವು.’

‘ನೀವಿಬ್ಬರೂ ದೂಡ್ವವರು ವೇಗವಾಗಿ ಒಡಬಲ್ಲಿರಿ, ಅದರೆ ನಾನು ಮರಿ, ಹಿಂಡಿಬೀಳುವೆನು.’

‘ನಾವು ನಿನ್ನನ್ನು ನಮ್ಮ ಎರಡೂ ಪಂಜಗಳಿಂದ ತೆಗೆದುಕೊಂಡು ಜೊತೆಗೆ ಎಳೆದುಕೊಂಡು ಹೋಗುವೆವು.’

‘ನಮ್ಮ ಹಿಂದೆ ಬರುವ ನಾಯಿಗಳು?’

ತಾಯಿ ವ್ಯಾನವಾದಳು. ಮತ್ತೆ ಅವಳು ಮಾತನಾಡಿದಾಗ ಅವಳ ಮಾತಿನಲ್ಲಿ ಹಾಸ್ಯ ಭಾವ ಹೊರಟು ಹೋಗಿತ್ತು. ‘ಅಗ ನಾನು ನಿನ್ನ ಹಿಂದೆ ನಿಧಾನವಾಗಿ ಹುಂಟುತ್ತಾ ಬರುವೆ.’

‘ವೀಕ್ಷಣೆ?’ ಹುಡುಗ ಕೇಳಿದ.

‘ವಿಕೆಂದರೆ ನಾಯಿ ತನ್ನ ಕಲ್ಲುಗಳಿಂದ ನನ್ನನ್ನು ಹಿಡಿಯುತ್ತದೆ. ಬೇರೀಗಾಗುರು ಬಂದು ನನ್ನನ್ನು ಕಟ್ಟಿಹಾಕುವವರು ಅದು ಹಿಡಿದುಕೊಂಡಿರುತ್ತದೆ. ನಿನ್ನ ಹಾಗೂ ನಿನ್ನ ತಂದೆಗೆ ಸುರಕ್ಷತವಾಗಿ ಒಡಿಹೋಗಲು ಸಮಯ ಗೊತ್ತದೆ’

ಬುನ್ನಾರೋಕೊವಿಗೆ ಆಶ್ಚರ್ಯವಾಯಿತು. ನೆಟ್ಟ ಕಣ್ಣಿನಿಂದ ತಾಯಿಕದೆ ದೃಷ್ಟಿಗೆ ನೋಡುತ್ತಾ ಶಾಗಿದ, ‘ಇಲ್ಲಮ್ಮಾ ಇಲ್ಲ. ಆಗ ನಾವು ನನ್ನನ್ನು ಕಳೆದುಕೊಳ್ಳುತ್ತೇವೆ.’

‘ಮಗೂ, ಆದರೆ, ಬೇರೆ ಮಾರ್ಗವಿಲ್ಲ’, ಅವನ ತಾಯಿ ಶಾತವಾಗಿ ಹೇಳಿದಳು, ‘ತಾಯಿ ಹಿಂದೆ ನಿಧಾನವಾಗಿ ಕುಂಟಕೆಂಡು ಹೇಳಿಗುವಳು’.

‘ಅಗಲ್ಲ; ಅಗಲ್ಲ’ ಬುನ್ನಾರೋಕೊ ಹಾಸಿಗೆಯಿಂದ ದಿಂಬನ್ನು ಒದ್ದು ಕಿರುಚಿದನು. ಅಮೇಲೆ ಕ್ಷಣಾಲ ತನ್ನ ವಿಶಾಲ ಕಣ್ಣಗಳಿಂದ ಕಣ್ಣೀರು ಸುರಿಸುತ್ತಾ ತಾಯಿಯನ್ನು ತಬ್ಬಿಕೊಂಡನು.

ತಾಯಿ ಕೂಡಾ ಕಣ್ಣೀರಿದುತ್ತಾ ತನ್ನ ರಾತ್ರಿ ಉಡುಟಿನ ತೋಳುಗಳಿಂದ ಅವುಗಳನ್ನು ಒರಿಸಿಕೊಂಡು, ಚಿಕ್ಕ ತಲೆದಿಂಬನ್ನು ಮೆಲ್ಲಿಗೆ ಬುನ್ನಾರೋಕೊವಿನ ತಲೆಕೆಳಗೆ ಇಟ್ಟಳು.

ಚತುರ್ಥಾಂತರ: ಪ್ರಕಾಶ ಮಂತ್ರಾಂತರ:

ಕೊರಿಯ

ಯೂನಿ ಮತ್ತು ಎತ್ತು

ಒ ಯಾಂಗ್ ಸೂ

ಅನೇಕ ಜನಗಳಿಗೆ ಎತ್ತುಗಳು ಇವ್ಯತ್ಯಾ. ಅದರೆ ಯೂನಿಗೆ ಹಾಗಲ್ಲ. ಅದಕ್ಕೆ ಬದಲು ಅವನು ಕುದುರೆಗಳನ್ನು ಇವ್ಯತ್ಪಡುತ್ತಿದ್ದು. ಅವನಿಗೆ ಎತ್ತುಗಳನ್ನು ಇವ್ಯತ್ಪಡುವುದು ಸಾಧ್ಯವಾಗಲೇ ಇಲ್ಲ. ಎತ್ತು ನಿಧಾನ, ಕುದುರೆಯಾದರೆ ಸವಾರಿ ಮಾಡಬಹುದು, ಸುಲಭವಾಗಿ ಕರೆದುಕೊಂಡುಹೋಗಬಹುದು, ಅದು ಗಾಡಿಯನ್ನು ಸಹ ಎಳೆಯಬಲ್ಲದು. ಎತ್ತನ್ನು ಮುದ್ದುಮಾಡುವುದು ಅದರ ಕೊಂಬುಗಳ ಕಾರಣದಿಂದ ಕಷ್ಟ. ಆಮೇಲೆ ಎತ್ತು ಹೊಟ್ಟಿಬಾಕನಂತೆ ಯಾವಾಗಲೂ ವಿನನ್ನಾದರೂ ಆಗಿಯುತ್ತಲೇ ಇರುತ್ತದೆ.

ಕು ಎಲ್ಲಾ ಕಾರಣಗಳ ಜೊತೆಗೆ, ಯೂನಿ ಎತ್ತನ್ನು ಇವ್ಯತ್ಪಡದೇ ಇರುವುದಕ್ಕೆ ಬೇರೊಂದು ಕಾರಣವಿತ್ತು. ಅವನು ವಾಸಮಾಡುತ್ತಿದ್ದ ಸಣ್ಣ ಹಳ್ಳಿಯಲ್ಲಿ ಸುಮಾರು ಹತ್ತು ಮನೆಗಳಿಂದ್ದವು. ಅಪ್ಪಿಗಳ ಮುಂದೆ ಭತ್ತವನ್ನು ಒಕ್ಕುಲು ಹೆಚ್ಚಿಯವರೆಲ್ಲಾ ಉಪಯೋಗಿಸುತ್ತಿದ್ದ ಒಂದು ಕೊ ಇತ್ತು. ಸುತ್ತಲೂ ಎಲ್ಲಾ ಕಡೆ ಇಂಜಾರು ರಸ್ತೆಗಳು ಮತ್ತು ಭತ್ತದ ಮೂಟಿಗಳು, ದೂರದಲ್ಲಿ ಪರವರ್ತಗಳ ಶೈಲಿಗಳು ಗೊಪ್ಪರದಂತಿತ್ತು. ಹಳ್ಳಿಯ ಹುಡುಗರು ಆ ಕಣವನ್ನು ತಮ್ಮ ಅಟದ ಮೈದಾನವೆಂದು ಭಾಷಿಸುದ್ದುದು ಸಹಜವೇ.

ಸುಗ್ರಿಯ ಕಾಲ, ಭತ್ತದ ಗಡ್ಡೆಗಳನ್ನು ಕುಯಿಲು ಮಾಡಲು ಸರಿಯಾದ ಕಾಲ. ಕಣದ ಪತ್ತಿರದಲ್ಲಿದ್ದ ಒಂದು ತೆಪ್ಪನೆಯ ಕುರುಚಲು ಏಲ್ಲೋ (willow) ಗಿಡಕ್ಕೆ ಒಂದು ಇತ್ತನ್ನು ಕಟ್ಟಿದ್ದರು. ಕರಿಯ ಕಣ್ಣಿಗಳು, ಒಂದು ಕಿವಿ, ಹೊಟ್ಟಿ ಮತ್ತು ಗೊರಸಿನ ಮೇಲಿನ ಕರೀ ಚುಕ್ಕೆಗಳನ್ನು ಬಿಟ್ಟು ಆ ಎತ್ತಿನ ಉಸ್ಸಿದ ಎಲ್ಲಾ ಭಾಗಗಳೂ ಕಂಡು ಬಣ್ಣಿಸಿದ್ದವು. ಆ ಕುರುಚಲು ಗಿಡದ (ಏಲ್ಲೋ) ಕೊಂಬೆಗಳ ತುದಿಗಳು ಹಸಿರಾಗಿದ್ದವು.

ಉಂಟವಾಗಿ, ಒಂದು ಒಳೆ ನಿದ್ರೆ ಆದ ಮೇಲೆ ಯೂನಿ ಹಳೆಯ ಹರಕಲು ಬೆಂಡನ್ನು ತೆಗೆದುಕೊಂಡು ಕಣದಲ್ಲಿ ಆಟವಾಡಲು ಹೋದನು.

ಆ ದೊಡ್ಡದಾದ, ಭಯಂಕರವಾಗಿ ಕಾಣಿವ ಎತ್ತು ಅವನನ್ನು ಆಶ್ಚರ್ಯಾಚಿಕಿತ್ಸಾಗಿ ಮಾಡಿತು. ಜೋರಾಗಿ ಕಿರಿಬಿಕೊಂಡ. ಅವನ ಕಣ್ಣಿಗಳು ಹಿಗ್ಗಿದುವು. ತುಂಬಾ ಹೊತ್ತು ಅಲ್ಲಾಡದೆ ನಿಂತುಕೊಂಡು ಅದರ ಪ್ರತಿಯೊಂದು



ಚಲನೆಯನ್ನು ಗಮನಿಸುತ್ತಾ ನೇಟ್ ದೃಷ್ಟಿಯಂದ ನೋಡಿದನು. ಅಗಾಗ್ಗಿ ಎತ್ತು ನೊಂದನ್ನು ಒಡಿಸುವುದಕ್ಕಾಗಿ ತನ್ನ ಬಾಲವನ್ನು ಅಲ್ಪಡಿಸುತ್ತಿತ್ತು. ಕಣವೆಯಿಂದ ಆಜಿ ಇರುವ ಚಿಗುರುತ್ವಿರುತ್ತ ಶಿಶ್ರೂ ಮರಗಳತ್ತ ನೋಡುತ್ತಿರುವಂತೆ ಕಣವುತ್ತಿತ್ತು. ಆಹಾರವನ್ನು ಮೆಟ್ಟುಹಾಕುತ್ತಿದ್ದಾಗಿ ಬಹುಶಃ ನಿರ್ಬಿಷ್ಟವಾಗಿ ಏನನ್ನೂ ಯೋಚಿಸುತ್ತಿರಲಿಲ್ಲ.

ಕ್ರಮೇಣ ಯಾನಿಯ ಭಯ ಕಡೆಮೆಯಾದಂತೆ ಅವನು ತುಂಬಾ ಕುತೂಹಲಿಯಾದನು. ಒಂದೊಂದ್ದೇ ಹೆಚ್ಚೀ ಇಡುತ್ತಾ ಎತ್ತಿನ ಹತ್ತಿರ ಹೋದನು. ಇದ್ದಕಿದ್ದಂತೆ ಆ ಎತ್ತು ಯಾನಿಯ ಕಡೆ ತನ್ನ ತಲೆಯನ್ನು ತಿರುಗಿಸಿತು. ಯಾನಿ ದಾರಿಯಲ್ಲಿ ಸತ್ತಾತೆ ನಿಂತನು. ಆ ಎತ್ತು ತನ್ನ ಚೆಂಡನ್ನು ಕಿತ್ತುಮೊಳ್ಳಲು ಇಷ್ಟವದುತ್ತಿದೆ ಎಂದು ಭಾವಿಸುತ್ತಾ ಚೆಂಡನ್ನು ಬೆಳ್ಳಿನ ಹಿಂದೆ ಇಟ್ಟುಕೊಂಡನು. ಅದಕ್ಕೆ ಬಡಲಾಗಿ ಆ ಎತ್ತು ತನ್ನ ಮೈಯನ್ನು ಅನೇಕ ಸೀಲ ತನ್ನ ನಾಲಿಗೆಯಿಂದ ನೆಕ್ಕಿತು, ಬಾಲವನ್ನು ತಿರುಗಿಸಿತು, ಕಣ್ಣಗಳನ್ನು ಕಿಳಗೆ ಮಾಡಿಕೊಂಡು, ಪುನಃ ಅದರ ಆಹಾರವನ್ನು ಮೆಲುಕು ಹಾಕಲು ಪ್ರಾರಂಭಿಸಿತು.

ಬೆಂಡನ್ನು ಇನ್ನೂ ಬಿಗಿಯಾಗಿ ತನ್ನ ಬೆನ್ನ ಹಿಂದೆ ಹಿಡಿದುಕೊಂಡು, ಯಾನಿ ಆಕ್ರಿಯ ಪದಲಾರಂಭಿಸಿದನು; ‘ಕುದುರೆಗಳಿಗೆ ಏಕೆ ಹೊಂಬುಗಳಿರುವುದಿಲ್ಲ? ಎತ್ತು ಮತ್ತು ಕುದುರೆಗೆ ಜಗಳವಾದರೆ, ಯಾವುದು ಗೆಲ್ಲತ್ತದೇ ಅದರ ಹೊಂಬುಗಳಿಂದಾಗಿ ಗೆಲ್ಲವುದು ಎತ್ತೇ ಎಂದು ಅವನು ನಿಶ್ಚಯಿಸಿದ್ದ. ಯಾನಿ ಕುದುರೆಗಳನ್ನು

ಶ್ರೀತಿಮತ್ತಿದ್ವಾದ್ಯರಿಂದ ಎತ್ತ ಜಯಶಾಲಿಯಾಗುವುದು ಆವನಿಗೆ ಇಪ್ಪವಿರಲಿಲ್ಲ. ಹೀಗೆ ಎತ್ತ ಯಾವಾಗಲೂ ಏನನ್ನಾದರೂ ತಿನ್ನತಿರುವಂತೆ ಅನ್ನಸುತ್ತದೆ ಎಂಬುದು ಆವನಿಗೆ ಒಂದು ಅಕ್ಷಯವಾಗಿತ್ತು. ಎಷ್ಟೇ ಹತ್ತಿರ ಹೋಗಿ ಅದನ್ನು ನೋಡಿದಾಗ್ನು ಆ ಪಾಠ ತನ್ನ ಬಾಯಲ್ಲಿ ಏನನ್ನಾದರೂ ಇಟ್ಟಿಹೊಳ್ಳುವುದನ್ನು ಅವನು ನೋಡಲಿಲ್ಲ. ಅದರೂ ಅದು ಒಂದೇ ಸಮನೆ ಅಗಿಯುತ್ತಲೇ, ಇರುತ್ತದೆ.

ಅವನ ಕುತ್ತಳೆ ಕಡಿಮೆಯಾಯಿತು, ಎತ್ತಿನಲ್ಲಿ ಆವನಿಗೆ ಅಸ್ತಿ ಕಡಿಮೆಯಾಗಲು ಪ್ರಾರಂಭಿಸಿದ ಮೇಲೆ ಅವನು ಸ್ತುಲೂ ತಿರುಗಿ ತನ್ನ ಚೆಂಡನ್ನು ತೀರ್ಣದೊಳಿಯು ಮೇಲಕ್ಕೆ ಗಾಳಿಯಲ್ಲಿ ವಸೆಯುವ ಮತ್ತು ಹಿಡಿಯುವ ಅಟವನ್ನು ಅಡಲು ಪ್ರಾರಂಭಿಸಿದನು. ಅಮೇಲೆ ಆ ಕಲ್ಲಿನ ಮೇಲೆ ನಡೆಯುವ ದಾರಿಯಲ್ಲಿ ಚೆಂಡನ್ನು ಘೃಟ ಹಾರಿಸಿದನು, ಒಂದು ಸಲ್ಲ ಅದು ಹಿಡಿತದಿಂದ ತಪ್ಪಿಸಿಕೊಂಡು ನೇರವಾಗಿ ಎತ್ತಿನ ಕೆಳಗೆ ಉರುಳಿಕೊಂಡು ಹೋಯಿತು.

ಚೆಂಡನ್ನು ಅಟ್ಟಿಸಿಕೊಂಡು ಹೋಗುತ್ತಾ, ಯಾನಿ ಕೂಡಲೇ ಅದರ ಹತ್ತಿರವೇ ಚೆಂಡು ಇರುವುದನ್ನು ನೋಡಿದನು. ಆವನಿಗೆ ಏನು ಮಾಡಬೇಕಂದು ಗೊತ್ತಾಗಲಿಲ್ಲ. ಅಥವು ಚೆಂಡದ ಕಣ್ಣಗಳಿಂದ ಆಹಾರವನ್ನು ಮೆಲುಕು ಹಾಕುತ್ತಾ ಇದ್ದ ಎತ್ತ ಚೆಂಡನ್ನು ಗಮನಿಸಿದಂತೆ ಕಾಸಿಸಲಿಲ್ಲ ಅಥವಾ ಅವನು ಒಂದ ಬಗ್ಗೆಯೂ ಕೊಡು ಅಡಕ್ಕೆ ಗಮನ ನೆರಿರಲಿಲ್ಲ. ಚೆಂಡು ಅದರ ಕೆಳಗೆ ಉರುಳಿಕೊಂಡು ಹೋಗಿ ಬಿದ್ದಿರುವುದು ಆ ಎತ್ತಿಗೆ ಗೊತ್ತಿಲ್ಲ ಎಂಬುದರ ಬಗ್ಗೆ ಯಾನಿ ಖಚಿತ ಮಾಡಿಕೊಂಡನು.



ಎತ್ತಿಗೆ ವನಾಯಿತು ಎಂಬುದರ ಬಗ್ಗೆ ಅರ್ಥವಾಗುವ ಮೊದಲು ಆ ಚೆಂಡನ್ನು ವಾಪಸು ಪಡೆಯಲು ಪ್ರಯತ್ನಿಸಬೇಕೆಂದು ಯೂನಿ ನಿಶ್ಚಯಿಸಿದನು. ಕಣ್ಣಗಳನ್ನು ಎತ್ತಿನತ್ತೆ ನೆಟ್ಟು ಎಚ್ಚರಿಕೆಯಿಂದ ಅದರ ಹೊಳೆಯ ಕೆಳಕೆ ತನ್ನ ಉಸಿರನ್ನು ಬಿಗಿಹಿಡಿದುಕೊಂಡು ಮೊಣಕಾಲುರಿ ಬಗ್ಗಿದನು. ಆಗ ತನ್ನ ಕೊರಳಿನ ಗಂಟೆಗಳು ಜೋರಾಗಿ ಬಡಿಯುವಂತೆ ಮಾಡಿ, ಎತ್ತು ತನ್ನ ಬಾಲವನ್ನು ತಿರುಗಿಸಿ. ಯೂನಿ ಎತ್ತಿನ ಕೆಳಗಿನಿಂದ ನಡುಗುತ್ತಾ ತಲೆಕೆಳಗಾಗಿ ಹೊರಗೆ ವಾರಿದನು, ಆಮೇಲೆ ಮುಷ್ಟಿಯ ಮೇಲೆ ಹಿಂಡಕ್ಕೆ ವಾಲ್, 'ಕತ್ತೆ, ಕತ್ತೆ' ಎಂದು ಕಿರಿಟಿದನು.

ಯಾವುದನ್ನೂ ಗಮನಿಸುತ್ತಿಲ್ಲವೆಂದು ತೋರಿಸುವಂತೆ, ಆ ಎತ್ತು ಒಂದರಡು ಸಲ ತನ್ನ ಕಿರಿಟಿಗಳನ್ನು ಮುಡಿಸಿಕೊಂಡು ಪ್ರಸಃ ಮೆಲುಕುಹಾಕತೋಡಿತು.

ಯೂನಿಗೆ ಕೋಪ ಬಂತು. ಅವನು ಕಾಲ ಮೇಲೆ ಕಾಲನ್ನು ಹಾಕಿಕೊಂಡು, ತನ್ನ ಕೃಗಳ ಮೇಲೆ ಗಳ್ಳಿವನ್ನು ವಾಲಿಸಿ 'ಚೆಂಡನ್ನು ಹೇಗೆ ಒಂಡಕ್ಕೆ ಪಡೆಯಲಿ?' ಅದನ್ನು ಹಿಂಡಕ್ಕೆ ನಾನು ಪಡೆಯಲು ಅದು ಏಕೆ ಬಿಡುತ್ತಿಲ್ಲ? ಚೆಂಡು ಎತ್ತಿನದೇನಳ್ಳಿ. ಹೋಗಿ ಒಂದು ಹೋಲನ್ನು ತರಲೀ? ಮೋಲನ್ನು ಮುಡುತ್ತಿದ್ದಾಗ ಎತ್ತು ಚೆಂಡನ್ನು ಬಂಧಿಡಲು ಪ್ರಯತ್ನಿಸಿದರೆ? ಆಗ ನಾನೇನು ಮಾತಬೇಕು?' ಎಂದು ಯೋಚಿಸಿದ.

ಹೇಗೆ ಯೋಚಿಸಿದಂತೆನ್ನು, ಅವನಿಗೆ ಹೆಚ್ಚು ಕೋಪ ಬರುತ್ತಿತ್ತು. ಯೂನಿ ತನ್ನ ಕಣ್ಣಗಳ ಮೂಲೆಗಳಿಂದ ಆ ಎತ್ತಿನ ಕಡೆ ನೋಡಿದನು. ಎತ್ತು ನಿದ್ರೆ ಮಾಡುತ್ತಿತ್ತು. ಅದರ ಕಣ್ಣಗಳು ಭದ್ರವಾಗಿ ಮುಷ್ಟಿದ್ದವು, ಅದರೆ ವಿಚಿತ್ರವೆಂದರೆ, ಅಹಾರವನ್ನು ಮೆಲುಕು ಹಾಕುತ್ತಲೇಂತ್ತು. ತನ್ನ ಚೆಂಡನ್ನು ವಾಪಸು ಪಡೆಯುವ ಈ ಅವಕಾಶವನ್ನು ಬಿಡಬಾರದೆಂದು ಯೂನಿಗೆ ಅನ್ವಿಸಿತು. ಮತ್ತೆ ಪ್ರಸಃ ಎತ್ತಿನ ಕಡೆ ನೋಡಿದನು. ಅನುಮಾನವಿಲ್ಲದೆ, ಆ ಪ್ರಾಣ ನಿದ್ರೆ ಮಾಡುತ್ತಿತ್ತು. ಕೆಳಗೆ ಮೊಣಕಾಲುರಿ ಬಗ್ಗುತ್ತಾ ಯೂನಿ ತನ್ನ ಕೈಯ್ದನ್ನು ಭಾಷಿದನು.

ಕೂಡಲೇ, ಯಾವ ವಿಧವಾದ ಮುಂಜಾಗರುನಿಕೆಯನ್ನೂ ಕೊಡದೆ ಎತ್ತು ತನ್ನ ಬಾಲವನ್ನು ಯೂನಿಯ ಕೆನ್ನಗಳಿಗೆ ಹೊಡೆಯುವಂತೆ ತಿರುಗಿಸಿತು. ಅವನು ತನ್ನ ಕೃಗಳನ್ನು ತನ್ನ ಕೆನ್ನಗಳ ಮೇಲೆ ಇಟ್ಟಿಕೊಂಡು ನೋವಿನಿಂದ ಕಿರಿಟಿದನು. ಎತ್ತಿನ ಕೆಳಗಿನಿಂದ ತೆವಳಿಕೊಂಡು ಹೊರಗೆ ಬಂದನು. ಕಟಬಾಯಿಯ ಬಳಿ ಬಾಸುಂಡೆ ಬಂದಿತ್ತು. ತಾನು ಬಾಯಿ ಬಿಟ್ಟರೆ ಅಳು ಬರುವುದೆಂದು ಅವನಿಗೆ ಗೊತ್ತಿತ್ತು.

ತಾನು ಹುಲಿಯ ಜೊತೆ ಹೇಗೆ ಜಗಳವಾಡಿ ಗೆಲ್ಲಬಲ್ಲೆ ಎಂದು ಅವನು ಜಂಬ ಮೊಷ್ಟಿಕೊಳ್ಳುತ್ತಿದ್ದನ್ನು ನನೆಸಮೊಂದ. ಹೇಗೇಕೆ ಆಯಿತು? ಸ್ವಲ್ಪ ಹೊತ್ತಿಗೆ ಮುಂಬೆ ಅವನು ಕೆಳಕೆ ಬಿದ್ದಿದ್ದ. ಆಗ ಮೃಗೀಗೆ ವಿಘಾತ್ತು. ಸ್ವಲ್ಪ ರಕ್ತವೂ ಬಂದಿತ್ತು. ಅದರೆ ಈ ಸಾರಿ ವನಾಯಿತು. ಕಣ್ಣೀರು ಇಣುಕತೋಡಿದವು. ಭಯದಿಂದ ತುಂಬಾ ನಡುಗುತ್ತಿದ್ದ.

ಕಣ್ಣಗಳಲ್ಲಿ ನೀರು ತುಂಬಕೊಂಡಿದ್ದಾಗ್ನು, ಅಳಲಿಲ್ಲ. ಕ್ರಮೇಣ ಅವನ ಹೆದರಿಕೆ ಕೋಪಕ್ಕೆ ಶಿರುಗಿತು. ತನ್ನ ಕಣ್ಣಗಳಲ್ಲಿ ಭಜಿಗಳನ್ನು ಇಟ್ಟಿಕೊಂಡಿರುವಂತೆ ಎತ್ತಿನ ಕಡೆ ನೋಡಿದನು, ದುಂಬನಂತೆ ಅವನು ಆ ಪ್ರಾಣಿಯ ಮೇಲೆ ಮುತ್ತಿಗೆ ಹಾಕುವನೇನೋ ಎನ್ನುವಂತಿತ್ತು. ಆಮೇಲೆ ಅಳುವ ಧ್ವನಿಯಲ್ಲಿ ಕಿರಿಟಿದನು. ‘ಕತ್ತ, ಹಾಗಾದರೆ ನೀನು ನನ್ನ ಚಿಂಡನ್ನು ಕೊಡುವುದಿಲ್ಲವೇನು?’

ಎತ್ತು ನಿಶ್ಚಿಂತವಾಗಿ ಮೆಲುಕು ಹಾಕುತ್ತಾ ಇತ್ತು.

‘ಕತ್ತೆ ಇದು ನನ್ನ ಚಿಂಡು’; ಅವನ ಧ್ವನಿ ಅಳುವಿನಿಂದ ತುಂಬಿತ್ತು. ಕೊನೆಯ ಸಲ ಎತ್ತನ್ನು ಹೆದರಿಸುವಂತೆ ಮುಳ್ಳಿಯನ್ನು ಬಿಗಿದುಹೊಂಡನು. ಆದರೆ, ಎಮ್ಮೆ ಕವ್ಯಪಟ್ಟು ಪ್ರಯತ್ನಿಸಿದಾಗ್ನು ಅದರ ಕೊಂಬುಗಳಿಗೆ ತಾನು ಸಾಳಿಯಲ್ಲ ಎಂದು ಸುಮ್ಮಾಡ. ಎತ್ತಿಗೆ ಒಂದು ವೇಳೆ ಕೊಂಬುಗಳು ಇಲ್ಲದಿದ್ದರೆ, ಅವನು ಅದರಲ್ಲಿನ ಕುಸ್ಯಿಯಾಡಲೂ ಸಿದ್ಧನಿದ್ದ.

ತುಂಬಾ ಕೋಟಿಸಿಕೊಂಡಂತೆ ಆ ಎತ್ತು ಶಬ್ದ ಮಾಡುತ್ತಾ ತನ್ನ ನಾಲಿಗೆಯಿಂದ ಅದರ ಮೂಲಿನ ಹೊಕ್ಕಿಗಳನ್ನು ನೆಕ್ಕಿಕೊಂಡು, ಪ್ರನು ತನ್ನ ಕಣ್ಣಗಳನ್ನು ಮುಚ್ಚಿಕೊಂಡಿತು. ಯೂನಿಯ ಎಡಗಡೆ ಕೆನ್ನೆಯ ಮೇಲಿನ ಕೆಂಪು ಬಾಸುಂದ ಕಂಬಳ ದುಳುವಿನಂತೆ ರಾಖುತ್ತಿತ್ತು. ಅದನ್ನು ತನ್ನ ಕೈಯ್ಯಿಂದ ಉಜ್ಜೀಕೊಳ್ಳುತ್ತಾ, ಕೊಗಿ ಹೇಳಿದನು, ‘ಅಪ್ಪನಿಗೆ ಹೇಳುತ್ತೇನೆ, ಆಮೇಲೆ ನೋಡುವೆಯಂತೆ ಅಪ್ಪ ನಿನ್ನನ್ನು ಏಬಾರಿಸಿಕೊಳ್ಳುವನು’.

ಯೂನಿ ಮತ್ತೊಮ್ಮೆ ಎತ್ತಿನ ಕಡೆ ನೋಡಿದನು, ಅವನ ತುಟಗಳು ತಿರಸ್ಕಾರಿದಿಂದ ತಿರುಚಿಕೊಂಡುವು. ತಿರುಗಿ ಮನೆಗೆ ಸ್ವಿಡಿದನು.

ಮನೆಗೆ ಹೋದಾಗ, ಅವನ ತಂದೆ ತಾಯಿಗಳು ಹೂರಟು ಹೋಗಿದ್ದರು. ಅಡಿಗೆ ಮನೆಯಲ್ಲಿ ಮನೆಯ ಹೆತ್ತಾಳು, ಬಾಲ್ರಿಯಿರುವ ಮಡಕೆ ಕೆಳಗೆ, ಒಲೆಗೆ ಚೆಂಕಿ ಹಬ್ಬಿತ್ತಿದ್ದಳು. ಅವಳು ಚಿಂಡನ್ನು ತೆಗೆದುಕೊಳಲು ತನ್ನೊಡನೆ ಬರುವವರೆಗೂ ಯೂನಿ. ಅವಳನ್ನು ಕಾಡಿಸಿದ.

ಅವರು ಕಣಾದ ಬಳಿ ಬರುವ ಹೊತ್ತಿಗೆ ಎತ್ತು ತನ್ನ ಕುತ್ತಿಗೆಯ ಮೇಲೆ ನೆಗಿಲನ್ನು ಹೊತ್ತು, ಗಡ್ಡೆ ಉಳಳು ತುಂಬಾ ದೂರದಲ್ಲಿ ಹೋಗುತ್ತಿತ್ತು. ಹಿಂದೆ ಅದರ ಯಡಮಾನ ಹೋಗುತ್ತಿದ್ದ; ಜಾ ಖಾಲಿ ಬಿದ್ದಿತ್ತು, ಚಿಂಡು ಎಲ್ಲಾ ಕಣ್ಣಗೆ ಬೀಳಲಿಲ್ಲ.

ಚತುರಳಿ, ಹುಮೆ ಯೋಂಗ್-ಡೂ

ಮರ್ತಿಷಿಯ ನೇರೆ-ಹೊರೆ ಇಂದ್ರಾಲ್ಲಿ ಅಕಮದ್

(ಸಂಪಾದಕರ ಟಿಪ್ಪಣಿ: ಮಲೀಷಿಯಾದ ಜನಗಳು ಅನೇಕ ಬೇರೆ ಬೇರೆ ಧರ್ಮಗಳನ್ನು ಅನುಸರಿಸುತ್ತಾರೆ. ಹೊಸದಾಗಿ ಕಟ್ಟಲ್ಪಟ್ಟ ಪಟ್ಟಣದ ಬಡಾವಣೆಗಳಲ್ಲಿ ಒಟ್ಟಿಗೆ ವಾಸ ಮಾಡಬೇಕಾದಾಗ, ಅವರ ಧಾರ್ಮಿಕ ಭೇದಗಳು ಕೆಲವು ವೇಳೆ ತಪ್ಪ ತಿಳುವಳಿಗಳನ್ನುಂಟು ಮಾಡುತ್ತವೆ. ಅದರೆ, ಪ್ರಸ್ತುತ ಕಥೆಯಲ್ಲಿರುವಂತೆ ಒಕ್ಕೊಂದನ ಮತ್ತು ಸೈಹ ಅನೇಕ ತೊಂದರೆಗಳನ್ನು ಹೋಗಲಾಡಿಸಬ್ಲಾಷ್ಟು)

ರುಲೀಲ ಮತ್ತು ಅವಳ ಸಂಸಾರ ಟಾಮನ್ ಸಂತೋಷಾ ಬಡಾವಣೆಗ ಮನ ಬದಲಾಯಿಸಿ ಹೋದಾಗಿ, ಅವಬು ಕೂಡಲೇ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಮೇಲಿಂಗೋಂಡನೆ ಸೈಹ ಬೆಳೆಸಿದಳು. ಆ ಇಬ್ಬರೂ ಒಂದೇ ತರಗತಿಯಲ್ಲಿದ್ದರಿಂದ, ಅವರು ಪ್ರತಿದಿನ ಒಟ್ಟಿಗೆ ಶಾಲೆಗೆ ಹೋಗಿ ಬರುತ್ತಿದ್ದರು. ತಮ್ಮ ಇಡೀ ಬಿಡುವಿನ ಕಾಲವನ್ನು ಒಟ್ಟಿಗೆ ಕೆಳೆಯುತ್ತಿದ್ದರು. ಒಂದು ಸಂಚೇ ಮೇಲಿಂಗಳ ತಾಯಿ ಒಂದು ನಾಯಿಯನ್ನು ಹೊಂದು ತರುವವರಿಗೆ ಅವರ ಸೈಹ ಅರಳುತ್ತು.

‘ನೋಡು ಮಗೂ, ನಾನು ನಿನಗಾಗಿ ಒಂದು ನಾಯಿ ಮರಿಯನ್ನು ತಂದಿದ್ದೇನೆ, ನಿನ್ನ ತಂದೆ ಮತ್ತು ನನ್ನ ಕಡೆಯಿಂದ ಇದು ನಿನಗೆ ಮಟ್ಟು ಹಬ್ಬಿದ ಉಡುಗೋರೆ’.

‘ನನಗಾಗಿ!’ ಹುಡುಗಿ ಸಂತೋಷದಿಂದ ಆಶ್ಚರ್ಯಪಟ್ಟಳು. ನಾಯಿಮರಿಷ್ಯನು ಅಲಂಗಿಸಿಕೊಂಡು, ಅದಕ್ಕೆ ಹೇಳಿದಳು; ‘ಒ, ನೀನು ತುಂಬಾ ಸುಂದರವಾಗಿದ್ದೀರು; ನಾನು ನಿನಗೆ ‘ಜೋಹಾನ್’ ಎಂದು ವೆಸರಿದ್ದೋಂದು ಯೋಚಿಸುತ್ತಿದ್ದೇನೆ. ಹೌದು, ‘ಜೋಹಾನ್’.

ಅದರೆ, ನಾಯಿಮರಿಯ ಬಗ್ಗೆ ಗೊತ್ತಾದ ಮೇಲೆ ರುಲೀಲ ತಾಯಿ ಅಸಮೃಧಾನಗೊಂಡಳು. ರುಲೀಲಳ ಕುಟುಂಬದ ಧರ್ಮದ ಪ್ರಕಾರ, ನಾಯಿಗಳು ತುಂಬಾ ಹೊಳಣಿಯತ್ತುವೆಯಾದ್ದರಿಂದ ಅವರಿಗಳನ್ನು ಮನೆಯಲ್ಲಿ ಸಾಕು ಪ್ರಾಣಿಯಂತೆ ಇಟ್ಟಿಕೊಳ್ಳಬಾರದು. ಅವಳು ಅದರ ಬಗ್ಗೆ ತನ್ನ ಗಂಡನೊಡನೆ ಮಾತನಾಡಲ ಪ್ರಯತ್ನಿಸಿದಳು, ಅದರೆ ಅವನು ಗಮನಕೊಡುವಂತೆ ಕಾಣಿಸಲಿಲ್ಲ. ‘ಆ ನಾಯಿ ನಮ್ಮ ಮನಗೆ ಬರದಿದ್ದರೆ ಅಯಿತು’ ಎಂದ.



‘ఆదరే, అదు ఆకోరాత్రి అరచుపుదు మత్తు బెగలుపుదు ననగే కీర్తసుపుచ్ఛిల్లవే?’ ఎందు అవటు గొణగిదశు.

‘ఓ, ఒహుతే ఆదక్కి హోస మనే ఇన్నూ అభ్యాసమాగిల్ల, తన్న తాయియింద దూరవాగిదే. బోగలుత్తుదే’.

ఆదరే, ఇదరింద ఆవరిగే యావ విధవాద సమాధానపూ ఆగలిల్ల. రులేలశు నాయిమరియిండనే ఆటవాడలు హోగువంచిందు ఆవరిగే భయవాయితు. కొనేగే, రులేల మేలంగా మనగే హోగుపుదక్కి అడ్డి మాడబేకేందు నిశ్చయిసిదశు.

‘ఆదరే, నాను అర్థిగే ఏక హోగబాధు?’ రులేల కీర్తిదశు.

‘నాయిమరిగైశ్చర్’.

‘అదరల్లి తప్పేనిద్దే నాను అదరోడనే ఆటవాడుపుచ్ఛిల్ల’.

‘ననగే గొత్తు మగ్గా, నమ్మ ధమ్మ నాయియన్న ముట్టుపుదక్కి శూదా అడ్డిపెడిసుత్తుదే’.

నిరుత్సాహితశాద, రులేలగే యావ ఉత్తరవస్తు యోచిసలాగలిల్ల, ఆదరే ఆదాద మేలే గుట్టగా మేలంగా మనగే ఇన్నూ హోగుత్తలే ఇద్దలు.

ఒందు సంజీ రులేల ఒడుత్తు మనేయిలగే ఒందు మనేయ షిందుగాఁగే ఆతురదింద హోదశు. అనుమానదింద, తాయి ఆవశన్న హూరిగి షింబాలిసిదశు. హుడుగి తన్న మోణకాలన్న జోరాగి ఉజ్జీమోళ్ళత్తు తోలేదుమొళ్ళత్తిరుపుదన్న నోడిదశు.

‘రులేల, ఏనాయితు?’ అశ్చయ్య దింద కీర్తిదశు.

‘అమ్మ, జోకాను నన్న మోణకాలన్న నేక్కితు.’

అదన్న కీర్తి ఆవటు కోపగైండశు. ‘మేలంగానింద దూరపిరు ఎందు నాను హేళలిల్లవే; నేనే నన్న మాతు కీళలిల్లే’.

‘క్షీమసమ్మ, దయపట్టు కోతిమిళ్ళబేడ, నోదు నానాగలే మోణకాలన్న తోలేదుకొండిద్దేనే, అవటు ఎద్దునింకుమొందు వేళాదశు.

‘నాను అదన్నే నోదుక్కిద్దేనే, అదరే, ఇన్న ముందే నేను మేలంగా బఱ జోగిసుందు, ఇదే కొన్న.

‘ఆదరే, అమ్మ, అవటు ననగే తుంబా ఒళ్ళయ స్ఫేహితే’.

అప్పురల్లి మేలంగా కావసికొండశు “ఓ, దయపట్టు బేసర పట్టుకొళ్ళబేడ”, అవటు అంగలాటదశు. ‘జోకాను రులేల జొతే మాత్ర ఆటవాడలు ప్రయుక్తిస్తిత్తు’.

ಅದರೆ ರುಲೀಲಳ ತಾಯಿ ಇನ್ನೂ ಜೋಟಿಸಿಕೊಂಡರು. ಆಹಾ, ನಾಯಿಯೊಡನೆ ಅಟ; ಇದು ಧರ್ಮಕ್ಕೆ ವರೋಧವಾದ್ಯಂದು ಇಬ್ಬಿಗೂ ಗೊತ್ತಿದೆ. ನಾಯಿ ನಿನ್ನನ್ನು ಮುಟ್ಟಿದರ ದೇಹದ ಆ ಭಾಗವನ್ನು ಮಣ್ಣ ನೀರಿನಲ್ಲಿ ಒಂದು ಸಲ, ಮತ್ತೆ ಒಳ್ಳೆಯ ನೀರಿನಲ್ಲಿ ಆರು ಸಲ ತೊಳೆದುಕೊಳ್ಳಬೇಕು'.

'ಆದರೆ, ಜೋಹಾನ್ ಚೊಕ್ಕಟವಾಗಿದೆ' ಮೇಲಿಂಗ್ ವರೋಧಿಸಿದಳು. ನಾನು ಅದಕ್ಕೆ ಪ್ರತಿದಿನ ಸ್ವಾನ ಮಾಡಿಸುತ್ತೇನೆ. ಅದು ಒಂದು ಚೂರು ಕೊಡಾ ಕೊಳಕಾಗಿಲ್ಲ. ಅದರ ಕಡೆ ಸ್ವಲ್ಪ ನೋಡಿ' ಅವಳ ಹಿಂದೆ ಬಂದಿದ್ದ ಜೋಹಾನ್ ಕಡೆ ತೋರಿಸುತ್ತಾ ಅವಳು ಹೇಳಿದಳು.

'ಅದರ ದೇಹ ಚೊಕ್ಕಟವಾಗಿದೆ ಎಂಬುದು ನನಗೆ ಗೊತ್ತು, ಆದರೆ, ನಮಗೆ ದೊಳಕು ಪ್ರಾಪ್ತ ಅಷ್ಟೇ.'

ಜೋಹಾನ್‌ನನ್ನು ರಕ್ತಸಲು ಮೇಲಿಂಗ್‌ಗೆ ಮತ್ತೇನೂ ದಾರಿ ತೋರಲಿಲ್ಲ. ರುಲೀಲಳ ತಾಯಿ ಏನು ಹೇಳಬೇಕೆಂದು ಪ್ರಯತ್ನಿಸುತ್ತಿದ್ದಾರೆ ಎಂಬುದು ಕೊಂಡ ಅವಳಿಗೆ ಅರ್ಥವಾಗಿಲ್ಲ. ಜೋಹಾನ್ ಕೊಳಕು ಎಂದು ಬೈಯ್ಸಿಕೊಳ್ಳುವುದು ತನಗೆ ಇಷ್ಟಪಿಲ್ಲವೆಂಬುದು ಮಾತ್ರ ಅವಳಿಗೆ ಗೊತ್ತು.

ಕೂಡಲೇ ನಾಯಿಯು ಆಗಳಿದ ಸುತ್ತಲೂ ಬಾಲವನ್ನು ಅಲ್ಲಾಡಿಸುತ್ತಾ ಅಟಕ್ಕಾಗಿ ಬೋಗಳುತ್ತಾ ಒಡಲು ಪಾರಂಭಿಸಿತು.'ಒ, ಬೇಡ; ಆ ನಾಯಿಯನ್ನು ಇಲ್ಲಿಂದ ಹೊರಗೆ ತೆಗೆದುಕೊಂಡು ಹೋಗು, ಒಳಗೆ ಬಿಡಬೇಡ' ಎಂದು ರುಲೀಲಳ ತಾಯಿ ಹೇಳರವಿಂದ ಕೂಗಿದಳು.

ತಾನು ಕೇಳಿದ್ದನ್ನು ಮೇಲಿಂಗ್‌ಗೆ ನಂಬಲಾಗಿಲ್ಲ. ಅದು ಅವಳಿಗೆ ಭಯವನ್ನುಂಟು ಮಾಡಿತು. ಏನೂ ತೋಚದೆ ಅವಳು ಅಂಗಳದಿಂದ ಜೋಹಾನ್‌ಅನ್ನು ತನ್ನ ಒಂದೆ ಓಡಿಸಿಕೊಂಡು ಓಡಿದಳು. ಮನಗೆ ಹೋದೊಡನೆಯೇ ತನ್ನ ತಾಯಿಗೆ ನಡೆದ್ದೆಲ್ಲವನ್ನೂ ಹೇಳಿದಳು.

'ಮೇಲಿಂಗ್, ಆ ಜನಗಳ ಧರ್ಮ ನಾಯಿಗಳೊಡನೆ ಅಟವಾಡಲು ಒತ್ತುವುದಿಲ್ಲಂಬುದು ನಿನಗೆ ಗೊತ್ತು', ಎಂದು ತಾಯಿ ಅವಳನ್ನು ಸಮಾಧಾನಪಡಿಸಿದಳು.

'ಆದರೆ, ಅವಳು ನನ್ನ ನಾಯಿ ಕೊಳಕು ಎಂದು ಏಕ ಬೃದ್ಧಳು? ನಾನು ಅದನ್ನು ತುಂಬಾ ಚೊಕ್ಕಟವಾಗಿಪಡುತ್ತೇನೆ.' ಮೇಲಿಂಗ್ ಕೆಣ್ಣೇರು ಸುರಿಸುತ್ತಾ ವಾದಿಸಿದಳು. ಅವಳ ತಾಯಿ ಏನೂ ಹೇಳಲಿಲ್ಲ.

ತಾಯಿ ಎಷ್ಟರಿಕೆ ಕೊಟ್ಟ ಮೇಲು, ದುಲೇಲ ಇನ್ನೂ ಮೇಲಿಂಗ್. ಬಳಿ ಹೋಗುತ್ತಿಲ್ಲ ಇದ್ದಳು. ಸ್ವಾಧ ಅವರಿಗೆ ತುಂಬಾ ಮುಖ್ಯವಾಗಿದ್ದುದರಿಂದ ಇತ್ತೀಚಿನ ಫೆಟನೆಯಿಂದ ಕೊಡಾ ಈ ಮಹಡಿಯರು ಸ್ವಲ್ಪವೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಮೇಲಿಂಗ್ ಜೋಹಾನ್‌ಅನ್ನು ತುಂಬಾ ಶ್ರೀತಿಸುತ್ತಾಳೆಂದು ರುಲೀಲ ಅರ್ಥಮಾಡಿಕೊಂಡಬೇಕು.



ಜೋಹನ್ ಸರೆಹೊರ್ಗಿ ತೊಂದರೆಯಾಗಿ ಮುಂದುವರಿಯತ್ತು. ಅದು ರಾತ್ರಿಯಲ್ಲೂ ಬೇಗಳುವುದು, ಬೆಕ್ಕಿಗಳನ್ನು ಅಟ್ಟಿಸಿಹೊಂಡು ಹೋಗುವುದು, ಯಾವಾಗಲೂ ತುಂಬಾ ಗೆಲುವೀ ಮಾಡುವುದು ಸಾಮಾನ್ಯವಾಗಿತ್ತು.

ಒಂದು ಭಾನುವಾರ ಮಧ್ಯಾಹ್ನ ಮೇರಿಂಗ್ ಥುಲೇಲ ಜೂತೆ ಅಪಾರಾಜಯ ಮೇದಳು, ಆ ರಾಘೃಯ ಹುಡುಗಿಯರೂ ಅಲ್ಲಿ ಕುಡಿದ್ದಾಗಿ, ಜೋಹನ್ ಬಂದು ಮುಂದಿನ ಬಾಗಿಲ ಬಳಿ ನಿಂತುಹೊಂಡಿತ್ತು. ಥುಲೇಲ ಬೆಕ್ಕು, ಮೋರಿಂಗ್ ಮನೆಯ ಹೇರಣಿಗೆ ಬಂದು ಹುಡುಗಿಯಿಂದನೆ ಹೇರಿಕೊಂಡಿತ್ತು. ಹೊಡಲೇ ಜೋಹನ್ ಲಾಗಿದಲ್ಲಿ ನೇರವಾಗಿ ಬೆಕ್ಕಿಗಾಗಿ ನುಗ್ಗಿತ್ತು. ಹೆದರಿಕೆಯಿಂದ ಹಾರಿ, ಕೋರಿಂಗ್ ಮನೆಯಿಂದಗೆ ಒಡಿತ್ತು. ಜೋಹನ್ ಹಿಂಬಾಲಿಸಿತ್ತು. ಒಳಗಡೆ ಕೋರಿಂಗ್ ಪ್ರಿಲಿವಣ ಸೆಕ್ಸ್ ಮೇಲೆ ಹಾರಿತ್ತು, ಆಗೆ ಹುದಾನಿ ನೆಲದ ಮೇಲೆ ಬಿಂದ್ಯು ಬೊರುಬೊರಾಯಿತ್ತು.

ಶಿಬ್ಬವನ್ನು ಕೇಳಿ, ಥುಲೇಲ ತಾಯಿ ಕೊರಡಿಯೋಳಿಗೆ ಒಡಿ ಬಂದು, “ಒ

ಇಮ್ಮೊಂದು. ಸುಂದರ ಹೂಡಾನಿಗೆ ಏನಾಯಿತ್ತು' ಎಂದು ಅಭ್ಯರಿಸಿದಳು.

ಜೋಹಾನ್ ಗುರ್ತಿಸ್ತುತ್ತಾ ಪದಸಾಲೆಯಲ್ಲಿ ಸಂತೆತ್ತು. ಅದನ್ನು ನೋಡಿ, ಆ ಹೆಚ್ಚೆ ಪೌರಕೆಯನ್ನು ತೆಗೆದುಹೊಂದು ಹೂಡೆಯಲು ಪ್ರಾರಂಭಿಸಿದಳು. ನೋವಿನಿಂದ ಕಿರಿಟುತ್ತಾ, ಅದು ಮನೆಯಿಂದ ಹೂರಿಗೆ ಒಡಿತು.

ಮೇಲಿಂಗ್ ಅಸಹಾಯಕಳಾಗಿ, ಕಣ್ಣರು ಸುರಿಸುತ್ತಾ ನಿಂತಿದ್ದಳು, ಎನ್ನಾ ಹೇಳಿದೆ, ಅವಳು ಅಂಗಳಿಂದ ಹೂರಿಗೆ ಜೋಹಾನ್ ಹಿಂದೆ ಒಡಿದಳು. ರುಲೀಲ ಕೂಡಾ ಎನು ಮಾಡುಪುದಕ್ಕೂ ತೋರದೆ ಸ್ವಭಾವಾದಳು. ತನ್ನ ತಾಯಿ ತುಂಬಾ ಕೋಟಿಸಿಕೊಂಡಿರುವಧಿಂದು ಅವಳಿಗೆ ಗೊತ್ತಿತ್ತು. ಇನ್ನು ಮುಂದೆ ಮೇಲಿಂಗನ್ನು ನೋಡಲು ಅವಳನ್ನು ಬಿಡುಪುಡೇ ಇಲ್ಲ, ಕೇವಲ ಜೋಹಾನ್ನನ ದೇಸೆಯಿಂದ ಎಂದುಕೊಂಡಳು.

ರಾತ್ರಿ ಮೇಲಿಂಗ್ ನ ತಂದೆ ಮನೆಗೆ ಬಂದ ಮೇಲೆ, ಅವನು ತನ್ನ ಮಗಳು ಕಣ್ಣರು ಸುರಿಸುತ್ತಿರುಪುದನ್ನು ನೋಡಿದನು. ಅಳುವನ ಮಧ್ಯ ಅವಳು ನಡೆದದ್ದನ್ನೆಲ್ಲಾ ಹೇಳಿದಳು.

'ಜೋಹಾನ್ ಬೆಕ್ಕನ್ನು ಅಟ್ಟಿಸಿಕೊಂಡು ಹೋಗಿ ಹೂಡಾನಿಯನ್ನು ಒಡೆದದ್ದರಿಂದ ತಾಯಿ ಸಹಜವಾಗಿಯೇ ಕೋಟಿಸಿಕೊಂಡಿರುವಳು' - ತಂದೆ ಹೇಳಿದರು.

'ನಾವು ಈಗೇನು ಮಾಡಬೇಕು?' ಮೇಲಿಂಗ್ ತಾಯಿ ಕೇಳಿದಳು.

'ನನಗೆ ಗೊತ್ತಿಲ್ಲ. ಅವಳು ಸ್ವಲ್ಪ ಕಾಲ ರುಲೀಲ ಮನೆಯಿಂದ ದೂರ ಇರುವುದು ಒಳ್ಳೆಯದು'. ಎಂದು ಅವನು ಮನಸ್ಸಿಲ್ಲದೆ ಉತ್ತರಿಸಿಟ್ಟಿನು.

ಮೇಲಿಂಗ್ ತೆಪ್ಪಗಾದಳು. ಅವಳ ತಂದೆಯ ಮೂತುಗಳು ಅವಳಿಗೆ ತುಂಬಾ ಅಶ್ವಯ್ಯವನ್ನುಂಟುಮಾಡಿದವು. ತನ್ನ ಕೊಲಂಡಿಗೆ ಒಡಿದಳು. ನಡೆದ ಎಲ್ಲಾ ವಿಷಯಗಳ ಬಗ್ಗೆ ಮತ್ತೊಂದು ದುಃಖಿತಳಾದಳು.

ಆ ರಾತ್ರಿ ರುಲೀಲಗೆ ನಿದ್ರಾಮಾಡಲು ಆಗಲಿಲ್ಲ. ಜೋಹಾನ್ ದೇಸೆಯಿಂದ ಮೇಲಿಂಗನೊಡನೆಯ ಅವಳ ಸ್ವೇಚ್ಛ ಹಾಜಾಯಿತು ಎಂದು ಯೋಚಿಸುತ್ತಿಲ್ಲ ಇದ್ದಳು. ಆ ನಾಯಿಯನ್ನು ಒಡಿಸಬಿಡು ಎಂದು ನಾನು ಅವಳಿಗೆ ಹೇಳಬೇಕು ಎಂದು ಯೋಚಿಸಿದಳು. ಆದರೆ, ಇಲ್ಲ, ತನ್ನ ಸ್ವೇಹಿತಿಗೆ ಹಾಗೆ ಹೇಳಲಾಗುವುದಿಲ್ಲವೆಂಬುದು ಅವಳಿಗೆ ಗೊತ್ತಿತ್ತು. ಏಕೆಂದರೆ ಮೇಲಿಂಗ್ ಆ ನಾಯಿಯನ್ನು ತುಂಬಾ ಶ್ರೀತಿಸುತ್ತಿದ್ದಳು. ರುಲೀಲಗೆ ಮೇಲಿಂಗನನ್ನು ಕಳೆದುಕೊಳ್ಳಲು ಕೂಡಾ ಇವ್ವಾರಿಲ್ಲ, ಹಾಗೆಯೇ ಸ್ವೇಹಿತ ಜೋಹಾನ್ ಆನ್ನು ಕಳೆದುಕೊಳ್ಳಲು ಕೂಡಾ ಇವ್ವಾರಿಲ್ಲ ಎಂಬುದು ಅವಳಿಗೆ ಗೊತ್ತಿತ್ತು.

ಈ ಮಧ್ಯ, ಜೋಹಾನ್ ಬೋಗಳುವುದು ಮುಂದುವರಿಯಿತು, ಆದರೆ ಈಗ ಅದು ಹೆಚ್ಚು ವಿಚಿತ್ರವಾಗಿ ಶಬ್ದ ಮಾಡುತ್ತಿತ್ತು. ಮೊದಲು ಅದು ಮುಳ್ಳಿಗೆ ಕಿರಿಟುವುದು, ಅಮೇಲಿ ಗುರ್ತಿಸ್ತುವುದು ಮತ್ತೆ ಬೋಗಳುವುದು. ಹೊನೆಗೆ

ಅರಬುವುದು. ಅರಬುವಿಕೆ ಎಲ್ಲಕ್ಕಣಿವಾಗಿ, ಭಯಹುಟ್ಟಿಸುವಂತಿತ್ತು. ಜೋಹಾನ್‌ಗೆ ಖಾಯಿಲೇಯಾಗಿದೆಯಂದು ಮೇಲಿಂಗ್ ತಂಬಾ ಚಿಂತಿತಳಾದಳು. ಆವಳ ತಂದೆ ಅದಕ್ಕೆ ಏನೂ ಅಗಿಲ್ಲವಂದು ಧೈಯರ್‌ಕೊಟ್ಟರು.

ಪ್ರತಿ ರಾತ್ರಿ ಜೋಹಾನ್‌ನ ವಿಚಿತ್ರ ಬೋಗಳುವಿಕೆ ಮತ್ತು ಅರಬುವಿಕೆ ಮುಂದುವರಿಯಿತು. ಇದರಿಂದ ನೇರೆಹೊರೆಯವರಿಗೆ ಅಸಮಾಧಾನವಾಯಿತು. ವಿಕೆಂದರೆ ಇದೊಂದು ಕೆಟ್ಟ ಶಕ್ತನ ಎಂದು ಆವರು ಭಾವಿಸಿದರು. ನಾಯಿಯಾಗಲೀ ಅಥವಾ ಅದರ ಯಜಮಾನನಾಗಲೀ ಏನಾದರೂ ಭಾರಿಯಾದ ವಿಪತ್ತನ್ನು ಎದುರಿಸಬೇಕಾಗುವುದು ಎಂಬ ವದಂತಿ ಎಲ್ಲಾ ಕಡೆಯೂ ಹರಡಲಾರಂಭಿಸಿತು. ಇದನ್ನು ಕೇಳಿ ಮೇಲಿಂಗ್‌ಗೆ ಇನ್ನೂ ದುಃಖಿವಾಯಿತು.

ಈ ಅವಧಿಯಲ್ಲಿ ಮೇಲಿಂಗ್ ಮತ್ತು ದುಲೀಲ ಒಬ್ಬರನ್ನೊಬ್ಬರು ಸಂಧಿಸಲಿಲ್ಲ, ಒಬ್ಬರನ್ನೊಬ್ಬರು ರಾಲೆಯಲ್ಲಿ ಕಂಡರೂ ಮಾತನಾಡಲಿಲ್ಲ, ಮನಗೆ ಬೇರೆ ಬೇರೆ ಹೊಗುತ್ತಿದ್ದರು. ಹೊನೆಗೆ ಒಂದು ದಿನ ದುಲೀಲ ತನ್ನ ಸ್ವೇಹಿತಯೀಡನೆ ಮಾತನಾಡಲು ಸಾಕಷ್ಟು ಧೈಯರ್ ಮಾಡಿದಳು. ಮೇಲಿಂಗ್ ಬಳಿ ಹೊಗಿ ಕೇಳಿದಳು 'ನೀನು ನನ್ನ ಸ್ವೇಹಿತಯಾಗಲು ಇವ್ವಪಡುವುದಿಲ್ಲವೇ?'

'ಶಿಂಡಿತ ಇವ್ವಪಡುತ್ತೇನೆ. ಆದರೆ ನಾವಿಬ್ಬರೂ ಭೇಟಿಯಾಗಲು ಸಾಧ್ಯವಿಲ್ಲವಂಬುದು ನಿನಗೆ ಗೊತ್ತು'.

'ಎಲ್ಲಾ ಜೋಹಾನ್ ದೇಸೆಯಿಂದ'.

'ನನಗೆ ಗೊತ್ತು, ಆದರೆ ನಮಗೇನು ಮಾಡಲು ಸಾಧ್ಯ?' ಮತ್ತೆ.....?'

'ಪನು ಮತ್ತೆ.....'

'ನಾನು ಏನಾದರೂ ಹೇಳಿದರೆ ನೀನಗೆ ಬೇಸರವಾಗುವುದಿಲ್ಲ ತಾನೇ'

'ಶಿಂಡಿತ ಇಲ್ಲ, ನಾನು ಸ್ವೇಹಿತಯರಲ್ಲವೇ'

'ಒಳ್ಳಿಯಿದು, ಡಾಗಾದರೆ, ಮೇಲಿಂಗ್ ನೀನು ಅದನ್ನು ಕಟ್ಟಿಹಾಕಿಕೊಳ್ಳಬೇಕು, ಎಂದು ನನಗಿನಿಸುತ್ತದೆ.'

'ಕಟ್ಟಿಹಾಕಿ?'

'ಹೌದು, ಸರಪಣ ಹಾಕಿ ಕಟ್ಟಿ ನಿನ್ನ ಅಂಗಳದಲ್ಲಿ ಇಟ್ಟುಕೊ, ಆಗ ನಾವು ವೈನು ಒಬ್ಬರನ್ನೊಬ್ಬರು ಭೇಟಿಯಾಗಬಹುದು.'

'ಆದರೆ, ಅದಕ್ಕೆ ಇವ್ವವಾಗಿವುದಿಲ್ಲವಂದು ನನಗೆ ಅನ್ನಿಸುತ್ತೇ. ತನಗೆ ಇವ್ವಬಂದಂತೆ ಸುತ್ತಲೂ ಸ್ವತಂತ್ರವಾಗಿ ಒಡಾಡುವುದು ಅದಕ್ಕೆ ಯಾವಾಗಲೂ ಅಭಾವಸಾಗಿ ಬಿಟ್ಟಿದೆ. ಈಗ ನಾನು ಅದನ್ನು ಕಟ್ಟಿಹಾಕಿದರೆ, ಅದು ಇನ್ನೂ ಹೆಚ್ಚಾಗಿ ಬೋಗಳುತ್ತದೆ.'

'ನಾವು ಒಬ್ಬರನ್ನೊಬ್ಬರು ಭೇಟಿಯಾಗಿವುದು ಸಾಧ್ಯವಾದರೆ, ಇದರಿಂದ ತೊಂದರೆಯಾಗಿವುದೇ?'


‘ಆದರೆ, ಅದು ನೇರಹೆರಿಯವರನ್ನು ಇನ್ನೂ ಕೋಪಗೊಳ್ಳಬಂತೆ ಮಾಡುತ್ತದೆ. ಅವರು ಒಮ್ಮೆಯಾದನ್ನು ಹೊಲ್ಲುವರು’.

‘ಮುಚ್ಚಳಂತಾಡಬೇಡ. ಅವರು ಇದನ್ನು ಕೊಲ್ಲಲಾಗುವುದಿಲ್ಲ. ಸ್ವಲ್ಪ ಕಾಲದ ನಂತರ ಅದು ಕಟ್ಟಿಸಿಕೊಂಡು ಇರುವುದನ್ನು ಅಭ್ಯಾಸ ಮಾಡಿಕೊಳ್ಳುವುದು, ಹಾಗೆ, ಅದು ಸ್ವತಂತ್ರವಾಗಿದ್ದಾಗ್ಯಾ ಬೋಗಳುತ್ತಿರುತ್ತದೆ’.

ಮೇಲಿಂಗ್ ಸ್ವಲ್ಪ ಕಾಲ ಯೋಚಿಸಿ ಕೊನಗೆ ಉತ್ತರಕೊಟ್ಟಳು; ‘ಹಾಗೇ ಅಗಲಿ, ಇವತ್ತು ರಾತ್ರಿ, ಅದನ್ನು ಕಟ್ಟಿಹಾಕಿ ವ್ಯಯತ್ವಿಸುತ್ತೇನೆ. ಮತ್ತೆ ಏನಾಗುವುದು ನೋಡೋಣ’.

ಇಬ್ಬರು ಮುಡುಗಿಯರು ನಕ್ಕು ಮನಕೆಡೆ ಒಬ್ಬರ ಕ್ಷೇತ್ರ ಒಬ್ಬರು ಹಿಡಿದುಕೊಂಡು ಮೋದರು.

ಆ ರಾತ್ರಿ ಮೇಲಿಂಗ್ ಜೋಧಾನ್ ಗೂಡನ ಕೆಳಗೆ ಕಟ್ಟಿ ಹಾಕಿದಳು. ಅದರೆ ನಾಯಿ ಒಂದೇ ಸಮನೆ ಬೋಗಳುತ್ತಿರುತ್ತಾರೆ. ಇದರಿಂದ ದುಃಖಗೊಂಡು ಆ ಪ್ರಾಚುಗಿ ಅದನ್ನು ನೋಡಲು ಮನಯಿಂದ ಹೊರಗೆ ಹೋಗುತ್ತಿರುತ್ತಿರುತ್ತಾರೆ. ಅದರ ತಲೆ ಮತ್ತು ಬೆಂಧನ್ನು ಸವರುತ್ತಿರುತ್ತಾರೆ. ಅಳಬೇಡ ಚಿನ್ನಾ, ನಾನು ಇದನ್ನು ನಿನ್ನ ಒಕ್ಕೆಯದಕ್ಕಾಗಿಯೇ ಮಾಡಿದ್ದೇನೆ. ಹೀಗಿದ್ದರೆ ಯಾರೂ ನಿನ್ನನ್ನು



ಪುನ ಪೇರಕೆಯಿಂದ ಹೊಡೆಯುವುದಿಲ್ಲ. ಮತ್ತೆ ಈಗ ಧುಲೀಲ ಮತ್ತು ನಾನು ಸೈಹಿತೆಯರಾಗಬಹುದು'. ಆದರೆ ಜೋಹಾನ್ ಹಾಗೆ ಅಳುವ ಶಬ್ದ ಮಾಡಿ ಅವಳ ಮುಖಿವನ್ನು ನೇಡಿತು.

ಅವಳು ಅದನ್ನು ಸಮಾಧಾನ ಮಾಡಿದ ಹೊಡಲೇ ಆದರೆ ಬೋಗಳುವರೆ ಪುನ ಪ್ರಾರಂಭವಾಗುವುದು, ಜೋರಾಗಿ ಗುರ್ತಿಸ್ತುವುದು, ಆಗ ಮೇಲಿಗ್ ಆದರ ಹತ್ತಿರ ಪುನ ಟಿಟ್‌ಹೋಗುವಳು. ಅವಳ ತಂದೆ-ತಾಯಿ ಎನು ಹೇಳುವುದಕ್ಕಿಂತ ಹೆಚ್ಚಿನ ವೀಣಾಗಿ ನೋಡುತ್ತಿದ್ದರು.

ಮೇಲಿಗ್ ಏದು ಸಲ ನಾಯಿಯನ್ನು ಸಮಾಧಾನ ಮಾಡಲು ಹೇರಿಗೆ ಹೇಗಿದ್ದಳು. ಅಯ್ಯಾಸೆಗೊಂಡು ಹಾಗೂ ಬೇಸರಗೊಂಡು, ಅದನ್ನು ಸ್ವತಂತ್ರವಾಗಿ ಬಿಟ್ಟಬಿಡಬೇಕಿಂದು ನಿಶ್ಚಯಿಸಿದಳು. 'ಒಳ್ಳಿಯದು, ನಾನು ಈಗ ನಿನ್ನನ್ನು ಬಿಟ್ಟು ಬಿಡುವೆ, ನೀನು ಶಾಂತವಾಗಿರುವ ಹಾಗೂ ಎಲ್ಲಾ ಹೋಗುವುದಿಲ್ಲ ಎಂದು ಮಾತು ಕೊಡು'. ಅವಳು ಹೇಳಿದ್ದು ತಿಳಿಯಿತೋ ಎಂಬಂತೆ ಆದು ಕುಂಬ್ಯಾಟ್‌ತು; ಮೆಲ್ಲಾಗಿ ಗುರ್ತು ಎಂದು ರಸ್ತೆ ಕಡೆ ನೋಡಿತು.

'ಹೇ ಎನಿಂ ಸುಮ್ಮನಿರು, ನಾನು ನಿನ್ನನ್ನು ಬಿಡುತ್ತೇನೆ, ಆದರೆ ಸುತ್ತುಲೂ ಸುತ್ತಾಡಬೇದ್' ಎಂದು ಹೇಳುತ್ತಾ ಅದನ್ನು ಬಿಟ್ಟಿದಳು. ಅವಳು ಮನೆಗೆ ಹಂತಿಯಿಗೆ ಹೇದಾಗಿ ಆದು ರಸ್ತೆ ನೋಡುತ್ತಾ ಕುಳಿತ್ತು.

ದೀರ್ಘದ್ದಿ ಕೆಲವು ಕ್ರಿಕೆಗಳ ಪಟ ಪಟ ಶಬ್ದ ಬಿಟ್ಟು, ರಾತ್ರಿಯಿಲ್ಲಾ ನಿಶ್ಚಯಾಗಿತ್ತು; ಹೊಡಲೇ ಮಧ್ಯಾಹ್ನಾಗಲು ಪ್ರಾರಂಭವಾಯಿತು. ಮೇಲಿಗ್ ಮೆಲ್ಲನೆ ಪ್ರಯಾಸದಿಂದ ನಿದ್ರೆ ಹೇಡಳು. ಧುಲೀಲ ಮತ್ತು ಜೋಹಾನ್ ಜೂತೆ ತಾನು ಇರುವಂತೆ, ಮುಖರೂ ಹೊನೆಯಿಲ್ಲದೆ ತಿರುಗಾಡುತ್ತಿರುವಂತೆ ಅವಳು ಕನ್ನು ಕಂಡಳು. ಅವರು ಒಂದು ಹಳ್ಳಿದ ಹತ್ತಿರ ಬಂದರು. ಅವಳು ಮೇಲಿನಿಂದ ನೋಡಿದಳು, ಕತ್ತಲಾಗಿತ್ತು, ಆ ಹಳ್ಳಿ ಅಳವಾಗಿತ್ತು, ಹೊಡಲೇ ಜೋಹಾನ್ ಜಾರಿ ದಟ್ಟವಾದ ಕತ್ತಲಿನಲ್ಲಿ ಹಳ್ಳಿ ಬಿಡುಬಿಟ್ಟು.

ಮೇಲಿಗ್ ಕಿರಿಬುತ್ತು ಮೇಲಿದ್ದು ಹೊರ ಬಂದು ಹಿತ್ತೆಲಿಗೆ ಒಡಿದಳು ಆದರೆ ಜೋಹಾನ್ ಅಲ್ಲಿರಲಿಲ್ಲ. ಅವಳ ತಂದೆ ತಾಯಿಯರು ಒಡುತ್ತಾ ಹೊರಗೆ ಬಂದರು. ಈಗ ಬೆಗಿನಿಸಾವಾಗಿತ್ತು, ಜೋಹಾನ್ ಎಲ್ಲಾ ಕಾಳುತ್ತಿರಲಿಲ್ಲ; ಮುಖರೂ ಹಿತ್ತಲಿನಲ್ಲಿ ಹುಡುಕಿದರು, ನಾಯಿಯ ಸುಳಿವರಲಿಲ್ಲ.' ಜೋಹಾನ್, ಜೋಹಾನ್' ಎಂದು ಹೊಸತ್ತು ಮೇಲಿಗ್ ನರಹೋರೆಯಲ್ಲಿ ಹುಡುಕಿದಳು. ಆದರೆ ಆದರ ಸುಳಿವೇ ಇರಲಿಲ್ಲ. ಅವಳು ಮನೆಗೆ ವಾಪಸು ಬಂದು ಜೋಹಾನ್ ನಿದ್ರೆ ಮಾಡುತ್ತಿದ್ದ ಗೂಡಿನ ಬಳಿ ಕುಳಿತುಕೊಂಡಳು. ಅದನ್ನು ಕಟ್ಟಿಹಾಕಿದ್ದರೆ ಹೀಗೆ ಅಗುತ್ತಿರಲಿಲ್ಲ. ಎಂದು ತನ್ನವೃತ್ತಿತಾನೇ ಅಂದುಕೊಂಡಳು. ಆದು ಇದನ್ನು ದ್ವೇಷಿಸಿತು. ಆದರಿಂದಲೇ ಆದು ಒಡಿ ಹೋಗುವಂತಾಯಿತು'.

ಅವರ ತಾಯಿ ಸಮಾಧಾನಮಾಡುತ್ತಾ ಹೇಳಿದಳು ‘ಮಗೂ, ದುಃಖಿಸಬೇಡ ಬೇಗನೆ ನನಗೆ ಇನ್ನೊಂದು ನಾಯಿಯನ್ನು ತಂದು ಕೊಡುವೆವು’.

‘ಆದರೆ, ಅದು ಜೋಹಾನ್‌ಅಪ್ಪು ಒಳೆಯದಾಗಿರುವುದಿಲ್ಲ. ನನಗೆ ಇನ್ನೊಂದು ನಾಯಿ ಬೇಡ, ನಾನು ಹೊರಗೆ ಜೋಹಾನ್‌ಅನ್ನು ಮುಕ್ತುತ್ವನೇ. ಅದು ಸತ್ತಿಲ್ಲವೆಂದು ಮಾತ್ರ ನನಗೆ ಗೊತ್ತು.’

ನಡೆದ ವಿಷಯ ನರಹೊರಿಯಲ್ಲಿ ಬೇಗನೆ ಹರಡಿತು. ರುಲೀಲ ಇದನ್ನು ಕೇಳಿದ ಕೂಡಲೇ ತನ್ನ ಸೈಹಿತ್ಯ ಮನಗೆ ಹೋದಳು. ಮೇಲಿಂಗ್ ಅವಳನ್ನು ನೋಡಿದೋಡನೆಯೇ ರುಲೀಲಳನ್ನು ತಬ್ಬಿಕೊಂಡು ಅಳಲು ಪ್ರಾರಂಭಿಸಿದಳು.

‘ದಯವಿಟ್ಟು ಅಳಬೇಡ, ಮೇಲಿಂಗ್,’ ರುಲೀಲ ಹೇಳಿದಳು, ಅದರ ಅವಳಿಗೂ ದುಃಖವಾಗಿತ್ತು.

‘ಈ, ಅದು ಸತ್ತಿದೆ ಎಂದು ನನಗೆ ಗೊತ್ತು’.

‘ಇಲ್ಲ, ಸತ್ತಿಲ್ಲ, ಅದು ಇನ್ನೂ ಬದುಕಿದೆ ನಮಗೆ ಅದು ಗುತ್ತದೆ’.

‘ಅದು ಸತ್ತಿದೆ ಎಂದು ಗೊತ್ತು; ಹಿಂದಿನ ರಾತ್ರಿ ಅದು ಒಂದು ಅಳವಾದ ಕಳ್ಳಿದಲ್ಲಿ ಬಿದ್ದು ಮಾಯವಾದಂತೆ ಕನಸು ಕಂಡೆನು’.

‘ಮಂಟಪದಿಂತಾಡಬೇಡ, ಈಗ ನಾವು ಅದನ್ನು ಹುಡುಕೋಣ, ನಾವು ಯಾವಾಗಲೂ ಹೊಗುತ್ತಿದ್ದ ಏಂನು ಹಿಡಿಯುವ ಜಾಗದಲ್ಲಿ ಹೊಳೆಯ ಹತ್ತಿರ ಅದು ಕುಳಿತಿರಬೇಕು’.

‘ಇಬ್ಬರು ಹುಡುಗಿಯರೂ ಹೊರಟರು. ಬೆಳಗ್ಗೆ ತಂಪಾಗಿತ್ತು. ಹುಲ್ಲಿನ ಮೇಲೆ ಮಂಜು ಹೊಳೆಯುತ್ತಿತ್ತು, ಪ್ರಾರ್ಥಿದಲ್ಲಿ ಸೂರ್ಯ ನಿಧಾನವಾಗಿ ಮಂಟಪದಿಂದ್ದನು, ಭಾನುವಾರವಾದ್ದರಿಂದ ರಸ್ತೆಯಲ್ಲಿ ವಾಹನಗಳು ಇರಲಿಲ್ಲ.

ಅವರು ಹೊಳೆ ಹತ್ತಿರ ಬಂದಾಗ ರಸ್ತೆಯ ಪಕ್ಷದಲ್ಲಿ ಏನೋ ತೇಲುತ್ತಿರುವಂತೆ ಕಂಡರು. ಮೇಲಿಂಗಳ ಹೃದಯ ಹೊಡೆದುಕೊಳ್ಳುತ್ತಿತ್ತು. ರುಲೀಲಳನ್ನು ಬಿಟ್ಟು, ಅವಳು ಮುಂದೆ ಒಡಿದಳು. ಹೊಳೆಯ ಅಂಬಿಗೆ ಬಂದಾಗ ಅದು ಜೋಹಾನ್‌ನ ಕರೀರದಂತೆ ಕಾಷಣತು. ಅದರ ದೇಹ ತುಂಬಾ ಪಟ್ಟಗಳು ಹಾಗೂ ಗಾಯಗಳಿಂದ ತುಂಬಿಕೊಂಡಿತ್ತು. ಕಾರ್ಬಗೆ ಸಿಕ್ಕಿ ಕಳ್ಳಕ್ಕೆ ಬಿದ್ದಿರಬೇಕು. ಮೇಲಿಂಗ್ ಕೂಡಾ ಮೂಳೆ ಹೋದಳು.

ಮಧ್ಯಾಹ್ನದ ಮೇಲೆ ರುಲೀಲ ತನ್ನ ಸೈಹಿತೆಗೆ ಜೋಹಾನ್‌ಅನ್ನು ಮೇಲಿಂಗ್‌ನ ಮನೆಯ ಹಿಂದೆ ಸಮಾಧಿ ಮಾಡಲು ಸಹಾಯ ಮಾಡಿದಳು. ಅದರ ಸಮಾಧಿಯ ಹತ್ತಿರ ಹುಡುಗಿಯರು ಒಂದು ಸಣ್ಣ ಗಿಡ ನೆಟ್ಟರು. ಆಮೇಲೆ ಮೇಲಿಂಗ್ ಸಮಾಧಿಯ ಬಳಿ ಮೊಣಾಕಾಲುಲ್ಲಿ ಗದ್ದಿತ ದ್ವನಿಯಲ್ಲಿ ನುಡಿದಳು; ‘ಶಾಂತವಾಗಿ ವಿಶ್ವಾಸ ನನ್ನ ಚಿನ್ನಾ, ಈ ಗಿಡ ಯಾವಾಗಲೂ ನಿನ್ನನ್ನು ಜ್ಞಾಪಿಸುತ್ತದೆ. ನಾನು ಸೇರು ಹಾಕುತ್ತೇನೆ, ಇದು ದೊಡ್ಡದಾಗಿ ಮರವಾಗುವವರೆಗೂ ಇದನ್ನು



ನೇಡಿಕೊಳ್ಳತ್ತೇನೆ. ಚಿನ್ನಾಗಿ ಮಲಗು, ಸದಾ ನೀ ಸಮಾಧಿಯನ್ನು ನೇಡಿಕೊಳ್ಳತ್ತೇನೆ”.

ಅವಳ ಪಕ್ಕದಲ್ಲಿ ಮೊಣಕಾಲುವಿ ಹೀಗಿದ್ದೆ ಯುಲೀಲ ತನ್ನ ಸೈಹಿತೆಯ ಮಾತುಗಳಿಂದ ಕರಿ ಹೋದಳು. ಇಬ್ಬರು ಹುಡುಗಿಯರೂ ಅಳುತ್ತಾ, ಶಾಂತವಾಗಿ ನಿತಿದ್ದರು. ಕ್ಯಾಯಲ್ಲಿ ಕ್ಯಾಯಿಟ್ಟುಕೊಂಡು ಹಿಡಿಯಾಗಿ ಹೋದರು.

ಅವರು ಮೇಲಿಂಗ್ ಮನೆಯ ಮುಂದೆ ಒಂದಾಗಿ, ಒಂದು ಸ್ಥಾ ಬುಟ್ಟಿಯನ್ನು ಹೇತ್ತುಕೊಂಡು ಯುಲೀಲಾ ತಾಯಿ ಬಾಗಿಲ್ಲದ್ದ ಪ್ರಮೇಶಿಸ್ತಿದ್ದನ್ನು ನೇಡಿದರು. ಮೇಲಿಂಗ್ ಮನೆಯಲ್ಲಿ ತಾನು ಇರುವುದನ್ನು ನೇಡಿ ತನ್ನ ತಾಯಿ ಕೊಟ್ಟಿಕೊಳ್ಳುವರೆಂದು ಯುಲೀಲ ಮೇಲಲು ಭಾವಿಸಿದರು. ಅದರೆ ಅವರು ಹುಡುಗಿಯರ ಹತ್ತಿರ ಒಂದು ಮೇಲಿಂಗ್ ಭುಜದ ಮೇಲ ತನ್ನ ಕ್ಯಾಯನ್ನು ಇಟ್ಟು, ಮೃದುವಾಗಿ ಹೇಳಿದಳು; ‘ನಿನ್ನ ಮುದ್ದು ನಾಯಿ ಸತ್ಯ ಸುದ್ದಿ ಕೇಳಿದ ನನಗೆ ತುಂಬಾ ದುಖವಾಯಿತು. ನೀನು ಅದನ್ನು ತುಂಬಾ ತ್ರಿತಿಸುತ್ತಿದ್ದೀಯಿಂಬುದು ನನಗೆ ಗೊತ್ತು. ನಿನ್ನ ನಾಯಿ ಇದ್ದಾಗಿ ಯುಲೀಲಾನ್ನು ನಿನ್ನ ಒಳ ಬರಲು ನಾನು ಏಕೆ ಬಿಡುತ್ತಿರಲ್ಲ ಎಂಬುದನ್ನು ದಯವಿಟ್ಟು ಅಥವಾಡಿಕೆ. ನೀವಿಬ್ಬರೂ ನಿಮ್ಮ ಸೈಹವನ್ನು ಕಾಪಾಡಿಕೊಳ್ಳಿ. ನಿನ್ನ ನಾಯಿಯ ಸ್ತಾನವನ್ನು ಯಾವುದೂ ತುಂಬಿಕೊಡಲಾರದು ಎಂಬುದು ನನಗೆ ಗೊತ್ತಿದೆ. ಮನೆಯಲ್ಲಿ ನಿನ್ನ ಜೀವತಿಯರಲು ಇದನ್ನು ನಾನು ನಿಸಾಗಿ ಕೊಂಡು ತಂದಿದ್ದೇನೆ’.

ಮಾತು ಮುಗಿಸಿದ ಮೇಲ ಯುಲೀಲ ತಾಯಿ ಮೇಲಿಂಗ್ ಕ್ಯಾಗಿ ಬುಟ್ಟಿಯನ್ನು ಕೊಟ್ಟಳು. ಒಳಗೆ ನೇಡಿದಾಗು, ಅದರಲ್ಲಿ ಒಂದು ಚಿಕ್ಕ ಇನ್ನೂ ಕೊಳ್ಳುಗಳನ್ನು ಹೂಡಾ ತೆರೆಯದೇ ಇದ್ದ ಚೆಕ್ಕಿನ ಮರಿ ಇತ್ತು. “ಇ ಎಷ್ಟು ಮುಂದರವಾದ ಬೆಕ್ಕಿನ ಮರಿ” ಮೇಲಿಂಗ್ ಹೊಡಿದರು. ಅದನ್ನು ತೋಡಿಕೊಂಡು ಅದರ ಕೆನ್ನೆಗಳನ್ನು ಸವರುತ್ತಾ, ಹೇಳಿದಳು; ‘ನಿನ್ನನ್ನು ನೇಡಿ ಜೀಹಾಸ ವಿಂಡಿತ ಹೊಟ್ಟಿಕಿಬ್ಬ ಪಡುಪುದಿಳ್ಳಿವಂಬುದು ನನಗೆ ಗೊತ್ತು. ನನಗೆ ಹೂಸ ಸೈಹಿತ ಸಿಕ್ಕಿದ್ದನ್ನು ನೇಡಿ, ಅದು ತುಂಬಾ ಸಂಕೇತವಾದುವುದು. ಈ ಚಿಕ್ಕ ಗಿಡವನ್ನು ನೇಡಿಕೊಳ್ಳಲು ನೀನು ಸಹಾಯ ಮಾಡಬೇಕು’. ತನ್ನ ಕೊಳ್ಳುಗಳಲ್ಲಿ ಕ್ಷಮೆಯನ್ನು ತುಂಬಿಕೊಂಡು, ಯುಲೀಲ ತಾಯಿಯ ಕಡೆ ನೇಡಿದರು. “ಇ ಧನ್ಯವಾದಿರು, ಧನ್ಯವಾದಿರು, ನಾನು ಬೆಕ್ಕಿನ ಮರಿಯನ್ನು ಜೀಹಾಸಾರಷ್ಟೇ ತ್ರಿಕ್ಕಿಸುತ್ತೇನೆ. ಯುಲೀಲ ಹಾಗೂ ನಾನು ಯಾವಾಗಲೂ ಎಂದೆಂದೂ ಒಳ್ಳಿಯ ಸೈಹಿತರಾಗೇ. ಇರುವೆನ್ನ”.

ಚಿಕ್ಕಗಳು ಒಫ್ಫಿಕಾನ್ ಬಿಂಗ್ ಹಾಡಿ ಚ್ಚನ್ನುಡಿನ್

ನೈಪಾಳ

ಮಾಂತ್ರಿಕ ಕೋಳಲು

ಮಾಧವ ಫಿಮ್‌ರ್

ಸಣ್ಣ ಹಳ್ಳಿಯ ಒಂದು ಕೋಳಕು ರಸ್ತೆಯಲ್ಲಿ ಸುಕುಮಾರ್ ಹೋಗುತ್ತಿದ್ದಾಗ ಸೊಯ್ ಮುಳುಗುತ್ತಿದ್ದ. ಅವನು ಸುಮಾರು ಹತ್ತು ವರ್ಷದ ಮುದುಗಳ ಲರದಲ್ಲಿ ತುಂಬಾ ಎತ್ತರವಾದ ಶಿಶಿರಗಳು ಆಗತಾನೇ ಹಿತಕರವಾದ ಕಂಪು ಹಾಗೂ ಚಿನ್ನದ ಬಣ್ಣದಿಂದ ಸ್ವಾನ ಮಾಡುವಂತಿದ್ದ ಭವ್ಯವಾದ ಹಿಮಾಲಯ ದೃಶ್ಯ ಇತ್ತು. ಸುಕುಮಾರ್ ಒಬ್ಬನೇ ಇದ್ದನು. ಅವನಿಗೆ ಹಳ್ಳಿಯಲ್ಲಿ ಯಾರೂ ಗೊತ್ತಿರಲಿಲ್ಲವಾದರೂ ಆ ರಾತ್ರಿ ತಾನು ಇಳಿದುಕೋಳಲು ಯಾರಾದರೂ



ಗಗುವರೆಂದು ಅರೆಸ್ತಿದ್ದನು. ದೂರದ್ದಲ್ಲಿ ಒಬ್ಬ ಹುಡುಗಿ ತನ್ನ ತಾಯಿಯನ್ನು ಕರೆಯುತ್ತಿದ್ದಾಗಿ ಅವನು ಸತ್ಯಹೇದ ತನ್ನ ತಾಯಿಯನ್ನು ಜ್ಞಾತಿಸಿಂದನು; ಅವಳ ಸ್ವರ್ವಕ್ಯಯಲ್ಲಿ ತಲ್ಲಿನನಾದ ಅವನು ತನ್ನ ಕೊಳಲನ್ನು ಹೇರಿ ತೆಗೆದು ತುಟಿಗಳಿಗೆ ಇಟ್ಟಿಸಿಂದನು, ದೂರದ್ದಲ್ಲಿ ಆ ಹುಡುಗಿ ತನ್ನ ತಾಯಿಯನ್ನು ಕರೆಯುತ್ತಿದ್ದಂತೆ ತಾನೂ ಕೂಡಾ ಒಂದು ರಾಗವನ್ನು ನುಡಿಸುವುದರಿಂದ ತನ್ನ ತಾಯಿಯನ್ನು ಕರೆಯುತ್ತಿದ್ದೇನೆ ಎಂದುಕೊಂಡನು.

ಅವನು ಅಲ್ಲಿ ಕೊಳ್ಳಲು ನುಡಿಸುತ್ತು ನಿಂತಿದ್ದಾಗಿ ಭಾರವಾದ ಹೋರೆಯನ್ನು ಬೆಂಬು ಮೇಲೆ ಹೊತ್ತುಕೊಂಡು ಮಧ್ಯ ವಯಸ್ಸಿನ ಹೆಗಡೆ ಬಂದಳು. ಅವಳು ಹೆಚ್ಚಿಯ ಮುಖ್ಯ ಪ್ರಸಾರ ಹೆಚ್ಚಿತಿ. ಅವಳು ನಿಂತುಕೊಂಡು ಹುಡುಗನ ರಾಗವನ್ನು ಪೋನವಾಗಿ ಕೇಳಿದಳು. ಅವಳು ನಿಂತಿದ್ದನ್ನು ಗಮನಿಸಿ ಸುಕುಮಾರ್ ಅವಳಕ್ಕೆ ನೋಡಿದನು. ಅವರ ಕನ್ನುಗಳು ಸಂಧಿಸಿದಾಗ ಒಬ್ಬರೊಬ್ಬರಿಗೆ ಯಾವಾಗಲೀ ಪರಿಚಯವಿತ್ತೇನೂ ಅನ್ವಿತಿ.

ಅವಳು ‘ಮಗೂ, ನೀನು ಎಲ್ಲಿಗೆ ಹೋಗುತ್ತಿದ್ದಿರು? ಎಂದು ಕೇಳಿದಳು.

‘ನಾನು ಇಲ್ಲಿಗೆ ಒಬ್ಬ ಹೊಸಬ ತಾಯಿ, ರಾತ್ರಿಯನ್ನು ಕೆಳಿಯಲು ಜಾಗ ನೋಡುತ್ತಿದ್ದೇನೆ’, ಎಂದು ಉತ್ತರಕೊಟ್ಟನು.

ಸುಮಣಿ ಅವರು ಒಬ್ಬರನೇಂಬ್ಬರು ತಾಯಿ ಮತ್ತು ಮಗ ಎಂದು ಕರೆದುಕೊಂಡರೇ ಅಥವಾ ಇದಕ್ಕೆನಾದರೂ ಏಕೇಷ ಅಥವಾ ಏಕೈಕೆಯೇ.

ಅವಳಿಗೆ ಅಜ್ಞಯವಾದಂತಾಯಿತು. ಆ ಹುಡುಗನಿಗೆ ಆ ಹೆಚ್ಚಿಯಲ್ಲಿ ಯಾರೂ ಗೊತ್ತಿಲ್ಲದಾಗ್ಯೋ, ಬೇರೆ ನಿರ್ದಿಷ್ಟವಾದ ನೀಲಿ, ಗೊತ್ತು-ಗುರಿ ಇಲ್ಲದಿದ್ದರೂ ತನ್ನ ಕೊಳಲನ್ನು ಸಂತೋಷವಾಗಿ ಯೋಜನೆ ಇಲ್ಲದೆ ನುಡಿಸುತ್ತು ನಿಂತಿದ್ದನು.

‘ಮಗೂ, ನನ್ನ ಜೊತೆ ಬಾ’, ಅವಳು ಹೇಳಿದಳು, ‘ನಿನ್ನ ಕೊಳಲನ ಸ್ವರದಿಂದ ನೀನು ನನ್ನನ್ನೇ ಕರೆಯುತ್ತಿರುವ ಎನಿಸಿತು. ನನ್ನ ಜೊತೆಗೆ ಬಾ, ಮನಗೆ ಹೋಗೋಣ’.

ತನ್ನ ಕೊಳಲನ್ನು ಸಿಕ್ಕಿಸಿಕೊಂಡು, ಆ ಹುಡುಗ ಅವಳನ್ನು ಹಿಂಬಾಲಿಸಿದನು.

ತನ್ನ ಪದನೇ ವಯಸ್ಸಿನಲ್ಲಿ ಸುಕುಮಾರ್ ತನ್ನ ಸ್ವಂತ ತಾಯಿಯನ್ನು ಕಳೆದುಕೊಂಡನು. ಅವಳ ಬಗ್ಗೆ ಅವನಿಗೆ ಜ್ಞಾಪಕವಿರುವುದು ಎಂದರೆ, ಅವಳ ಹೊಳಿಯುವ ಕನ್ನುಗಳು ಮತ್ತು ಅವಳ ಕುತ್ತಿಗೆಯಲ್ಲಿ ಯಾವಾಗಲೂ ಹಾಕಿಕೊಳ್ಳುತ್ತಿದ್ದ ನೀಲಿ ಮೃಗಳ ಹಾರ. ಅವಳು ಇನ್ನೂ ತನ್ನ ಪ್ರದರ್ಶನದಲ್ಲಿ ವಾಸಿಸುತ್ತಿದ್ದಾರ್ಥಿಯ ಯಾವಾಗಲೂ ನಂಬಿದ್ದ.

ಆ ಕೊಳ್ಳಲು ಅವನ ತಂದೆ ಹೊಟ್ಟಿದ್ದ ಕಾರಣಿ. ತನ್ನ ತಾಯಿ ಸತ್ಯಮೇಲೆ, ಅವನ ತಂದೆ ಪ್ರತಿಂದಿ ಮಲಗುವ ಮೊದಲು ತನ್ನ ಕೊಳಲನ್ನು ನುಡಿಸುತ್ತಿದ್ದನು. ಆ ಧ್ವನಿಯ ಮಾಧುರ್ಯಕ್ಕೆ ಆ ಚಿಕ್ಕ ಹುಡುಗ ನಿದ್ದೆ ಹೋಗುತ್ತಿದ್ದನು. ಒಂದು



ರಾತ್ರಿ ಅವನ ತಂದೆ ಕೊಳಲು ನುಡಿಸುತ್ತಾ ಇದ್ದಾಗ ಸುಕುಮಾರ್ ಹೀಜಿದನು, 'ಅಮ್ಮೆ ಏನ್ನಿ? ಇನ್ನು ಅವಳನ್ನೇಕಿ ನೇಡಲಾಗುವುದಿಲ್ಲ?'

ಕೊಳಲನ್ನು ಕೆಳಗೆ ಇಟ್ಟ ತಂದೆಯ ಕೆಳಗಳು ತೇವಗೊಂಡುವು. 'ಎಮ್ಮೆ ತಾಯಿ ಈಗ ದೇವತೀಕರಣ ವಾಹನಾಚುತ್ತಾರೆ. ಅವಳು ಆಕಾಶದಿಂದ ಆಫಿ ಇದ್ದಾಗೂ ನಮ್ಮ ವೃದ್ಧಯಗಳಲ್ಲಿ ಇದ್ದಾರೆ'

ಸುಕುಮಾರ್ ಹೀಜಿದನು, 'ನೇನು ಯಾವಾಗಲಾದರೂ ಅವಳನ್ನು ನಿನ್ನ ವೃದ್ಧಯಗಳಲ್ಲಿ ಭೇಟಮಾಡಿದ್ದೀರ್ಯಾ?'

ಆ ಮುದುಗನ ಕಡೆ ದೃಢಿಗೆ ನೋಡುತ್ತಾ, ಅವನು ಉತ್ತರ ಕೊಟ್ಟನು; 'ಹೌದು ಮಾನಾ, ನಾನು ಕೊಳಲು ನುಡಿಸಿದಾಗಲ್ಲಿ ಅವಳನ್ನು ಭೇಟಮಾಡುವೆ'.

'ಇ ನೊರ್ಮೆ ಅವಳನ್ನು ನೋಡಲು ಇವು, ದಯವಟ್ಟು ನೊರ್ಮೆ ಒಂದು ಕೊಳಲನ್ನು ಮಾಡಿಸೋಮೆ, ಅದನ್ನು ನುಡಿಸಿದಾಗಿ ಅವಳು ನನ್ನ ವೃದ್ಧಯಗಳಿರುವಳು ಎಂದು ತಿಳಿದುಕೊಳ್ಳುವೆನು'.

ಕೊವರೆ: ಸುಕುಮಾರನ ತಂದೆ ಶ್ರದ್ಧೆಯಿಂದ ಆ ಮುದುಗನೀ ಒಂದು ಕೊಳಲನ್ನು ತಯಾರಿಸಿಟ್ಟು ಆದನ್ನು ನುಡಿಸುವ ರೀತಿಯನ್ನು ಹೇಳಿಕೊಟ್ಟನು. ಅವನ ತಂದೆ ಬೆಕರಿಗಳ ಸೋಗಣನ್ನು, ಮತ್ತೆ ಬೀಳುವಾಗಿ ಬರುವ ಸಂಗತವನ್ನು,

ಪ್ರಕೃತಿಯ ಗೀತೆಯನ್ನು ತಿಳಿದ. ಅಗಾಗ್ಗಿ ತಂಡೆ ಹೇಳುತ್ತಿದ್ದರು; ‘ಸಂತೋಷವಾಗಿರು
ಮತ್ತು ಸಂತೋಷದಿಂದ ಕೊಳಲನ್ನು ನುಡಿಸು, ನಿನ್ನ ಸ್ವರಗಳನ್ನು ನಿನ್ನ ತಾಯಿ
ಕೇಳಿದಾಗ, ಅವಳಿಗೆ ಸಂತೋಷವಾಗುವುದು.’

ಸುಸುಮಾರ್ ತನ್ನ ಕಾಲವನ್ನೆಲ್ಲಾ ಕೊಳಲನ್ನು ಅಭಿಸಮಾಕುಪುರ್ಯರಲ್ಲೇ ಕಳೆದನು.
ಅವನಿಗೆ ಒಂಬತ್ತು ವರ್ಷ ಆದಾಗ ಒಂದು ದಿನ ಅವನ ತಂಡೆ, ‘ಮಗೂ,
ಈಗ ನೀನು ನಿನ್ನ ತಂಡೆ ಕೊಳಲು ನುಡಿಸುವುದಕ್ಕಿಂತ ಉತ್ತಮವಾಗಿ ನುಡಿಸುವೆ;
ಆದರೆ, ನಿನಗೆ ಈ ಮುಂಚೆ ಎಂದೂ ಹೇಳಿದೇ ಇದ್ದ ವಿಷಯವನ್ನು ಹೇಳುವೆ.
ವ್ಯಕ್ತಿ ಎಂಥವನೇ ಆಗಲಿ, ಕೊಳಲಿನ ಮಾಧುರ್ಯವನ್ನು ತನ್ನ ಹೃದಯದಲ್ಲಿ
ಅನುಭವಿಸಬಲ್ಲನು. ನೀನು ನುಡಿಸುವಾಗ ಹೃದಯತುಂಬಿ ನುಡಿಸು, ಆಗ
ಮಾಧುರ್ಯದಿಂದ ಪ್ರತಿಯೊಬ್ಬರೂ ನಿನ್ನ ಶ್ರೀತಿಯನ್ನು ಗುರುತಿಸುವರು. ನೀನು
ನಿನ್ನ ನಿಡವಾದ ಸ್ವಂತ ತಾಯಿಯನ್ನು ನೋಡಲು ಶಕ್ತನಾಗುವ’.



ಇದೂ ಕೆಲವು ದಿನಗಳ ನಂತರ ಸುಕುಮಾರನ ತಂದೆ ಸತ್ಯ ಹೋದರು. ದುಃಖ ಹಾಗೂ ಒಂಟಿತನದಿಂದ ಆ ಹುಡುಗ ಕೊಳಲುಮಧುದನ್ನು ಬಿಟ್ಟುಬಿಟ್ಟನು. ಅದನ್ನು ಅರು ತಿಂಗಳುಗಳ ಕಾಲ ಮುಟ್ಟಲ್ಲಿ. ಅವನು ಅನಾಥನಾಗಿದ್ದರಿಂದ ಒಳಗೊಳಿಗೇ ಅಳುತ್ತಾ ಕಾಲ ಕೆಳಿದನು. ಕೊನೆಗೆ ತನ್ನ ಚಿಕ್ಕಪ್ಪನೊಡನೆ ವಾಸ ಮಾಡಬೇಕಾಯಿತು. ಅಲ್ಲಿ, ಪುನಃ ಅವನು ಕೊಳಲನ್ನು ನುಡಿಸಲು ಪ್ರಾರಂಭಿಸಿದನು. ತನ್ನ ಸುತ್ತಲಿನವರ ಗಮನ ಸೇಳಿಯುವುದಕ್ಕಲ್ಲ, ಅವರಿಗೆ ತನ್ನ ಶ್ರೀತಿಯನ್ನು ತೋರಿಸುವುದಕ್ಕೆ ಮತ್ತು ಅವರಿಂದ ಶ್ರೀತಿಯನ್ನು ಪಡೆಯುವುದಕ್ಕೆ.

ಸುಕುಮಾರ್ ವಾಕ್ಯಲನಾಗಿದ್ದ. ಒಂದು ದಿನ ಅವನು ತನ್ನ ಕೊಳಲನ್ನು ತೆಗೆದುಕೊಂಡು ತನ್ನ ಚಿಕ್ಕಪ್ಪನ ಮನೆಯನ್ನು ಬಿಟ್ಟು, ಯಾವ ಗೌತ್ಮ ಗುರಿಯೂ ಇಲ್ಲದೆ ಪ್ರಯಾಣ ಮಾಡಿದನು. ದಾರಿಯುದ್ದಕ್ಕೂ ಕೊಳಲನ್ನು ನುಡಿಸುವನು, ರಸ್ಯೇಯಲ್ಲಿ ಸಂಧಿಸಿದ ಜನಗಳು ಅವನ ರಾಗಳನ್ನು ಸಂತೋಷದಿಂದ ಅನುಭವಿಸತ್ತಾ, ಕೆಲವು ಮೇಳಿ ಅವನ ಸಂಗೀತಕ್ಕೆ ನೃತ್ಯ ಮಾಡುತ್ತಾ ಅವನನ್ನು ಸುತ್ತುಗೊಟ್ಟಿದ್ದರು. ಆದರೂ ಅವನು ಪರಾಂಗಿ, ಏಕೆಂದರೆ ಅವನ ತಂದೆ ತಾಯಿಗಳಮ್ಮೆ ಶ್ರೀತಿಸುವವರು ಯಾರೂ ಇರಲಿಲ್ಲ. ಬಹುತೇಕ ಜನಗಳು ಹೆಚ್ಚಾಗಿ ತಮ್ಮಲ್ಲಿ ಮತ್ತು ತಮ್ಮ ಸಮಸ್ಯೆಗಳಲ್ಲಿ ಮುಳುಗಿರುತ್ತಿದ್ದರು. ಅವನು ತನ್ನ ರಾಗಳನ್ನು ಮುಗಿಸಿದ ಮೇಲೆ ಅವನ ಬಗ್ಗೆ ವಿಭಾರಿಸಲು ಅವರಿಗೆ ಸಮಯವೇ ಇರುತ್ತಿರಲಿಲ್ಲ. ಅವನು ಆ ಸಂಜೀ ತನ್ನನ್ನು ಮಗೂ ಎಂದು ಕರೆದ ಹಳ್ಳಿಯ ಮುಖ್ಯಾಸನ ಹೆಂಡತಿಯನ್ನು ಭೇಟಿಯಾಗುವವರೆಗೆ, ಘುತ್ತಾರಿಗೂ ಅವನಿಗಾಗಿ ಸಮಯವಿರಲಿಲ್ಲ. ಅವಳಲ್ಲಿ ಅವನು ಮತ್ತೊಮ್ಮೆ ತನ್ನ ಸ್ವಂತ ತಾಯಿಯನ್ನು ಹಂಡಂತೆ ಭಾವಿಸಿದನು.

ಅವರಿಬ್ಬರೂ ಅಂಗಳಕ್ಕೆ ಪ್ರವೇಶಿಸುತ್ತಲೇ ಒತ್ತುಲಿನಲ್ಲಿ ಒಬ್ಬ ಚಿಕ್ಕ ಹುಡುಗಿ ಇರುಗಾಡುತ್ತಾ ಇರುವುದನ್ನು ನೋಡಿದನು. 'ಸಾಯಂಪತ್ತಿ'. ಹೆಂಗಸು ಸುಕುಮಾರನ ಕಡೆ ತೋರಿಸುತ್ತಾ ಹೇಳಿದಳು; 'ಮಗಳೇ, ನಾನು ಒಬ್ಬ ಒಳ್ಳಿಯ ಹುಡುಗನನ್ನು ನಮ್ಮ ಒಳ ಇಟ್ಟುಕೊಳ್ಳಲು ಕರೆತಂದಿದ್ದೇನೆ- ಅಲ್ಲ, ನಾನು ನಿನಗೊಬ್ಬ ಅಣ್ಣನನ್ನು ತಂದಿದ್ದೇನೆ'.

ಆ ಇಬ್ಬರೂ ನಾಬಿಕೆಯಿಂದ ಏನೂ ಮಾತನಾಡದೆ ನಿಂತಿದ್ದರು. ಆದರೆ ಇಬ್ಬರೂ ಸಂತೋಷವಾಗಿದ್ದರು. ಸಂತೋಷದರಿಂದ ಸಾಯಂಪತ್ತಿ ಈಗ ಸುಕುಮಾರನನ್ನು ಪಡೆದಿದ್ದಳು, ಅವನಿಗೆ ಈಗ ಒಬ್ಬ ತಂಗಿ ಹಿತಿದ್ದಳು. ಅವರು ಮನೆಯನ್ನು ಪ್ರವೇಶಿಸಿದರು, ತಾಯಿ ಬೆಳ್ಳಿಸೆಯ ಲ್ಯಾಪ್ ಬೆಳಕಿನಲ್ಲಿ ಸಂಚೇಯ ಲೂಟವನ್ನು ತಯಾರಿಸುತ್ತಿರುವುದನ್ನು ನೋಡುತ್ತಾ ಸುಕುಮಾರ್ ಕುಳಿತನು. ತನ್ನ ಜೀವನದಲ್ಲಿ ಬಹಳ ಕಾಲಿಟಿ ಕಂಡುಕೊಂಡ ಸಂತೋಷವನ್ನು ಅವನು ಅನುಭವಿಸಿದನು.

ಆ ಹೊತ್ತಿಗೆ ಆ ಹಳ್ಳಿಯ ಮುಖ್ಯಾಸನ ಮನೆಗೆ ಒಂದನು. ಏನನ್ನೂ ಹೇಳದೆ, ಅವನು ಆ ಹುಡುಗನಿಗೆ ದುಃಖ ಹಾಗೂ ಅಟಿತ್ವಾಗುವಂತೆ ಅವನ ಕಡೆ

ಒಂದು ಕುತೂಹಲದ ನೋಟವನ್ನು ಬೇರಿದನು. ಆ ಹೆಂಗಸು ತನ್ನ ಗಂಡನಿಗೆ ಹೇಳಿದಳು; ‘ಇವತ್ತು ರಸ್ತೆಯಲ್ಲಿ ಈ ಮಡುಗನನ್ನು ಭೇಟಿ ಮಾಡಿದೆ, ಇವನು ಕೊಳಲನ್ನು ಬೆಣ್ಣಾಗಿ ನುಡಿಸುತ್ತಾನೆ’.

ರಾತ್ರಿ ಉಂಟ ಮಾಡುವಾಗ ಆ ಮನುಷ್ಯ ಮಡುಗನಿಗೆ ಏನೂ ಹೇಳಲಿಲ್ಲ. ಉಂಟದ ತಟ್ಟೆಗಳನ್ನು ಸ್ಥಾಪ್ತಿ ಮಾಡಿದ ಮೇಲೆ, ಸುಕುಮಾರನು ತನ್ನ ಕೊಳಲನ್ನು ಹೊರಗೆ ತೆಗೆದು ಮೆಲ್ಲಿಗೆ ನುಡಿಸಲು ಪ್ರಾರಂಭಿಸಿದನು. ಕುಟುಂಬದವರು ಅಲ್ಲಿ ಮೌನವಾಗಿ ಮಡುಗನ ಸಂಗೀತದಲ್ಲಿ ತಲ್ಲಿನವಾಗಿ ಕುಳಿತಿದ್ದರು. ತಮ್ಮ ಹೃದಯಗಳಿಗೆ ತುಂಬಾ ಪರಿಚಿತವಾದ ಏನೋ ಒಂದು ಹೃದಯಸ್ತೀರ್ಯಾದ ಮಾಧುರ್ಯವನ್ನು ಅವರು ಅನುಭವಿಸಿದರು. ತನ್ನ ರಾಗಗಳ ಮೂಲಕ ತನ್ನ ಯೋಸ ಆಳ್ಳು ಕುಟುಂಬದೇವನೆ ಮಾತನಾಡಲು ಹೃಯತ್ವಿಸುತ್ತಿದ್ದಾನೆಂದು ಸಾಯಂತ್ರಿ ಭಾವಿಸಿದಳು. ಅವನು ಕೊಳಲು ನುಡಿಸುವುದನ್ನು ಬಿಟ್ಟು ಮಲಗಲು ಎದ್ದಾಗ, ಆ ಹೆಂಗಸು ಮೃದುವಾಗಿ ಅವನ ಮುವಿವನ್ನು ಸವರಿ ಅವನ ಕೆನ್ನೆಗಳನ್ನು ಮುಬ್ಧಿಸುತ್ತು ‘ಮಗೂ, ನಿನಗೆ ಶುಭ ರಾತ್ರಿಯಾಗಲಿ’ ಎಂದಳು.

ಮಾರನೆಯ ದಿನ ಬೆಳಗ್ಗೆ ಸುಕುಮಾರನು ಬೇಗ ವಿದ್ಯು ಹೊರಡಲು ತಯಾರಾದನು. ಆ ಹೆಂಗಸು ಅವನನ್ನು ತಡೆಯುತ್ತಾ; ‘ನಾನು ತಾಯಿ, ನೀನು ನನ್ನ ಮಗ. ನಾನು ನಿನ್ನನ್ನು ಮನೆ ಬಿಟ್ಟು ಹೋಗಲು ಬಿಡುವುದಿಲ್ಲ’ ಎಂದಳು. ಹೀಗೆ, ಸುಕುಮಾರ ಆ ಕುಟುಂಬದಲ್ಲೀ ಉಳಿದುಕೊಂಡನು.

ಸಾಯಂತ್ರಿ ಸುಕುಮಾರನನ್ನು ತುಂಬಾ ತೀರಿಸುತ್ತಿದ್ದಳು, ಆದರೆ ಅವಳಿಗೆ ಅರ್ಥವಾಗದಂತಹ ಅನೇಕ ವಿಪಯಗಳು ಅವನಲ್ಲಿದ್ದವೆಂದು ಆವಳು ಕಂಡುಕೊಂಡಳು. ಅವನು ಅಗಾಗ್ಗೆ ಏಕೆ ಗಂಭೀರವಾಗಿರುತ್ತಾನೆ ಎಂಬುದರ ಬಗ್ಗೆ ಆವಳು ತುಂಬಾ ಅಶ್ವಯಗೊಂಡಿದ್ದಳು. ಹಗಲು ಹೂತಿನಲ್ಲಿ ಅವಳು ತನ್ನ ಇತರ ಸ್ನೇಹಿತರೊಡನೆ ಇವನ ಪರಿಚಯ ಮಾಡಿಸಲು ಹಳ್ಳಿಯ ಸುತ್ತ ಕರೆದುಕೊಂಡು ಹೋಗುತ್ತಿದ್ದಳು.

ಒಂದು ದಿನ ಇಬ್ಬರೂ ಹತ್ತಿರದಲ್ಲಿನ ಒಂದು ಕೊಳದ ಹತ್ತಿರಕ್ಕೆ ನಡೆದು ಹೋದರು. ಸುಕುಮಾರನು ಒಂದು ಬಂದೆಯ ಮೇಲೆ, ನೀರಿನ ಕಡೆ ದೃಷ್ಟಿಸಿ ನೋಡುತ್ತಾ ಮೌನವಾಗಿ ಕುಳಿತನು. ತನ್ನ ಕುತೂಹಲವನ್ನು ತಡೆದುಕೊಳ್ಳಲಾರದೆ, ಸಾಯಂತ್ರಿ ಕೇಳಿದಳು; ಅಣ್ಣಾ, ನೀನೇನು ಯೋಚಿಸುತ್ತಿದ್ದೀರೂ?

‘ಪುಟಾಣ, ನಿನಗೆ ನನ್ನ ಸ್ವಂತ ತಾಯಿ ಇದ್ದಾಳೆ, ಮತ್ತೆ ಅವಳು ನಿನ್ನನ್ನು ತೀರಿಸುತ್ತಾಳೆ, ಏಕೆಂದರೆ ನೀನು ಅವಳ ಮಗಳು ಆದರೆ, ನನ್ನ ತಾಯಿ ಹೊರಟುಹೋಗಿದ್ದಾಳೆ. ಅವಳನ್ನು ಕಾಣುವೇ ಒಂದೇ ಒಂದು ಮಾರ್ಗ ಎಂದರೆ, ಈ ಕೊಳಲನ್ನು ನುಡಿಸುವುದು’.

ಅವನ ಉತ್ತರದಿಂದ ಸಾಯಂತ್ರಿ ಗಾಬರಿಗೊಂಡಳು. ‘ಆದರೆ, ಅಣ್ಣಾ, ನನ್ನ

ತಾಯಿ ನಿನ್ನ ತಾಯಿಯೂ ಅಲ್ಲವೇ ನಾನು ನಿನ್ನ ತಂಗಿಯಲ್ಲವೇ? ಎಂದು ಕೇಳಿದಳು.

ಅನುಮಾನಸುತ್ತು, ಅವನು ಉತ್ತರಕೊಟ್ಟನು; ‘ಹೌದು, ನೀನು ನನ್ನ ತಂಗಿ, ಅವಳು ನನ್ನ ತಾಯಿ. ಅದರೆ.....’

‘ಅದರೆ, ವಿನಾಶಿ’

‘ನಿನಗೆ ನಿನ್ನ ತಂದೆಯ ಶ್ರೀತಿ ಇದೆ, ಆದರೆ, ನಾನು ಅದನ್ನು ಕಳೆದುಕೊಂಡಿದ್ದೇನೆ’.

‘ಅದರೆ ನನ್ನ ತಂದೆ ನಿನ್ನ ತಂದೆ ಕೂಡ ಅಲ್ಲವೋ’.

‘ಇಲ್ಲ, ಏಕೆಂದರೆ ನಾನು ಇನ್ನೂ ಅವರ ಹೃದಯವನ್ನು ಗೆದ್ದಿಲ್ಲ’.

‘ಒಳ್ಳಿಯಂದು, ಹಾಗಾದರೆ, ನಾನು ಅವರಿಗೆ ಈ ರಾತ್ರಿ ನಿನ್ನನ್ನು ಪೆಚ್ಚಾಗಿ ಪ್ರೀತಿಸಬೇಕೆಂದು ಹೇಳುವನು’.

‘ಬೇಡ, ಬೇಡ, ತಂಗಿ, ಹಾಗೆ ಮಾಡಬೇಡ. ನನ್ನ ಕೊಳಲನ್ನು ನುಡಿಸುವುದರಿಂದ ಅವರ ಹೃದಯವನ್ನು ಗೆಲ್ಲುವನು’.

ಆ ಸಂಜೆ ಆ ಇಬ್ಬರು ಹುಡುಗರೂ ನಿದ್ರೆ ಹೋದ ಮೇಲೆ, ತನ್ನ ಹೆಂಡತಿಯೊಡನೆ ಮೆಲ್ಲಗೆ ಮಾತನಾಡಲು ವ್ಯಾರಂಭಿಸಿದನು. ‘ಅನಾಧರು ತುಂಬಾ ಅವಲಂಬಿಗಳಾಗಿರುವುದಿಲ್ಲ. ಅವರು ಒಂದು ಜಾಗದಲ್ಲಿ ಹೆಚ್ಚು ಕಾಲ ನಿಲ್ಲುವುದಿಲ್ಲ. ಸುಕುಮಾರ್ ಕೊಡಾ ಹಾಗೇ. ಒಂದು ದಿನ ಅವನು ಮನ ಬಿಟ್ಟು ಹೊರಟು ಹೋಗುವನು. ಈ ಮಧ್ಯ ಇವನು ಒಹುಕ್ಕಾಗಿ ನಮ್ಮ ಕರುಣೆಯಿಂದ ಕಾಲಹರಣ ಮಾಡುತ್ತು, ನಮ್ಮ ಸಾಯಂಪತ್ರಿಯ ಮೇಲೆ ಒಂದು ಕೆಟ್ಟ ಪರಿಣಾಮ ಬೀರಿದೂರವಾಗುವನು’.

ಆ ಹೆಂಗಸು ತನ್ನ ಗಂಡನ ಮಾತುಗಳಿಂದ ಗಾಬರಿಗೊಂಡಳು.

‘ಅದರೆ, ಖಂಡಿತ ಅವನೊಬ್ಬು ಅನಾಧಿ. ಅದಕ್ಕಾಗಿಯೇ ನಾವು ಅವನ ತಂದೆ ತಾಯಿಯರಾಗಬೇಕು. ಕೆಲವು ವೇಳೆ ನೀವು ಹೇಳುವ ಹೃದಯಣಿನ ಮಾತುಗಳನ್ನು ನಾನು ನೆಂಬಿಲಾರೆ.....’

ಅಲ್ಲಿಗೆ ಅವರ ಸಂಭಾಷಣೆ ಮುಗಿದು ಅವರಿಬ್ಬರೂ ನಿದ್ರೆ ಹೋದರು.

ಮನೆಯಲ್ಲಿ ಜೀವನ ಎಂದಿನಂತೆ ಮುಂದುವರಿಯುತ್ತಿತ್ತು. ಹೆಚ್ಚಿಯಲ್ಲಿ ಸುಗ್ರಿಂಗಾಲ ಬಂತು. ರೊಡೊಡೆನ್‌ಡ್ರಾನ್ (Rhododendron)ಮರಗಳು ಅರಳಿದವು. ಅವರ ಪದ್ಧತಿಯಿಂತೆ ಹೆಚ್ಚಿಯ ಯುವತಿಯರು ಘಾಟು (Ghatu) ನೃತ್ಯವನ್ನು ಮಾಡಲು ಒಟ್ಟು ಸೇರಿದರು.

ಒಂದು ಸುಗ್ರಿಯ ಸಂಜೆ ಸುಕುಮಾರ ಕಿಟಕಿಯ ಬಳಿ ಕುಳಿತುಕೊಂಡು, ಪೂರ್ಣ ಚಂದ್ರನನ್ನು ದೃಷ್ಟಿಸಿ ನೋಡುತ್ತಿದ್ದನು. ತೇಲುವ ಬೆಳ್ಳಿಯ ಬೆಳ್ಳಿಂಗಳು ಅವನನ್ನು ವಿಶೇಷವಾದ ಸ್ವರಗಳನ್ನು ನುಡಿಸುವಂತೆ ಕೇಳುತ್ತಿರುವಂತೆ ಅವನಿಗೆ ಅನ್ವಿತಿ. ಅವನು ಕೊಳಲನ್ನು ಎತ್ತಿಕೊಂಡು ಒಂದು ಮಧುರ ಸ್ವರವನ್ನು

ಸೃಷ್ಟಿಸತ್ತೊಡಗಿದೆ. ಅದನ್ನು ಮುಗಿಸಿದ ಮೇಲೆ ಅವನಿಗೆ ದುಖಿವಾಯಿತು. ಅವನು ಎಪ್ಪು ಪ್ರಯತ್ನಿಸಿದ್ದಾಗೂ ಸಾಯಂಪತ್ತಿಯ ತಂದೆಯ ಶ್ರೀತಿಯನ್ನು ಸಂಪಾದಿಸಲು ಅವನಿಗೆ ಸಾಧ್ಯವಾಗಿರಲಿಲ್ಲ. ಅದೊಂದು ಅಸಾಧ್ಯ ಕೇಲಸವಾಗಿತ್ತು. ಅವನು ಯೋಚಿಸಿದ, ಇಲ್ಲಿರುವುದನ್ನು ಮುಂದುವರಿಸುವುದಕ್ಕಿಂತ ಈ ಜಾಗವನ್ನು ಬಿಡುವುದು ಉತ್ತಮ ಎಂದುಹೊಂದ.

ಮಾರನೇ ಧಿನ ಮುಂಜಾನೆಯ ಸಮಯದಲ್ಲಿ, ಮನೆಯಲ್ಲಿ ಉಳಿದವರೆಲ್ಲಾ ನಿದ್ರೆ ಮಾಡುತ್ತಿದ್ದಾಗ, ನಿಶ್ಚಯವಾಗಿ ಅವನು ಮನೆಯನ್ನು ಬಿಟ್ಟನು. ಹೊರಗಡೆ ನಿಂತು ಸಾಯಂಪತ್ತಿ ಹಾಗೂ ಅವಳ ತಾಯಿಯನ್ನು ಮೌನವಾಗಿ ಮನಸ್ಸಿನಲ್ಲೇ ಬೀಳೆಳ್ಳಿಟ್ಟು ತನ್ನ ರಸ್ತೆಯನ್ನು ತಾನು ಹಿಡಿದನು.

ಬೆಳಗಿನಜಾವದ ಹೊತ್ತಿಗೆ ಅವನು ಹಳ್ಳಿಯಿಂದ ಆಚಿಗೆ ಪೈನ್ ಮರಗಳಿಂದ ತುಂಬಿದ ಬೆಟ್ಟಗಳನ್ನು ತಲಹಿಡನು. ಕ್ಷಣಿಕಾಲ ಸಾಯಂಪತ್ತಿ ತನ್ನ ಹೆಸರನ್ನು ಕರೆಯುತ್ತಿರುವಂತೆ ಕ್ಲೆಸಿಕೊಂಡನು. ತಾನು ಅವಳಿಗೆ ಕೊನೆಯ ನಮಸ್ಕಾರಗಳನ್ನು ಹೇಳಲು ಕಾಬಿದ್ದರೆ ಬೈನಾಗಿತ್ತೆಂದು ಅಂದುಹೊಂಡನು. ಅದರೆ, ಹಿಂದಕ್ಕೆ ಹೋಗುವಂತಿಲ್ಲ, ಅದುದರಿಂದ ಪುನಃ ತನ್ನ ದಾರಿಯನ್ನು ಹಿಡಿದನು. ದಿನವೆಲ್ಲಾ ಬೆಟ್ಟಗಳನ್ನು ಹತ್ತಿ ಕರೆವೆಗಳ ಮುಖಾಂತರ ಸೂರ್ಯ ಮುಳ್ಳಿಗೆ ಹೊತ್ತಿಗೆ ಪರವರ್ತಗಳ ತುದಿಯನ್ನು ತಾನು ಮುಟ್ಟುವರಿಗೆ ನಡೆದನು. ಅಲ್ಲಿ ಒಂದು ದೇವತೆಯ ವಿಗ್ರಹ ಇರುವ ದೇವಾಲಯ ಇತ್ತು. ಆ ರಾತ್ರಿ ಅಲ್ಲಿ ತಾನು ಅಶ್ರಯ ಪಡೆಯುವಂತೆ ನಿಶ್ಚಯಿಸಿದನು. ಒಮ್ಮೆ ತಾನು ತುಂಬಾ ಏಕಾಗಿ ಹಾಗೂ ದುಖಿ ಎಂದು ಭಾವಿಸಿದನು. ಅವನ ತಲೆಯಲ್ಲಿ ಒಂದು ರಾಗ ಸುಳಿಯುತ್ತಿತ್ತು. ಅದರೆ ಅದು ತುಂಬಾ ದುಖಿಕರವಾಗಿತ್ತು. ತಾನು ಸಾಯಂಪತ್ತಿ ಮತ್ತು ಅವಳ ತಾಯಿಯನ್ನು ಬಿಟ್ಟು ಒಂದು ಮತ್ತೊಮ್ಮೆ ತನ್ನ ಮನೆಯನ್ನು ಕಳೆದುಹೊಂಡೆನೆಂದು ಅವನಿಗೆ ಅನ್ವಯಿಸುತ್ತು. ಅವಳನ್ನು ತಾನು ಎಪ್ಪು ಶ್ರೀತಿಸುತ್ತೇನೇ ಎಂಬುದಾಗಿ ಸಾಯಂಪತ್ತಿಗೆ ತಿಳಿಸಲು ಒಂದು ಮಥುರ ಸ್ವರವನ್ನು ನುಡಿಸಲು ಅವನು ಪ್ರಯತ್ನಿಸಿದನು, ಅದರೆ ಅವನ ಹೃದಯದಿಂದ ಒಂದಿದ್ದೆಲ್ಲಾ ನಿರಾಶೆಯ ಕೊಂಡಿತ್ತು. ಅವನು ಅಲ್ಲಿ ಅಳುತ್ತಾ ಕುಳಿತನು.

ಅವನು ವದ್ದಾಗ, ಬೆಳಗಿನ ಸೂರ್ಯನ ಬೆಳಕು ದೇವಾಲಯದ ಕಿಟಕಿಯ ಬಿರುಕುಗಳಿಂದ ತೂರಿ ಬರುತ್ತಿತ್ತು. ಮೇಲ್ಲಿಡೆ ನೋಡಿದಾಗ, ಒಂದು ದೇವತೆಯ ವಿಗ್ರಹ ಸ್ವಾಗತಿಸುವಂತೆ ಕೈಗಳನ್ನು ತನ್ನ ಕಡೆ ಬಾಳಿತ್ತು. ಆ ದೇವತೆಯ ತಲೆಯು ಪ್ರಭಾವಳಿಯಿಂದ ಸುತ್ತುವರಿಯಲ್ಪಟ್ಟತ್ತು. ಅದರ ಕುತ್ತಿಗೆಯಲ್ಲಿ ಒಂದು ಹೂವಿನ ಹಾರ ತೂಗಾಡುತ್ತಿತ್ತು. ಆ ವಿಗ್ರಹದಲ್ಲಿ ಅವನು ಸಾಯಂಪತ್ತಿ ಮತ್ತು ಅವಳ ತಾಯಿಯ ಇರುವಿಕೆಯನ್ನು ಕ್ಲೆಸಿಕೊಂಡನು. ಆ ವಿಗ್ರಹದ ಕೈಗಳಿಂದ ಅವರು ತನ್ನನ್ನು ಆಲಂಗಿಸಲು ಪ್ರಯತ್ನಿಸುತ್ತಿರುವರೋ ಎಂಬಂತೆ ಕಾಣಸುತ್ತಿತ್ತು. ಕೊಡಲೇ





ಅನುಮಾನಗಳು ಅವನನ್ನು ಮುತ್ತಿದ್ದು. ತಾನು ಪ್ರಯಾಣವನ್ನು ಮುಂದುವರಿಸಬೇಕೇ ಅಥವಾ ಸಾಯಪ್ತಿಯ ಮನೆಗೆ ಹಿಂತಿರುಗಿ ಹೋಗಬೇಕೇ? ಎಂದು ಯೋಚಿಸತ್ತೊಡಗಿದ. ಅವನು ನಿಧಾನವಾಗಿ ದೇವಾಲಯದಿಂದ ಹೇರಣು ಬಂದನು. ಒಂದು ದೊಡ್ಡ ಮರದ ಕೆಳಗೆ ಕುಳಿತುಕೊಂಡನು. ದಿನವೆಲ್ಲಾ ಮುಂದೇನು ಮಾಡುವುದೆಂಬುದನ್ನು ನಿಶ್ಚಯಿಸಲು ಪ್ರಯತ್ನಿಸುತ್ತಾ ಶುಳತನು.

ಆ ರಾತ್ರಿ ಆದೇ ದೇವಾಲಯದಲ್ಲಿ ಸಾಯಪ್ತಿ ಬಗ್ಗೆ ಕನಸು ಕಾಣುತ್ತಾ ಮಲಗದನು. ಕನಸಿನಲ್ಲಿ ಅವಳು ತನ್ನನ್ನು ಹಿಂಬಾಲಿಸುವಂತೆ ಸನ್ನ ಮಾಡುತ್ತಾ ಅವನ ಮುಂದೆ ನಿಂತಿದ್ದಳು. ಅವನು ಮಾತನಾಡಲು ಪ್ರಾರಂಭಿಸಿದನು. ಆದರೆ, ಅವಳು ತನ್ನ ಬೆರಳನ್ನು ಅವನ ತುಟಿಗಳ ಮೇಲೆ ಇಟ್ಟುಕೊಂಡು ಸುಮ್ಮನೆ ಇರುವಂತೆ ಸೂಚಿಸುತ್ತಿದ್ದಳು. ಅವನು ತನ್ನ ನಿದ್ರೆಯಿಂದ ಎದ್ದು ಮೇಲೆ, ತನ್ನ ನಿಧಾರದ ಅರಿವಾಯಿತು. ಮನೆಗೆ ಹಿಂದಿರುಗಳು ನಿಶ್ಚಯಿಸಿದ.

ಅವನು ಆ ಹಳ್ಳಿಗೆ ಮೋದಲು ಬಂದಿದ್ದು ಮತ್ತು ಆ ಹಳ್ಳಿಯ ಮುಖ್ಯಸ್ಥನ ಹೆಂಡತಿ ಜೂತೆ ಮನೆಗೆ ಹೋಗಿದ್ದು ಇದೆಲ್ಲಾ ಕಳೆದು ಒಂದು ವರ್ಷಾಗಿತ್ತು. ಸಾಯಪ್ತಿ ತುಳಿ ಗಿಡದ ಜಗಲಿಯ ಮುಂದೆ ನಿಂತಾಗೆ, ಅವನು ಅವಳ ಮೊಟ್ಟಮೊದಲ ಸಲದ ದರ್ಶನ ಮಾಡಿದ್ದನು. ಆದೇ ಸಮಯದಲ್ಲಿ ಜಗಲಿಯ ಮೇಲೆ ಒಂದು ದೀಪ ಉರಿಯತ್ತಾ ಇತ್ತು. ಆ ರಾತ್ರಿ, ಅವನು ವಾಪಸು

ಒಂದಾಗಿ, ಅಲ್ಲಿ ಜಗಲಿಯ ಮೇಲೆ ಪುನಃ ಒಂದು ದೀಪ ಉರಿಯತ್ತಿತ್ತು. ಆದರೆ, ಅಂಗಳದಲ್ಲಿ ಬಹಳ ಜನ ದುಃಖತವ್ವರಾಗಿ ನಿಂತಿದ್ದರು.

ನಿತ್ಯಭ್ರಾವಾಗಿ, ಸುಕುಮಾರನು ಮನಗೆ ಪ್ರವೇಶಿಸಿದನು. ಸಾಯಂಪತ್ತಿ ಅವಳ ತಾಯಿಯ ತೊಡೆಯ ಮೇಲೆ ಮಲಗಿದ್ದಳು ಅವನನ್ನು ಕಾಣುತ್ತಲೇ ಅವಳು ಕೂಗಿದಳು; ‘ಮಗೂ, ನೋಡು ನಿನ್ನ ಬ್ರಹ್ಮತಿಯ ತಂಗಿಗೆ ಏನಾಗಿದೆ; ಅವಳಿಗೆ ವಾಸಿಯಾಗುವುದೆಂದು ಜನಗಳು ಹೇಳುತ್ತಾರೆ ಆದರೆ, ಏನಾಗುವುದೋ ಕಾಣಿ?’. ಸುಕುಮಾರನು ನಿಧಾನವಾಗಿ ಕಣ್ಣಗಳಲ್ಲಿ ನೀರನ್ನು ಸುರಿಸುತ್ತಾ ತಂಗಿಯತ್ತ ಹೋದ. ತನ್ನ ಕೈಯನ್ನು ಬಾಚುತ್ತಾ, ಮೃದುವಾಗಿ ತನ್ನ ತಂಗಿಯ ಕೆನ್ನೆಗಳನ್ನು ತಟ್ಟಿದನು.

‘ನೀನು ಹೋದ ರಾತ್ರಿ ಅವಳು ತುಂಬಾ ಜ್ಞರದಿಂದ ಮಲಗಿದಳು. ನಿನ್ನೆಯಿಂದ ಅವಳು ಈ ರೀತಿಯಾಗಿದ್ದಾಳೆ—ಪ್ರಜ್ಞ ಇಲ್ಲದೆ ಬಿಧಿದ್ದಾಳೆ. ಅವಳ ಜೀವ ನಿನ್ನನ್ನು ಹುದುಕುತ್ತಿರಬೇಕು ಎನ್ನಿಸುತ್ತದೆ. ಈಗ ನೀನು ವಾಪಸು ಬಂದಿದ್ದೀರು. ಮಗೂ, ದಯವಿಟ್ಟು ಅವಳನ್ನು ವಾಪಸು ಪಡೆಯಲು ಏನನ್ನಾದರೂ ಮಾಡು’.

ಸುಕುಮಾರನು ಅಲ್ಲಾಡೆ ಸಾಯಂಪತ್ತಿಯ ಕೆನ್ನೆಯ ಮೇಲೆ ತನ್ನ ಕೈಯನ್ನು ಇಟ್ಟಿಕೊಂಡು ಕುಳಿತನು. ಕೊಳಲನ್ನು ಹೊರಗೆ ತೆಗೆದು ತುಂಬಾ ಚೆನ್ನಾಗಿ ನುಡಿಸಲು ಪ್ರಾರಂಭಿಸಿದನು. ಕೊರಡಿಯಲ್ಲಿ ಆ ಸ್ವರ ಸಂಚರಿಸಿದ ಮೇಲೆ, ಸಾಯಂಪತ್ತಿಯ ರೆಪ್ರೇಗಳು ಬಡಿಯಲಾರಂಭಿಸಿದವು. ಅವಳ ತಂಡೆ, ಒಂದು ಲೋಟ ನೀರನ್ನು ತಂಡು ಅವಳ ತುಟಿಗಳ ಮೇಲೆ ಇಟ್ಟನು. ನಿಧಾನವಾಗಿ ಅವಳ ಕಣ್ಣಗಳು ತೆರೆದವು. ಸುಕುಮಾರನನ್ನು ನೋಡಿ ಅವಳು ಉಸುರಿದಳು ‘ಓ ನನ್ನ ಆಣ್ಣ, ನೀನು ವಾಪಸು ಬಂದಿದ್ದೀರು’!

ಕೊಳಲನ್ನು ಕೆಳಗೆ ಇಟ್ಟು ಸುಕುಮಾರನು ಉತ್ತರ ಕೊಟ್ಟನು; ‘ಹೌದು ನನ್ನ ಮುದ್ದು ತಂಗಿ, ನಾನು ಇಲ್ಲೇ ಇದ್ದೇನೇ, ನಾನೇ, ನಿನ್ನ ಆಣ್ಣ’.

ಸುಕುಮಾರನ ಪಕ್ಕಕೆ ಹೋಗಿ ಅವಳ ತಂಡೆ ಆ ಹುದುಗಳನ್ನು ಅಲಂಗಿಸಿಕೊಂಡು ‘ನಿಜವಾಗಿಯೂ ನೀನು ನನ್ನ ಸ್ವಂತ ಮಗ, ಎಂದಿಗೂ ನಿನ್ನನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ’ ಎಂದು ಹೇಳಿದರು.

ತಾಯಿ ಸಂತೋಷದ ಕಣ್ಣರನ್ನು ಸುರಿಸುತ್ತಾ ಕುಳಿತಳು. ಸಾಯಂಪತ್ತಿ ಮತ್ತು ಸುಕುಮಾರ ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಮುಗುಳ್ಳಕ್ಕಾರು.

ಇದು, ನಿಜವಾಗಿಯೂ, ಹೇಳಿಯವರು ಹೇಳಿದಂತೆ, ನೇವಾಳದ ಹೆಸರಾಂತ ಮಹಿತ್ರ ನೃತ್ಯಗಳಲ್ಲಿ ಒಂದಾದ Ghatu(ಫಾಟು)ವಿನ ಕಥೆಯಂತಿತ್ತು.

ಚತುರ್ಗಳು: ಟೀಕ್ ಬೀರ್ ಮುಖಿಯಾ

ಪಾಕೇಸ್ಯಾನ

ಟುನ್ನು ಮತ್ತು ಕತ್ತೆ ಅನ್ನರ್ ಇನಾಯತುಲ್ಲಾ


(ಸಂಪಾದಕರ ಟಪ್ಪನು: ಹೊನೆಯ ಉಪ ಕಥೆಯನ್ನು ಬಿಟ್ಟು ಮತ್ತು ಇತರ ಭಾಗಗಳನ್ನು ಸಂಕ್ಷಿಪ್ತ ಮಾಡಿ, ಈ ಕಥೆಯನ್ನು ಸಾಕಷ್ಟು ಚೆಕ್ಕಿದು ಮಾಡುವುದು ಅಗತ್ಯವಾಗಿದೆ.)

ಟುನ್ನು ಮತ್ತು ಅವಳ ತಮ್ಮ ಸಫೋದರ್, ಎಲ್ಲರಿಗಂತ ಚಿಕ್ಕ ಚೂಟಿಯಾದ ಮಕ್ಕಾಗಿದ್ದರು. ವ್ಯವಹಾರಿಯ ಇಲಾಖೆಯಲ್ಲಿ ಒಬ್ಬ ಉನ್ನತ ಅಧಿಕಾರಿಯಾಗಿದ್ದ ಅವರ ತಂದೆ ವಾಸವಾಗಿದ್ದ ಸುಂದರವಾದ ಬೆಟ್ಟದ ಮೇಲಿನ ಪಟ್ಟಣದಲ್ಲಿ ಅವರು ವಾಸವಾಗಿದ್ದರು; ಅವನ ಸ್ವಾನಂದ ಮಯಾದ್ವಾರಾಗಿ ಪ್ರತಿಯೊಬ್ಬರೂ ಅವನನ್ನು ‘ಡಾಕ್ಟರ್ ಸಾಹಿಬ್’ ಎಂದು ಕರೆಯುತ್ತಿದ್ದರು. ಅವರ ಸಮರ್ಪಿತ ಮನೋಭಾವದ ತಾಯಿಯು ತುಂಬಾ ತಾಕ್ಷೇಯುಳ್ಳವಳು. ಅದರ ಅವಶ್ಯಕತೆಯೂ ಇತ್ತು, ಏಕೆಂದರೆ ಅವಳ ಮಕ್ಕಳು, ಅದರಲ್ಲಿ ಟುನ್ನು ಆಗಾಗ್ಗೆ ತುಂಟಾಟ ಅಡುತ್ತಿದ್ದಳು. ಅವಳ ಒಳ ಎರಡು ಪೀಠಿಪಾತ್ರವಾದ ಸಾಕುಪ್ರಾಣಗಳಿದ್ದವು, ಒಂದು ಟುನ್ನುವನ್ನು ಏಲ್ಲೆಲ್ಲಾ ಹಿಂಬಾಲಿಸುತ್ತಿದ್ದ ಬರ್ಮನ್‌ನು ‘ಪವರ್‌’ ಜಾತಿಯ ‘ಟ್ರೇಗರ್’ ಹೆಸರಿನ ನಾಯಿ ಮತ್ತು ಇನ್ನೊಂದು ಉಗ್ರಾಣದಲ್ಲಿ ವಾಸಿಸುತ್ತಿದ್ದ ಒಂದು ಚಿಕ್ಕ ಜಂಕೆ. ಟುನ್ನು ಗಂಡು ಹುಡುಗನಂತಿದ್ದಳು. ಹೂರಗಡೆ ಆಡುವುದೇ ಅವಳಿಗೆ ಇವೆ. ತಂದೆ ಇಬ್ಬರು ಮಕ್ಕಳಿಗೂ ಈಜು ಕಲಿಸಿದ್ದರು. ತೋಟದಲ್ಲಿನ ಕೊಳ ಅವರಿಗೆ ತುಂಬಾ ಇವೆ. ಅವಳ ತಾಯಿಯಾದರೇ ತನ್ನ ಮಗಳು ನಮ್ಮಳಾಗಿ ಹುಡುಗಿಯಂತೆ ಇರಬೇಕೆಂದು ಬಯಸುತ್ತಿದ್ದಳು. ‘ರಸ್ತೆಯ ಸುತ್ತಲೂ ಅವೇಲ್ಲಾ ಒಡಾಡುವ ಹುಡುಗಿಯರನ್ನು ಯಾರಾದರೂ ನೋಡಿದ್ದಾರೆಯೇ? ಅವಳನ್ನು ನಿಜವಾಗಿಯೂ ಹುಡುಗನೇಂದೇ ತಿಳಿದುಕೊಳ್ಳಬಾರದೇಕೇ?’ ಎಂದು ಅವಳು ಹೇಳುತ್ತಿದ್ದಳು.

ತಂದೆ ತಾಕ್ಷೇಯಿಂದ ನಗುತ್ತಾ, ‘ಹೌದು’ ಎಂದು ಉತ್ತರ ಹೊಡುತ್ತಿದ್ದರು. ‘ನಮ್ಮದಾದರೇ ಒಂದು ತಲೆಕೆಳಗು ಸಂಸಾರ, ಬಹುಶಃ ಅವಳು ಒಬ್ಬ ಹುಡುಗಿನಾಗಬೇಕಾಗಿತ್ತು, ಮತ್ತೆ ಈ ಸಫೋದರ್ ಒಬ್ಬ ಹುಡುಗಿಯಾಗಬೇಕಾಗಿತ್ತು’.

‘ಅದರಲ್ಲೇನೂ ಅಶ್ವಯೋವಿಲ್ಲ, ನೇವು ಅವಳನ್ನು ಮುದ್ದು ಮಾಡಿ ಹಾಳುಮಾಡಿರುವ ರೀತಿ ಇದು,’ ಎಂದು ತಾಯಿ ಉತ್ತರಿಸುವಳು.

ಒಂದು ಭಾನುವಾರ ಅವರ ತಂಡ ಬೇಟೆಯಾಡುವುದಕ್ಕೆ ಹೋಗಲು ಬೆಳಗ್ಗೆ ಬೇಗ ಮನಗೆ ಬಂದೇ ಬಿಟ್ಟರು. ಅದು ಕಾಡು ಬಾಕುಣೋಳಿಗಳ ಕಾಲವಾಗಿತ್ತು, ಹತ್ತಿರದ ಸರೋವರ ಅವೃಗಳಿಂದ ತುಂಬಿತ್ತು. ಹವಾ ತುಂಬಾ ಹಿತಕರವಾಗಿತ್ತು. ಅವರ ಸಂಬಂಧಿ ಸೋದರನಂತಹ ಸ್ಥಾದರೊನ ವರುಸ್ಥಿನ ಹುಡುಗ ಕೂಡಾ ಅವರನ್ನ ಬೇಟೆ ಮಾಡುವುದರಲ್ಲಿದ್ದನು. ಬೆಳಗ್ಗೆಯ ತಿಂಡಿಯಾದ ಮೇಲೆ ಈ ಹುಡುಗರು ಹೊರಗಡೆ ತೋಟದಲ್ಲಿ ಆಡಬೇಕೆಂದು ನಿಶ್ಚಯಿಸಿದರು. ದೊಡ್ಡ ಮರದ ನರಳನಲ್ಲಿ ಅವರು ಕಂಬಳಿಯನ್ನು ಹಾಸಿದರು. ಬಣ್ಣ ಹಬ್ಬಿವ ಪ್ರಸ್ತುಕಗಳನ್ನು ಹಾಗೂ ಮೆಕ್ಕಾನೋ ಸೆಟ್ಟನ್ನು (ಅಳಕ್ಕಾಗಿ ಉಪಯೋಗಿಸುವ ಯಾಂತ್ರಿಕ ಮಾದರಿಗಳು) ತಂದಿದ್ದರು. ರಣ್ಣೊ ಪಕ್ಕಿಯ ಚಿತ್ರವನ್ನು ಬಣ್ಣ ದಚ್ಚಲು ಪ್ರಾರಂಭಿಸಿದರು. ಆದರೆ ಅವರು ಅಟದ ಸಾಮಾನಿನ ಬಿಲ್ಲಿಗ್ಗೆ ಸೆಟ್ಟನಲ್ಲಿ ಹಬ್ಬಿ ಅಸಕ್ಕಿವಹಿಸಿದ್ದಳು. ಹುಡುಗರು ಏನು ಕಟ್ಟುತ್ತಿದ್ದಾರೆ ಎಂಬುದನ್ನು ನೋಡುತ್ತಾ ಅದನ್ನು ಉತ್ತಮಗೊಳಿಸಲು ಸಲಗೆಗಳನ್ನು ಹೊಡುತ್ತಿದ್ದಳು.



ಬಾಗಿಲಿನ ಹೊರಗೆ ಕತ್ತಿ ಜೋರಾಗಿ ಅರಬ್ಯತ್ತಿರುವುದನ್ನು ಕೇಳಿದಾಗ, ಭಾನುವಾರ ಬೆಳಗ್ಗೆ ಕತ್ತೆಯ ಬೆಸ್ಸಿನ ಮೇಲೆ ಜೊಕ್ಕಟವಾಗಿ ಇಸಿ ಮಾಡಿದ ಬಟ್ಟಿಗಳ ರಾಶಿಯನ್ನು ಹೊತ್ತು ತರುತ್ತಿದ್ದ ಅಗಸನ ಬರುವಿಕೆಯನ್ನು ಫೂಳಿಸಿತು. ಮಡುಗರು ಮೇಲಕ್ಕೆದ್ದು ಬಾಗಿಲು ತೆಗೆಯಲು ಒಡಿದರು. ದಪ್ಪನ್ಯು ಹೊಟ್ಟೆಯ ಬೋಳುತ್ತೆಯ, ಅಗಸರವನು ಬರುತ್ತಿದ್ದ. ಅವನು ಮಡುಗರಿಗೆ ತುಂಬಾ ವಿನೋದದ ಒಂದು ಮೂಲವಾಗಿದ್ದನು. ಅವನನ್ನು ಕುಚೀವೈ ಮಾಡಿ, ಹಾಸ್ಯ ಮಾಡಲು ಇಷ್ಟಪಡುತ್ತಿದ್ದರು.

ಕತ್ತೆಯು ಅದರ ಯಜಮಾನನನ್ನು ಬಾಗಿಲಿನ ಮುಖಾಂತರ ಹಿಂಬಾಲಿಸಿತ್ತು, ಸಫೋದರ್ ತನ್ನ ತಂಗಿ ಕಡೆ ನೋಡಿ ಹೇಳಿದನು; ‘ಅಗಸರವನು’ ಇಲ್ಲಿದ್ದಾನೆಂದು ಅಮೃನಿಗೆ ಹೇಳು’.

ಮನ್ಮ ಉತ್ತರ ಕೊಟ್ಟಳು, ‘ಹೋಗಿ ನೀನೇ ಹೇಳು, ನಾನು ಕೆಲಸ ಮಾಡುತ್ತಿದ್ದೇನೆಂದು, ನಿನಗೆ ಗೊತ್ತಿಲ್ಲವೇ’ ಅದನ್ನು ಸಾಕ್ಷಿಯಾಗಿ ತೋರಿಸಲು, ಪ್ರಸ್ತರದಲ್ಲಿನ ಪಕ್ಕಿಗೆ ಬಣ್ಣಿಹಾಕಲು ಹಿಂಡಕ್ಕೆ ಹೋದಳು.

‘ಇ, ಹಾಗೇ, ಅಗಲಿ,’ ಅವಳ ತಮ್ಮ ಹೇಳಿದ.

ಸಫೋದರ್ ಮತ್ತು ಅವನ ದೂರದ ತಮ್ಮ ಮನೆಯೊಳಗೆ ಹೋದರು, ಅದರೆ ಅವರ ತಾಯಿ ನರೆಮನೆಗೆ ಹೋಗಿರುವುದನ್ನು ನೋಡಿದರು. ಅದ್ದರಿಂದ, ಅವರು ಟುನ್ನು ಒಬ್ಬಳನ್ನೇ ತೋಟದಲ್ಲಿ ಬಿಟ್ಟು ತಾಯಿಯನ್ನು ನೋಡಲು ಹೂರಿಟರು.

ಬಣ್ಣಿಹಾಕುವುದರಿಂದ ಬೇಸರಗೊಂಡು, ಟುನ್ನು ಆ ಪ್ರಸ್ತರವನ್ನು ಕಂಬೆಯ ಮೇಲೆ ಬಿಟ್ಟು, ಚೀಗರ್ ಹತ್ತಿರದಲ್ಲಿದ್ದ ಅಳಿನೊಡನೆ ಅಟವಾಡುತ್ತಿರುವುದನ್ನು ಹತ್ತಿರದಿಂದ ನೋಡಲು ಅದರ ಜೊತೆ ಸೇರಿಕೊಂಡಳು. ಆಮೇಲೆ ಕಾಯುತ್ತಿದ್ದ ಅಗಸರವನ ಜೊತೆ ಮಾತನಾಡಲು ಪ್ರಯತ್ನಿಸಿದಳು. ಅದರೆ ಅವನು ಎಂತಹ ವಿಚಿತ್ರವಾದ ಭಾವೆಯಲ್ಲಿ ಮಾತನಾಡಿದನೆಂದರೆ, ಆ ಮಾತಿನ ರೀತಿಯನ್ನು ಮಡುಗರು ಯಾವಾಗಲೂ ತಮಾಪೇ ಮಾಡುತ್ತಿದ್ದರು. ಅವನು ಮಾತ್ರ ಮೋನವಾಗಿರಲು ಇಷ್ಟಪಡುತ್ತಿದ್ದನು. ಕೂಡಲೇ ಅವನು ಕತ್ತೆಯನ್ನು ಮರಪೊಂಡಕ್ಕೆ ಕಟ್ಟಿ ಸ್ಥಾಪಿಸಿದ ಇಸಿ ಮಾಡಿದ ಬಟ್ಟಿಗಳ ದೊಡ್ಡ ಗಂಟನ್ನು ವರಾಂಡಿದಿಂದ ಮನೆಯೊಳಗೆ ಹೊತ್ತುಕೊಂಡು ಹೋದನು.

ಟುನ್ನುವಿಗೆ ಕತ್ತಿ ಕಡೆ ಗಮನ ಬಿಡ್ಡಿತು. ಅವಳ ಕಣ್ಣಗಳು ಏಂಬಿನಂತೆ ಹೊಳೆದವು. ಆಲ್ಲಿ ಯಾರೂ ಇರಲಿಲ್ಲ. ಬಹುಶಾ ಚಿಕ್ಕ ಸಲಕರಣೆಗಳನ್ನಿಡುವ ವೆಡ್ಡಾನಲ್ಲಿ ಅಗಸರವನು ವಿಶ್ವಾಸಿ ತೆಗೆದುಕೊಳ್ಳುತ್ತಿದ್ದನು. ಬೇಗನೆ ಅವಳು ಕತ್ತೆಯನ್ನು ಸವಾರಿ ಮಾಡಲು ಹತ್ತಲಿನ ಅಂಗಳಕ್ಕೆ ಎಳೆದುಕೊಂಡು ಹೋದಳು. ಅದರೆ ಅಷ್ಟರಲ್ಲಿ ಅವಳ ತಾಯಿಯ ಧ್ವನಿಯನ್ನು ಕೇಳಿ, ಭಯಪಟ್ಟ ಕತ್ತೆಯನ್ನು



ಮುಚ್ಚಿದಲು ಜಾಗಕಾಗಿ ಹುಡುಕಿದಳು. ಲಾಂಡ್ರಿಯವನು ಕತ್ತೆಯನ್ನು ಹುಡುಕಾಡಿ ದೊಡ್ಡ ರಗಳೆಯನ್ನು ಮಾಡುವನೆಂದು ಅವಳು ಅರ್ಥಮಾಡಿಕೊಂಡಳು. ‘ಆದರೆ ಅನಂತರ ಅವನು ಬಿಟ್ಟು ಮನೆಗೆ ಹೋಗುವನು, ಇಪ್ಪಬಂದಪ್ಪು ಕಾಲ ಕತ್ತೆಯ ಮೇಲೆ ಸವಾರಿ ಮಾಡಲು ಸಮಯ ಸಿಗುವುದು’ ಎಂದು ಲೀಕ್ಕಾಚಾರ ಹಾಕಿದಳು.

ಈ ಮನೆಗೆ ಅವನ ವಾರ ವಾರದ ಭೇಟಿಗಳಿಂದ, ಕತ್ತೆಗೆ ಈ ಹುಡುಗರು ಮತ್ತು ಅವರ ಹಾಸ್ಯಮಾಡುವ ರೀತಿಗಳು ಅಭ್ಯಾಸವಾಗಿಬಿಟ್ಟಿತ್ತು. ಆದರೆ ಅಂದು ಚಿಕ್ಕ ಹುಡುಗಿ ಅದರ ಕಡೆ ತೋರಿಸುತ್ತಿದ್ದ ಮೃದುವಾದ ನಡವಳಕೆಯಿಂದ ಅವಳು ತನ್ನನ್ನು ಉಗ್ರಾಕ್ಷಕ್ಕೆ ಕರೆದುಕೊಂಡು ಹೋಗಿ ಏನಾದರೂ ರುಚಿಕರವಾದ ಅಹಾರವನ್ನು ಅವರ ಜಂಕೆಗೆ ಕೊಡುವಂತೆ ಕೊಡುವಳಂದು ಕತ್ತೆಯು ಯೋಚಿಸಿತು. ಬಡವಾಯಿಗೆ ಅದರ ಅದ್ವ್ಯಾದಲ್ಲಿ ಅಲ್ಲಿ ಏನಿದೆ ಎಂಬುದೇ ತಿಳಿಯಲಿಲ್ಲ.

ಟುನ್ನ ಕತ್ತೆಯನ್ನು ಸುತ್ತಲೂ ಕರೆದುಕೊಂಡು ಹೋದಳು, ಆದರೆ ಅದನ್ನು ಮುಚ್ಚಿದಲು ಯಾವ ಸುರಕ್ಷಿತವಾದ ಜಾಗವೂ ಕಾಣಸಲಿಲ್ಲ. ಪೆಟ್ಟಿಗೆ ಸಮಯವಿರಲಿಲ್ಲ. ಯಾವ ಕ್ಷಣಿದಲ್ಲಾದರೂ ಯಾರಾದರೂ ಅವಳನ್ನು ಕತ್ತೆಯೋಡನೆ ನೋಡಬಹುದು. ಅಪ್ಪರಲ್ಲಿ ಅಂಗಳದ ಕಡೆ ಕೊನೆಯಲ್ಲಿರುವ ಅತಿಥಿಗಳ ಸ್ವಾನದ ಮನೆಗೆ ಹೋಗುವ ಹೊರ ಬಾಗಿಲನ್ನು ಗಮನಿಸಿದಳು. ಹೌದು, ಅಲ್ಲಿ ಕತ್ತೆ ಸುರಕ್ಷಿತವಾಗಿರುವುದು, ಅತಿಥಿಯ ಸ್ವಾನದ ಗೃಹದಲ್ಲಿ ಕತ್ತೆಯನ್ನು ಹುಡುಕಲು ಯಾರೂ ಬರುವುದಿಲ್ಲ.

ಅಂಗಳಿಂದ ಆ ಕಡೆ ಆತುರವಾಗಿ ಹೋಗುತ್ತಾ, ನಿಶ್ಚಯವಾಗಿ ಬಾಗಿಲನ್ನು ತೆಗೆದಳು, ಕತ್ತೆಯನ್ನು ಒಳಕ್ಕೆ ತಳ್ಳಿ ಬೇಗನೆ ಹೊರಗಿಸಿದ ಚಿಲಕ ಹಾಕಿದಳು. ಅಮೇಲೆ, ಅವಳು ಮರದ ಕೆಳಗಿರುವ ಕಂಬಳ ಕಡೆ ಸಿಡಿದಳು. ಹುಡುಗರು

ಇನ್ನು ವಾಪಸು ಬಂದಿರಲ್ಲಿ. ಅವಳು ಏನೂ ಅಗ್ನಿಹಂಬಂತೆ ನೆಮ್ಮೆದಿಯ ಉಸಿರನ್ನು ಬಿಟ್ಟು, ಪಕ್ಕಿಗೆ ಬಣ್ಣ ಹಾಕಲಾರಂಭಿಸಿದಳು. ಅವರು ವಾಪಸು ಬಂದಾಗ ಅವಳು ತುಂಬಾ ಮುಗ್ಗಳಂತೆ ಕಂಡಳು.

ಕೂಡಲೇ ಭಯಂಕರ ಕೊಗು ಕೇಳಿತು. ಮನೆಯಿಂದ ಹೊರಗೆ ತಂದಿದ್ದ ಕೊಳೆಯಾದ ಬಟ್ಟೆಗಳ ದೊಡ್ಡ ಗಂಟನ್ನು ಹೊತ್ತೆ ಅಗಸರವನು ಕತ್ತೆಯನ್ನು ಕರೆಯುವ ಧ್ವನಿ ಅದಾಗಿತ್ತು. ತನ್ನ ಕತ್ತೆಯನ್ನು ಅಲ್ಲಿ ಕಾಣದೆ ಕೊಗುತ್ತಿದ್ದ ವರಾಂಡಲ್ಲಿ ಬಟ್ಟೆಗಳನ್ನು ಎಸೆದು, ತನ್ನ ಶ್ರೀತಿಯ ಕತ್ತೆಗಾಗಿ ಮಾಡುಕುತ್ತಾ ಎಲ್ಲಾ ಚಕ್ಕಿನಲ್ಲಿ ನೋಡಲಾರಂಭಿಸಿದನು. ಮಾಡುಕಿದ್ದ ವರ್ಧಾವಾಯಿತು. ಅಪ್ಪೆಕ್ಕೂ ಟುನ್ನು ಕತ್ತೆಯೆಲ್ಲಿದೆ ಎಂಬುದರ ಬಗ್ಗೆ ಯಾವ ವಿವರವೂ ಗೊತ್ತಿಲ್ಲವೆಂದು ಪ್ರಮಾಣ ಮಾಡಿದಳು. ದಗ್ಗರ ಗಂಟನ್ನು ಸಡಿಲಮಾಡಿಕೊಂಡು ಕಾಡಿನ ಕಡೆ ಒಡಿದ್ದನ್ನು ನೋಡಿದುದಾಗಿ ಹೇಳಿದಳು. ಮತ್ತೆ ಇನ್ನು ಕತ್ತೆಗಾಗಿ ಕಿರಿಚುತ್ತಾ, ಅಗಸರವನು ಕಾಡಿನ ಕಡೆ ಒಡಿದನು.

ಕ್ಷಣಕಾಲ ಮನೆಯಲ್ಲಿ ರಾಂತಿ ಮರಳಿತು. ಇದ್ದಕ್ಕಿದ್ದಂತೆ ಅನೀರ್ಕ್ಷಿತ ಅತಿಥಿ ಬಂದರು. ಬಂದಾಗಲೇಲ್ಲಾ ಅತಿಥಿ ಗೃಹದಲ್ಲಿ ತಂಗುತ್ತದ್ದ ಅವರು ತಂದೆಯ ಹಳೆಯ ಸ್ವೇಷಿತರಾದ ಮಿ. ಅಲಿಯವರು. ಅವರು ವತ್ತರವಾಿದ್ದರು, ಚಕ್ಕಬಿಳೀ ಗಡ್ಡದ ತೆಳ್ಳನೆಯ ಮನುಷ್ಯ, ಮಿಂದೆ ಇಲ್ಲದ ಬೋಳು ತಲೆಯವರು.

ಅವರ ಬರುವಕೆ ಎಷ್ಟು ಗಡಿಟಿಗೆ ಆಸ್ತಿದವಾಗುವಂತೆ ಮಾಡಿತು; ಅವಳ ತಾಯಿ ಅವರನ್ನು ತುಂಬಾ ಆದರದಿಂದ ಸ್ವಾಗತಿಸಿದರು; ಅಂಗಳದ ಕೇಳೆಯಲ್ಲಿರುವ ಬಂದು ಉತ್ತಮವಾದ ಅತಿಥಿ ಕೊರದಿಯನ್ನು ಅವರಿಗೆ ತೋರಿಸಲಾಯಿತು. ಟುನ್ನು ತುಂಬ ಭರುಗೊಂಡಿದ್ದಳು. ಮಿ.ಅಲಿ ಬಂದೊಡನೆಯೇ ಅವಳು ತೊಂದರೆಯನ್ನು ಗೃಹಿಸಿದಳು. ಆದರೆ.ಅವಳು ಏನೂ ಮಾಡುವಂತಿರಲ್ಲ. ಬಂದು ಕಡೆ, ಅವರ ತಾಯಿ ಮತ್ತು ಆಳುಗಳು ಅತಿಥಿ ಕೊರದಿಯನ್ನು ಆತುರವಾಗಿ ಸಜ್ಜಗೊಳಿಸುತ್ತಿದ್ದರು. ಇನ್ನೊಂದು ಕಡೆ, ಅವಳಿಗೆ ಸ್ವೋದರ್ ಹಾಗೂ ತನ್ನ ದೂರದ ಸೋದರನಿಂದ ತಟ್ಟಿಸಿಕೊಳ್ಳಬೇಕಾಗಿತ್ತು. ಅಪ್ಪು ಬೇಗ ಮಿ.ಅಲಿ ಸ್ವಾನದ ಮನಗೆ ಹೋಗುವುದಿಲ್ಲ, ಅಲ್ಲಿಂದ ಕತ್ತೆಯನ್ನು ದೊರಗೆ ಕರೆದುಕೊಂಡು ಹೋಗುವವರೆಗಿಂತೂ ಖಿಂಡಿತ ಇಲ್ಲ ಎಂದು ಅರಿಸುತ್ತಾ ಅದಕ್ಕಾಗಿ ಪ್ರಾಥಿಸುವುದು ಮಾತ್ರ ಅವಳ ಪಾಲಿಗೆ ಉಳಿದಿತ್ತು.

ಕತ್ತೆಯಾದರೇ ಕತ್ತುಲು ಮನೆಯ ಬಂದು ಮೂಲೆಯಲ್ಲಿ ಟುನ್ನು ತನಗೆ ರುಚಿಕರವಾದ ಉಣಿವನ್ನು ತಂದುಕೊಡುತ್ತಾಳೆಂದು ಕನಸು ಕಾಣುತ್ತಾ ರಾಂತವಾಗಿ ನಿಂತಿತ್ತು.

ಮಿ.ಅಲಿ ತುಂಬಾ ಪುಷ್ಟಿಯಾದ ಮನುಷ್ಯ, ಯಾವಾಗಲೂ ದಿನಕ್ಕೆ ವರದು ಸಲ ಸ್ವಾನ ಮಾಡುತ್ತಿದ್ದರು, ಅಂದು ಆಯಾಸಕರ ಪ್ರಯಾಣದ ನಂತರ, ಎಂದಿನಂತೆ

ಚೆನ್ನಾಗಿ ಸ್ಥಾನ ಮಾಡಲು ಇವ್ವಪಟ್ಟರು. ಮುಡಿ ಬಟ್ಟಿಗಳನ್ನು ಹೊರಗೆ ತೆಗೆದರು, ಬಂಟ್ಟಿನ್ನು ಬದಲಾಯಿಸಿ ಮರದ ಪಾದರಕ್ಕಿಗಳನ್ನು ಹಾಕಿಕೊಂಡು, ನೇರವಾಗಿ ಸ್ಥಾನದ ಮನಗೆ ಹೊರಟರು. ಒಳಭಾಗಿಲ ಮೂಲಕ ಚಿಕ್ಕ ಕತ್ತಲು ಸೋರಡಿಗೆ ಪ್ರವೇಶಿದರು. ಮಲಗುವ ಕೊರಡಿಯ ಬಾಗಿಲಿಗೆ ಹಿಂದಿನಿಂದ ಚಿಲಕ ಹಾಕಿಕೊಂಡರು.

ತುಂಬಾ ಕತ್ತಲಾಗಿತ್ತಾದರೂ ಆ ಕೊರಡಿಯ ಸಿದ್ಧತೆಗಳು ಹೇಗೆವೇ ಎಂಬುದು ಚೆನ್ನಾಗಿ ಗೊತ್ತಿತ್ತು. ಬೆಳಕಿಗಾಗಿ ಯೋಚಿಸಲಿಲ್ಲ. ಹಾಕಿದ್ದ ಹಲಗೆಯ ಮೇಲೆ ಮುಡಿ ಬಟ್ಟಿಗಳನ್ನು ಇಟ್ಟ ತೊಟ್ಟಿಯ ಕಡೆ ಹೊರಟರು. ಮಸುಕಿನಲ್ಲಿ, ನಂಬಲಾಗದ ಒಂದು ದೃಕ್ಕೆವನ್ನು ನೋಡಿದರು. ಬಡವಾಯಿ ಮಿ. ಅಲಿ ಅವರ ಪ್ರದಯುದ ಬಡಿತವೇ ನಿಂತುಹೋಯಿತು.

ಅಷ್ಟರಲ್ಲಿ ಕತ್ತೆ, ತನ್ನ ಹಗಲುಗನಸನ್ನು ಮುಂದುವರಿಸಿತ್ತು. ಪಕ್ಕದ ಕೋಣೆಯಲ್ಲಿ ಸದ್ಯಾದಾಗ ಸಂತೋಷದಿಂದ 'ನನಗಾಗಿ ಆಹಾರ ಸಿದ್ಧಮಾಡುತ್ತಿದ್ದಾರೆ. ಬಾಗಿಲು ತರೆಯುತ್ತಲೇ ಯಾರು ಬರಬಹುದು! ಮರದ ಪಾದರಕ್ಕಿಗಳೊಂಬಿಗೆ ಒಬ್ಬ ಎತ್ತರವಾದ, ತೆಳುಸೆಯ ಮನುಷ್ಯ. ಅವರ ಬಳಿ ಮಲ್ಲು, ಕಾಳು, ಮೇವು ಯಾವುದೂ ಇಲ್ಲ', ಅಷ್ಟರಲ್ಲಿ ಕತ್ತೆಗೆ ಸಾಗಿ ಹೋಗಿತ್ತು. ಬೋಳುತಲೆಯ ಮಿ.ಅಲಿಯನ್ನು ನೋಡುತ್ತಲೇ, ದೀರ್ಘ ಕಾಲ ಕವ್ವಪಟ್ಟದ್ದ ಅದು ತಾಕ್ಕೆಯನ್ನು ಕಳೆದುಕೊಂಡು ಜೋರಾಗಿ ಆರಬುತ್ತಾ ಹಾರಿ ಅವರ ಕಾಲ ಮೇಲೆ ನಿಂತಿತು.

ಕತ್ತಲಲ್ಲಿ ಮಿ.ಅಲಿಗೆ ಸರಿಯಾಗಿ ಅದು ಯಾವ ಪ್ರಾಣ ಎಂಬುದು ಗೊತ್ತಾಗಲಿಲ್ಲ. ಯಾವುದೋ ಒಂದು ದೊಡ್ಡ, ಕೊಳಕು ವ್ರಾಣ ರಾಕ್ಕಿಸನಂತೆ, ಏಟಿತ್ತವಾಗಿ ಕೊಗುತ್ತಿದೆ ಎಂಬುದಷ್ಟೇ ಅವರಿಗೆ ತಿಳಿಯಿತು. ಪೂರಾ ಧೈಯಗಿಟ್ಟ ಮಿ. ಅಲಿ ಸಹಾಯಕಾಗಿ ಕಿರಿಟಿದರು.

ತಮ್ಮ ಮರದ ಪಾದರಕ್ಕಿಗಳನ್ನು ಒಂದಕ್ಕೆ ಬಿಟ್ಟು, ಬಾಗಿಲನ ಕಡೆ ಒಡಿದರು, ಅದರೆ, ಗಡಿಬಿಡಿಯಲ್ಲಿ ಅವರು ಟುನ್ನು ಹೊರಗಿನಿಂದ ಚಿಲಕ ಹಾಕಿದ್ದ ಬಾಗಿಲನ ಕಡೆ ಒಡಿದರು. ಕವ್ವಪಟ್ಟಾಗ್ನೂ ಬಾಗಿಲನ್ನು ತೆಗೆಯಲಾಗಲಿಲ್ಲ. ತಾನು ಒಳಗಿನಿಂದ ಚಿಲಕ ಹಾಕಿಕೊಂಡಿರುವಾಗ ಹೊರಗಿನಿಂದ ಚಿಲಕ ಹಾಕಿಕೊಳ್ಳುವುದು ಹೇಗೆ ಸಾಧ್ಯ? ಅವರ ಕಟ್ಟ ಉಂಡಗಳು ನಿಜವಾದುವು. ಖಿಂಡಿತ ಅದು ಯಾವುದೋ ಖಿಂಡಿ ಅಥವಾ ಭೂತದ ಕ್ಯಾವಾಡ ಇರಬೇಕು ಎಂದು ನಿಶ್ಚಯಿಸಿದರು.

ಮಿ.ಅಲಿಯ ಕಿರುಬಾಟದ ಕಬ್ಬಿಗಳು ಮತ್ತು ಕತ್ತೆಯ ರೋಡದ ಕೊಗಾಟ, ದಶ ದಿಕ್ಕುಗಳಿಗೂ ಪರಿಡಿತು - ತಾಯಿ, ಮಕ್ಕಳು ಮತ್ತು ಎಲ್ಲಾ ಆಳುಗಳು, ಮಿ.ಅಲಿ ಅವರಿಗೇನಾಯಿತು? ಎಂದು ಗಾಬರಿಗೊಂಡರು. ಸ್ಥಾನದ ಮನೆಯಲ್ಲಿ ಏನು ತೊಂದರೆ ಇರಬೇಕು ಎಂಬುದು, ಟುನ್ನುಗೆ ಮಾತ್ರ ಗೊತ್ತಿತ್ತು.

ತೋಳ ತನ್ನನ್ನು ಮುತ್ತಿಗೆ ಹಾಕಿದೆ ಎಂದು ಮಿ.ಅಲಿ ಖಿಟಕವಾಗಿ ಭಾವಿಸಿದರು. ಒಂದು ಬಕ್ಕಿ ಮೇಲೆ ಉರುಳುತ್ತಾ ಕಬ್ಬಮಾಡಿದ್ದನ್ನು ಕೇಳಿದರು. ಅಮೇಲೆ



ಪ್ರಾಚಿ ಅವರ ಮೇಲೆ ಹಾರಿ ಬಿತ್ತು. ಸಾಧಾರಣವಾದ ತೋಳವಲ್ಲ, ವಿಂಡಿತವಾಗಿ, ಯಾವುದೂ ಕೆಟ್ಟಿ ಭೂತೆ. ಇನ್ನೊಂದು ಬಕ್ಕಿಟನ್ನು ಹಾರುತ್ತಾ, ಆ ಧಾರಿಯನ್ನು ತಡೆಯಲು ಪ್ರಯತ್ನಿಸುತ್ತಾ ತಮ್ಮ ಎತ್ತರವಾದ ಧ್ವನಿಯಲ್ಲಿ ಸಹಾಯಕಾಗಿ ಕೊಂಡರು.

ಅಳಗಳು ಮಲಗುವ ಕೊರಡಿಯ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಿದ್ದರು. ಹೊರಗಡೆ ತಾಯಿ ಕೈ ಕೈ ಹಿಸುಕಿಕೊಳ್ಳುತ್ತಾ ನಿಂಡಿದ್ದರು. ನಾಯಿ 'ಟ್ರಿಗ್ರೋ' ಜೋರಾಗಿ ಚೋಗಳುತ್ತಾ ಓಡಿ ಬಂತು. ಈ ಸಲ ಮತ್ತೆ ತಾಯಿ ಅದಕ್ಕೆ ಸುಮ್ಮೀನಿರುವಂತೆ ಹೇಳಲಿಲ್ಲ. 'ಟ್ರಿಗ್ರೋ', ಒಳಗೆ ಹೋಗು ಏನಾಗಿದೆ ನೋಡು', ಎಂದು ಅದನ್ನು ಹೊರಗೆ ಬಿಟ್ಟರು. ಅದು ಮಲಗುವ ಕೊಣೆಯೋಳಿಗೆ ಒಡುವ ಬದಲು, ಅಂಗಳದ ಸುತ್ತಲೂ ಓಡಿತು. ಟುನ್ನು ಹೊರಗಿಸಿಂದ ಚಿಲಕ ಹಾಕಿದ್ದ ಬಾಗಿಲ ಕಡೆ ಓಡಿತು. ಅಲ್ಲಿ ನಿಂತು ಇನ್ನೂ ಭಯಾಂಕರವಾಗಿ ಚೋಗಳಲಾರಂಭಿಸುತ್ತು.

ಅಲ್ಲ ಸಾಹೇಬಿಗೆ ಮತ್ತಮ್ಮೆ ಗಾಬರಿಯಾಯಿತು. ಸ್ವಾನದ ಮನೆಯೋಳಿಗೆ ಚಿತ್ತಪಿಚಿತ್ತ, ಸದ್ಯ ಗದ್ದಲ, ಮತ್ತೊಂದು ಕಡೆ ಹೊರಗೆ ಜನಗಳ ಧ್ವನಿ, ಗಲಾಟಿ, ಇನ್ನೊಂದು ಕಡೆ ಪ್ರಾಗಿಗಳ ಧ್ವನಿ, ಕಿರುಬಾಟ, ವಿಂಡಿತ ಇಂದು ನನ್ನನ್ನು ಮುನಿಸಲು ಇಡೀ ಜಗತ್ತಿನ ಭೂತಪ್ರೇತಗಳು ಹಾಗೂ ದುಷ್ಪ ಶಕ್ತಿಗಳಲ್ಲಾ ಬಂದದೆ ಸೇರಿಕೊಂಡಿವೆ ಎಂದುಕೊಂಡರು. ಮತ್ತಮ್ಮೆ ಹತಾಶೆಯಿಂದ ಕಿರುಬಾಡತೊಡಿದರು. ಈ ಗಲಾಟಿಗೆ ಗಾಬರಿಯಾಗಿ ಕ್ತೇಯು ಜೋರಾಗಿ ಚಿತ್ತ ವಿಭೃತವಾಗಿ ಒದರಲು ಪ್ರಾರಂಭಿಸಿತು. ಇದರಿಂದ ಗಲಾಟಿಯೋ ಗಲಾಟಿ.

ಟುನ್ನು ಹೆದರಿದಳು, ನಾಯಿಯನ್ನು ಬಿಟ್ಟಿದ್ದಕ್ಕಾಗಿ ಅದು ಅನವಶ್ಯಕವಾಗಿ ಗಲಾಟಿ ಮಾಡುತ್ತಿರುವುದಕ್ಕೆ ಅವರಿಗೆ ಸಿಟ್ಟು ಬಂದಿತ್ತು. ನಾಯಿ ತೋರಿಸುತ್ತಿದ್ದ ಜಾಗವನ್ನು ತಾಯಿ ನೋಡುತ್ತಿದ್ದರು, ಬೇಗ ಸ್ವಾನದ ಮನೆಯ ಚಿಲಕವನ್ನು ತೆಗೆದರು. ಅದು ತೆಗೆಯುತ್ತೇಲೀ, ಬೆರು ಸುರಿಸುತ್ತಾ ಹೆದರಿಕೊಂಡು, ಬಿಟ್ಟ ಬಾಯಿ ಬಿಟ್ಟಕೊಂಡಿದ್ದಂತೆಯೇ ಮಿ.ಅಲ್ಲ ಸಾಹೇಬರು ಹೊರಗೆ ನುಗ್ಗಿ ಬಂದರು. ಅವರ ಹಿಮ್ಮಟಿಗಳ ಹಿಂದೆಯೇ ನೇರವಾಗಿ ಆಗಸರವನ ಕ್ತೇಯೂ ಬಂತು. ಮಿ.ಅಲ್ಲ ಮತ್ತು ಕ್ತೇ ನೇರವಾಗಿ ತೋಟದ ಕಡೆ ಗೋಣ ಮುರಿಯುವಂತಹ ವೇಗದಲ್ಲಿ, ಗಡಗಳನ್ನು ತುಳಿಯುತ್ತಾ, ಹುಷಿನ ಕುಂಡಗಳನ್ನು ಉರುಳಿಸುತ್ತಾ ಓಡುತ್ತಿರುವುದನ್ನು ಎಲ್ಲರೂ ನೋಡಿದರು. ಕ್ತೇ ಮುಂದೆ ಓಡಿತು, ಹಳ್ಳಿಯಲ್ಲಿನ ತನ್ನ ಮನಗೆ ಸಾಧ್ಯವಾದಮ್ಮೆ ಬೇಗ ಹೋಗಿ ಈ ಹುಟ್ಟು ಮನುವ್ವನಿಂದ ತಪ್ಪಿಸಿಕೊಳ್ಳಬೇಕೆಂದು ಅದು ತಿಳಿದಂತಿತ್ತು.

ಉಸಿರು ಬಿಡಲಾರದ ಒಡುವುದನ್ನು ನಿಲ್ಲಿಸಿದ್ದ ಮಿ.ಅಲ್ಲಿಯನ್ನು ತೋಟದಲ್ಲಿ ಅಳಗಳು ಓಡಿದರು, ಅವರಿಗೇನೂ ಅಗಿಲ್ಲ ಎಂದು ಅವರನ್ನು ನಂಬಿಸಲು ಅವರಿಗೆ ಸಾಮಬೇಕಾಗಿತ್ತು. ಅವರೊಡನೆ ಸ್ವಾನದ ಮನೆಯಲ್ಲಿದ್ದುದು ಕೇವಲ

ಅಗಂಥವನ ಕತ್ತೆ ಏಂದು ಪರಿಸುತ್ತಾ ಮೋದರು. ಅದು ಅಲ್ಲಿಗೆ ಬಂದದ್ದಾದರೂ ದೇಗೆ ಎಂಬ ಯಕ್ಕೆ ಪ್ರಶ್ನೆಗೆ ಹೊನ್ನೆಗೂ ಇತ್ತರ ಸಿಗಲಿಲ್ಲ. ಏರಂತೆ ಬಾಗಿಲುಗೋಗೂ ಬೆಲುಕ ವಾಕೆದ್ದಲ್ಲಿದೆ ಗೋಚರೆಯ ಮುಖಾಂತರ ಒಂದಿರಜೀಕೆಂದು ಮುಂತಿರಿ ತಮ್ಮ ಸಿದ್ಧಾಂತವನ್ನು ಮಂಡಿಸಿದರು. ಶಾಸನದ ಮನೆಯಿಂದಿಂಥಿಂದ ತಮ್ಮನ್ನು ದುಂತ್ತಿಗೆ ವಾಕೆದ್ದ ಕತ್ತೆಯ ರೂಪದಲ್ಲಿನ ಒಂದು ಕೆಟ್ಟಿ ರಕ್ತಿ ಏಂದು ಅವರು ಲಿಂಗ ಮಾಡಿಕೊಂಡಿದ್ದರು.

ಮನೆಯೊಳಗೆ ತಾಯಿ, ಪುಕ್ಕಣ್ಣಿದೆಸ ಪಿಂಡಾಗಳನ್ನು ಒಳಗೊಂಡಿದ್ದು ಕೊಂಡಿದ್ದು ತಾಯಿ ತುಂಟತನವನ್ನು ರೂಪೆ ಮಾಡಿದ್ದಾರೆ ಎಂಬುದನ್ನು ಬೇಗ ಅರ್ಥಮಾಡಿಕೊಂಡರು. ಈಗ ಆವಳ ತಾ ತಡ್ಡ ಎಳ್ಳಿಯನ್ನು ಮುಟ್ಟಿತ್ತು. ಎಳ್ಳಿಯವರಿಗೆ ಮುಂತಿರಿ ತಡ್ಡ ಮುಂತಿರಿ ದುಷ್ಪ ರಕ್ತ ನಾಂತರ ಮಾಡಿತ್ತು ಏಂದು ಜ್ಞಾಪಕದಲ್ಲಿಟ್ಟಿರುವರೂ ಅಲ್ಲಿಯವರಿಗೆ ಟುನ್ನು ಹೊಂದಿ ನೆನಟಿಟ್ಟಿಕೊಳ್ಳುವಂತೆ ಆವಳ ಕರಾವಕೊಂಡು ಬಿಗಿದರು.

ಚಿತ್ರಗಳು: ಮೋಹಮ್ಮದ್ ವಾಸಿಮ್

ಫಲಪ್ರಸ್ನ
ಭಾಗ್ಯಶಾಲಿ ಹುಡುಗ
ಎನ್.ವಿ.ಎಂ. ಗೌಂಟಾಲೀಸ್

(ಸಂಪಾದಕರ ಬಿಪ್ಪಣಿ: ಫಲಪ್ರಸ್ನೆ ಜನಗಳು ವಿವಿಧ ಭಾಷೆಗಳನ್ನಾದುತ್ತಾರೆ. ಅಂತಹ ಅನೇಕ ಘರಗಳು ಈ ಕಥೆಯಲ್ಲಿ ಸಿಗುತ್ತವೆ. ಕರಾಚೋ ಎಂದರೆ ಎಮ್ಮೆಯ ಪರ್ಯಾಯವಾದ. ತತ್ತಾಯ್ ಎಂದರೆ ಫಲಪ್ರಸ್ನೆ ಭಾಷೆಯಲ್ಲಿ ತಂದೆ ಎಂದು, ಕಂಪಾಡ್ ಅಂದರೆ ಸ್ವಾನಿಷಾನಲ್ಲಿ ಒಕ್ಕೆ ಸ್ವೇಧತ. ಕಥೆಯ ಮೊದಲ ಭಾಗವನ್ನು ಸಾಕಷ್ಟು ಸರಳಗೊಳಿಸಿದ್ದ ಫಲಪ್ರಸ್ನೆ ಜನರಳ್ಳದವರಿಗಾಗಿ ಅಲ್ಲಲ್ಲೋ ಕೆಲವು ವಿವರಗಳನ್ನು ಸೇರಿಸಲಾಗಿದೆ).

ಅದೊಂದು ಹಿತಕರವಾದ ಜಲ್ಲಿ ರಾತ್ರಿ ಜ್ಞಾಲಿಯೋ ಕಾಗದ ಬರೆಯುತ್ತಿದ್ದನು- ಎಲ್ಲರ ಬಗ್ಗೆ - ಅವನ ಮನೆ ಮಾಲಿಕ ಕಾ ಪ್ರೋನೆಸ್‌ರೋ ಈ ಪತ್ರ ಬರೆಯುತ್ತಿದ್ದು. ಕಾ ಪ್ರೋನೆಸ್‌ರೋ ವಾಸಮಾಡುತ್ತಿದ್ದ ಪಟ್ಟಣವಾದ ಮಾನಸಾಲಯ ಎಂಬ ಪಟ್ಟಣದಲ್ಲಿನ ಶಾಲಿಗ ಹೋಗಲು ಇಷ್ಟವಡುತ್ತಿದ್ದ ತನ್ನ ಮಗ ಜೀವ್ ಬಗ್ಗೆ ಈ ಪತ್ರ ಬರೆಯುತ್ತಿದ್ದು.

ಒಂದು ವರ್ಷದ ಕೆಳಗೆ ಅವರು ಏಂಡೋರೋ ಎಂಬ ದ್ವೀಪಕ್ಕೆ ಜಾಗ ಬದಲಾಯಿಸ ಬಂದಿದ್ದರು. ಏಕೆಂದರೆ ತನ್ನದೇ ಸ್ವಂತವಾದ ಭೂಮಿಯನ್ನು ಜ್ಞಾಲಿಯೋಗೆ ಹೊಂದಲು ಆಗರಲಿಲ್ಲ. ಹಾಗೆಯೇ ಕಾ ಪ್ರೋನೆಸ್‌ರೋ ಅವನನ್ನು ಹಿಡುವಳಿದಾರನನ್ನಾಗಿ ಮಾಡಿಕೊಳ್ಳಲು ಇಷ್ಟವಟ್ಟಿದ್ದರಿಂದ ಅವನು ತನ್ನನ್ನು ತಾನೇ ಅದ್ವಷ್ಟವಂತನೆಂದು ಹೊಂದಿದ್ದನು.

‘ಬಿಯ ಮತ್ತ’ ಅವನು ಬರೆಯಲು ಪ್ರಾರಂಭಿಸಿದನು. ಕೆಲ ವರ್ಷಗಳ ಹಿಂದೆ, ಅವನ ಹೆಚ್ಚಿ ಮಗುವಿಗೆ ಜನ್ಮ ಕೊಟ್ಟಾಗ ಕಾ ಪ್ರೋನೆಸ್‌ರೋ ನೆರೆ ಹೊರೆಯಲ್ಲಿದ್ದನು. ಆ ಮಗುವಿಗೆ ಸಾಕು ತಂದೆಯಾಗಲು ಮುಂದೆ ಬಂದಿದ್ದನು. ಅದಾದ ಮೇಲಿ ಅವರಿಭೂರೂ ಒಕ್ಕೆಯ ಸ್ನೇಹಿತರಾದರು. ಜ್ಞಾಲಿಯೋ ಫಲಪ್ರಸ್ನೆ ಭಾಷೆಯಾದ ‘ಬಾಗುಲಾರ್’ನಲ್ಲಿ, ತನ್ನ ಮಗನ ಶಾಲಿಯ ನೇಂಬ್ ಪ್ರಸ್ತರಿಯಂದ ಹರಿದ ಒಂದು ಚೊರು ಕಾಂದದಲ್ಲಿ ಬರೆಯುತ್ತಿದ್ದನು.

ಕ್ಯಾಯಲ್ಲಿ ಲೇಖಕ ಹಿಡಿದು ಅನೇಕ ತಿಂಗಳಾಗಿದ್ದವು. ಮಾನಸಾಲಯ ಪಟ್ಟಣದಲ್ಲಿನ ಮುನಿಸಿಪಲ್ ಆಧೀಕ್ಣಿಗ ಹೋದಾಗ ಮನೆಯ ಪರಮಾಗಿ ಪತ್ರಕ್ಕೆ ಅಜ್ಞಾಹಾಕಿದಾಗ ಲೇಖಕ ಹಿಡಿದ್ದ, ಖಾಲಿ ಖಾರಂ ಅನ್ನ ಅಂದವಾಗಿ



ಭಕ್ತಿಮಾಡಿದ್ದನ್ನು ನೋಡಿ ತಾನೇ ಅಶ್ವಯರ್ಗೊಂಡಿದ್ದು. ಈ ಪ್ರೇಸ್ನೇಹ, ತಾನು ಸಂಬಂಧಪಟ್ಟ ಅಧಿಕಾರಿಗಳೊಡನೆ ಮೂತನಾಡುವುದಾಗಿ ನಂಬಿಕೆ ಕೊಟ್ಟಿದ್ದಾಗೂಗೂ, ಅಜ್ಯಾಯಿಂದ ಪನ್ನಾ ವ್ಯಯೋಜನವಾಗಿರಲಿಲ್ಲ. ಈಗ ಹೇಗೆ ಬದಲಾಗಿ ಪ್ರಾಲನ್ನು ಉಪಯೋಗಿಸಿರೆ, ಈ ಪ್ರೇಸ್ನೇಹೀಗೆ ಅವನ ಪತ್ರ, ಇನ್ನೂ ಶ್ವಷವಾಗಿರುತ್ತದೆಂದು ವಿಶ್ವಯಿಸಿದ್ದನು.

‘ನನ್ನ ಹುಡುಗ ಜೋಸ್ ಬಗ್ಗೆ ಬರೆಯುತ್ತಿದ್ದೇನೆ’ ‘ಅವನು ಈಗ ಆರನೇ ತರಗತಿಯಲ್ಲಿದ್ದಾನೆ’ ಮಂದೋಗೋಗೆ ಬಂದ್ದರಿಂದ ಜೋಸ್ ಒಂದು ವರ್ಷ ಕಾಲೆಯನ್ನು ಕೆಳೆದುಕೊಳ್ಳಬೇಕಾಗುವುದೆಂದು. ಆದಕ್ಕೆ ಅವನನ್ನು ಸೇರಿಸಲಿಲ್ಲ. ನಿನ್ನ ಎಮ್ಮೆ ನೋಡಿಕೊಳ್ಳಲು ಅವನಿನ್ನೂ ಶಕ್ತಿನ್ನಲ್ಲ. ಆದ್ದರಿಂದ ನಾನು, ಪಟ್ಟಣದಲ್ಲಿ ಅವನು ಕಾಲೆಗೆ ಹೋದರೆ ಉತ್ತಮವೆಂದು ಯೋಚಿಸಿದ್ದು.

ಗೋಡೆಯು ಮೇಲೆ ಹಿಂಡ್ಕೆ ಬರಗಿಕೊಂಡನು. ಒಂದೇ ಕೋಡೆಯಲ್ಲಿ ವಾಸವಾಗಿದ್ದ ಆತ ನೆಲದ ಮೇಲೆ ಮಳತುಕೊಂಡ; ಬರೆಯುತ್ತಿದ್ದನು. ಬೆಂಬು ಒಂದು ಮೂಲೆಯಲ್ಲಿತ್ತು. ಅತ್ಯ ಒಲೆ ಇತ್ತು. ಬಲಗಡೆ ಅವನ ಹೆಚೆತೆ ಮತ್ತು ಅವನ ಹೆಣ್ಣುಮಾಗು ಸೊಬನ ಸೊಳ್ಳಬರದೆಯ ಕೆಳಗೆ ಮಲಗಿದ್ದರು. ಜೋಸ್ ಕೊಡಾ ಬಾಗಿಲ ಬಳ ಇರುವ ಹೊಟ್ಟು ತೆಗೆಯದ ಅಕ್ಕೆ ಮೂಚೆಯ ಬಳಿ ಬದ್ದುದ್ದಾಗಿ ಕಾಲು ಬಾಚಿಕೊಂಡು ಮಲಗಿದ್ದನು. ಅವನು ಇಡೀ ಮಧ್ಯಾಹ್ನ ನದಿಯ ಅಳಿ ದಡದಲ್ಲಿದ್ದ ಹೋಸದಾಗಿ ನಾಡಿ ಮಾಡಿದ ಭಕ್ತುದ ಸಾಗುವಳಾಗಿ ಸಿದ್ಧಗೊಳಿಸಿದ್ದ ಜಮಿನಿನತ್ತೆ ಹೋಗಿದ್ದು. ಈ ಪ್ರೇಸ್ನೇಹೇನ ಎಮ್ಮೆಗಳನ್ನು ಮುದುಕುವರ್ಧಿಸಿ ಇದ್ದನು. ಜೋಸ್ ಆಯಾಸಗೊಂಡ ಯುವಕನಂತೆ ಮೆಲ್ಲನ ಗೊರಕ ಹೊಡೆಯುತ್ತಿದ್ದನು. ಅವನಿಗೆ ಹನ್ನೆರಡು ವರ್ಷ ಚಲ್ಲಿಸು.

ಸೀಮೆಯಿಂದ್ದೆ ದೀಪದ ಹಳದಿ ಜ್ಞಾಲೆಯು ಮನುಗುಟ್ಟಿತ್ತತ್ತು. ಅಡಗೆ ವಾಸನ ಬರುತ್ತಿತ್ತು. ಮಾನಿನ ಸಾಮು ಬೆಂಬನ ಮೇಲೆ ಒಣಿಗಿಡ್ದಿರಲಿಂದ ಅದು ಮರದು ರಚನೆಯಂತೆ ಕಾನೀಸುತ್ತಿತ್ತು. ಜ್ಞಾಲೆಯೋನ ಸ್ವಭಾವ ಭಾವುಕವಲ್ಲದ್ದು. ಅವರ ಬಡತನ ಅವನಿಗೆ ನೋಪುಂಟು ಮಾಡುತ್ತಿತ್ತು. ವಾಸನೆ ಮುನಿನ ಹೊಕ್ಕಿಗಳಿಗೆ ಬಡಿಯುತ್ತಿದ್ದರೂ ಅವನು ಸಹಜವಾಗೇ ಇದ್ದು. ಕ್ಷಣಿಕಾಲ ಸೊಕ್ಕಿಪರದೆ ಕಡೆ ನೋಡಿದ. ಬಳಿಕ ಬಾಗಿಲ ಬಳ ಮಲಗಿದ್ದ ಜೋಸ್ ಕಡೆ ನೋಡಿದ. ತನ್ನ ಕಾಗದವನ್ನು ಮುಂದುವರಿಸಿದ್ದು.

‘ಜೋಸ್ ಬಿರುಕಾದ ಹುಡುಗ, ಅವನು ನಿನ್ನ ಮನಯಲ್ಲಿರಲು ಅವಕಾಶಮಾಡಿಕೊಟ್ಟಿರೆ, ನಿನಗೆ ಇಷ್ಟಬಂದಂತೆ ಅವನಿಂದ ಏನು ಕೆಲಸವನ್ನಾದರೂ ಮಾಡಿಕೊಳ್ಳಬಹುದು. ಅನ್ನವನ್ನು ಮಾಡಬಲ್ಲ, ಪಾತ್ರಗಳನ್ನು ಬೆಂಬಾಗಿ ಹೊಳೆಯಬಲ್ಲ’.

ಉತ್ತಮವದ ಕಾಲದಲ್ಲಿ, ಮುರು ತಿಂಗಳುಗಳ ಹಿಂದೆ, ಅಲ್ಲಿಗೆ ತಾನು ಸೋಪ್ಪ

ಒಂದಿನ ಭೇಟಿಯನ್ನು ಜ್ಞಾಲಿಯೋ ಜ್ಞಾಸಿಸುತ್ತಿರುವುದನು. ಅನೇಕ ಆಳಗರ್ಜರುವ ಒಂದು ದೊಡ್ಡ ಮನ, ಸ್ವಂತ ಪ್ರತಿಬಿಂಬವನ್ನು ನೇರಿಸಿಲ್ಲಿಬಹುದಾದವ್ಯವು ಬೀನಾಗಿ ನೆಲ ಹೊಳಿಯುತ್ತಿತ್ತು. ನೆಲದ ಮೇಲ ಹೆಚ್ಚು ಗುರುತುಗಳನ್ನು ಬರೆಸಲು ಒಬ್ಬ ಆಳು ಯಾವಾಗಲೂ ಒಂದು ಹಳೆಯ ಬಟ್ಟೆಯೊಡನೆ ಹಿಂಬಾಲಿಸುತ್ತಿದ್ದನು.

‘ನೀವಿದನ್ನು ದೊಡ್ಡ ಕಪ್ಪೆವೆಂದು ಯೋಚಿಸುವುದಿಲ್ಲವೆಂದು ಭಾವಿಸುತ್ತೇನೇ’ ಜ್ಞಾಲಿಯೋ ತನ್ನ ವಿಚಾರಗಳನ್ನು ತುಂಬಾ ಉತ್ತಮವಾದ ವಾಕ್ಯಗಳಲ್ಲಿ ಜೋಡಿಸಲು ತನ್ನ ಪ್ರಯತ್ನ ಮುಂದುವರಿಸಿದನು. ಪ್ರೋನ್‌ನೋ ತನ್ನ ಕಾಗಿದವನ್ನು ಸರಿಯಾದ ರೀತಿಯಲ್ಲಿ ಗ್ರಹಿಸದೆ ಇರಬಹುದಂಬ ಅಸ್ವವ್ಯ ಹೆದರಿಕೆ ಅವನಿಗೆ ಇತ್ತು ಈಗಾಗೇ ತಾನು ಏನು ಬರೆದನೆಂದು ಇನ್ನೊಮ್ಮೆ ಓದುವುದರಕ್ಕಾಗಿ ಮಾತ್ರ ನಿಶ್ಚಯಿಸುತ್ತಿದ್ದನು. ನೀನು ನಮಗೆ ಮಾಡಿದ ಸಹಾಯಕ್ಕೆ ನಾವು ಪ್ರತ್ಯೇಕಾರ ಮಾಡುವವು. ಈಗಾಗಲೇ ನಾವು ಏನಿಗೆ ಶುಣಿಯಾಗೈನೇವೆ ಎಂಬುದು ನಿಜ, ಆದರೆ ನನ್ನ ದಂಡತಿ ಮತ್ತು ನಾನು ನಿಜವಾಗಿಯೂ ನಿನ್ನ ಶುಣಿವನ್ನು ತೀರಿಸುವವು’.

ಕೊನೆಯ ವಾಕ್ಯವನ್ನು ಪ್ರನ್ನ ಓದುತ್ತಾ, ತನ್ನ ಹೆಂಡತಿಯ ಬಗ್ಗೆ ಗ್ರಾಹಿಸಿರುವುದನ್ನು ವಿಚಿತ್ರಮಾಡಿಕೊಂಡು, ಜ್ಞಾಲಿಯೋ ಇಲ್ಲಿಗೆ ಬಂದ ಮೇಲಿ ಮೊದಲ ತಿಂಗಳಲ್ಲಿ ಕಾ ಪ್ರೋನ್‌ನೋನಿಂದ ಪಡೆದ ಏದು ದೊಡ್ಡ ಆಕ್ಷಯ ಚಳಳಿಗಳ ಬಗ್ಗೆ ಜ್ಞಾಸಿಸಿಕೊಂಡನು. ಸುಗ್ರಿಯು ಸಮಯದಲ್ಲಿ ಆ ಆಕ್ಷಯ ವರದಷ್ಟನ್ನು ಒಂದಕ್ಕೆ ವಾರಮು ಮಾಡುವಂತೆ ಆವನು ಹೇಳಿದ್ದ. ಈ ಪದ್ದತಿ ಅಲ್ಲಿ ಮಾಮೂಲಾಗಿತ್ತು. ಜ್ಞಾಲಿಯೋ ದೂರುವಂಥವನಾಗಿರಲಿಲ್ಲ. ಜೀತೆಗೆ, ಅವನು ಕಾ ಪ್ರೋನ್‌ನೋವನ್ನು ತನ್ನ ಆಧ್ಯಾತ್ಮಿಕ ಸ್ವೇಷಿತನೆಂದು ಭಾವಿಸ್ತು. ನಿಜಕ್ಕೂ ಅವನು ಒಳ್ಳೆಯ ಸ್ವೇಷಿತನಾಗಿದ್ದನು.

ಅಲ್ಲಿಯ ಅನೇಕ ವಿವರಗಳ ಬಗ್ಗೆ ಅಭ್ಯಾಸವಿಲ್ಲದಿರುವುದರಿಂದ, ಕಾ ಪ್ರೋನ್‌ನೋ ಮಾನೆಯಲ್ಲಿ ಜೋಂ ಪೇಗೆ ನಡೆದುಕೊಳ್ಳುವನೋ ಎಂದು, ವಾಕ್ಯಕುಲನಾದ. ದೂರಗಾ ಕುಟುಂಬ ಮೇಲೆ ಒಡವಿ ಡೆಳಿಬಹುದು. ಕೀಲಪ್ಪ ತಪ್ಪಿಗಳನ್ನು ಒಡವುಬಹುದು..... ಮೇಲೆ ಮೇಲೆ ದೂರಗನ ಬಗ್ಗೆ ಯೋಚನೆಗಳು ಕಾಡುಬಂಧಿಸಿದವು.

‘ಜೋಂನನ್ನು ನೀನು ನಿನ್ನ ಮಗನಂತೆ ನೇರಿಸಿಲ್ಲಿಬ್ಬೇಕೆಂದು ಇವುವದುತ್ತೇನೇ; ಮತ್ತು, ಅವನೆನಾದರೂ ತಪ್ಪ ಮಾಡಿದರೆ, ನೀನು ಶಿಕ್ಷಣಿಸುಹುದು. ನಿಜವಾಗಿಯೂ ನೀನು ಅವನಿಗೆ ವರದನೆಯ ತಂದೆಯಂತಿರಬೇಕೆಂದು ಇವುವದುವೇನು’.

ನನ್ನ ಪಟ್ಟಿಗೆ ಬರಯುವುದೇನೂ ಇಂಥಂದು ಜ್ಞಾಲಿಯೋ ಭಾವಿಸಿದ್ದಾಗು. ತನ್ನ ಜೀವನದಲ್ಲಿ ಒಹಳ ದೀರ್ಘವಾದ ಕಾಗಿದವನ್ನು ಬರೆದಿದ್ದನು. ಕ್ರಿಂಕಾಲ ಅವನ ಬಲಗ್ಗೆನ ಬರಳಿಗಳು ಜೋಮು ಒಡಿದಂತಾದುವು. ಇದು ನಿಜವಾಗಿಯೂ



ఏచ్చత్వాద ఏపయవాగిత్తు. ఏకీందరే, అవను పత్రవన్న ఆపూర్వావాగి ముగిస్తును. కిందకై ఒరికొండు తనగే తానే నక్కను.

కాగదవన్న ముగిస్తును. తనగే ఎందిగూ బరియలాగుపుదిల్లవెందు కేదరిద్దను. ఆదరే ఈగ అదన్న సాధిస్తు. అల్లదే కాగద బేన్నగి ఔదిసికొళ్ళత్తదే ఎందు కాణిసతు. ఇదన్న జోన్ జూతె కటుకిసబేఁకు ఎందుకొండ.

మారనే దిన బేళగై సుమారు ఆరు గంటిగి కన్నరడు వఫ్ఫద కుడుగనొబ్బ పక్కద రస్తేయ ముఖాంతర పట్టణకై ఎమ్మె సపారి మాడుత్తు హోరటిద్దను. అదర ఆగలవాద బెన్నన మేలే కుర్కత పుట్టాప బాలకనంత కాణుత్తిద్ద. ఎమ్మెయ కిందుగడే నడెయుత్తు తండె నదియ తిరువిన వరిగి అవన జూతెగి హోదరు. చిక్క నదియన్న దాటలు కిందే ముందే నోడిదాగి, బిదు మేళీయింద ఒందు కడ్డయిన్న తెగెదుకొండు ఆ ప్రాణయిన్న బుట్టిదను. కుడుగనిగి బెలీబాటువ బకుమాన కొడువంతె, ఆ కడ్డయిన్న కుడుగన క్షీయ్యల్లిట్టను.

తండె హోళీయన్న దాటల్లు, ఆచీ దడద మేలే అల్లీ నింతుకొండను. ‘కాగదవన్న ఎళ్ళరికేయింద తెగెదుకొండు హోగ్గు’, అవను నింతల్లిందలే కూడిను. ‘నిన్న అంగియ జేబినల్లి ఇదే తాప్పల్లి’.

ఆ దుడుగ జేబన్న తడకాడి కాగదవన్న నోడిద మేలే, కూగి చేళిదను; ‘ఇల్ల అప్పు, నాను కళీయుపుద్దల్లి’.

‘ఎమ్మెయన్న బేన్నగి ఎళ్ళరికేయింద నోడికో’ జ్ఞాలియో చేళిద. ‘అదన్న వాపచు తరలు నానే ఇన్నోందరచు దినగళల్లి పట్టణకై బరువేను. మోదలు గిడ నెడుపుదన్న ముగిసి బరుత్తేనే’.

జ్ఞాలియో హోలదల్లి తనగాగి కాదిద్ద కేలసవన్న యోబిసుత్తు, థిందిరుగిద. మగనిగి ఏనో దేళబేకెందు జ్ఞాపిసికొండను. నింతుకొండు, అవనన్న మత్తె కరదను. ‘ఆ కాగదవన్న నీను పట్టణకై హోదోదనయీ కా వ్యోస్నోగి హోడు. మరెయబేడ. ఒళ్ళయవనాగిరు. అవను హేళిద కేలసవన్నెల్లు మాడు, ఎల్లవన్నొ జ్ఞాపక ఇట్టికో’.

జోన్ లుత్తరిసిద, ‘సరి అప్పు, ఆగలి’. అవన బెన్నగి ఒందు సణ్ణ ఒళ్ళయ గంటు మత్తు ఒందు బుత్తియన్న శప్పలాగిత్తు. మొదలనీయ వారకై కావాపిత్తు. ఇదు డెళ్ళ ఆఘవా తోటదింద బరువ శాలీయ దుడుగర పద్ధతియాగిత్తు. జోన్ న చెబారదల్లి, అవను కా వ్యోస్నోఏన మనఁగ చోగుత్తిద్దాగలూ కూడా, అవను తన్న మొదలనే వారద



ಅಪಾರ ತರುವುದನ್ನು ಮರೆತಿದ್ದಾನೆ ಎಂಬ ಜಿಕ್ಕೆ ವಿವರಿಸಿದ್ದನ್ನು ಮರೆತುಬಿಟ್ಟಿದ್ದಾನೆ ಎಂಬುದಾಗಿ ಪ್ರಸಾರಿಸಿಕೊಳ್ಳಲು ಜ್ಞಾಲಿಯೋಗೆ ಇವುವಿರಲಿಲ್ಲ. ಎತ್ತರವಾಗಿ ನಿಂತಿದ್ದ ಸೆಣಿಡನ ಗಾಗಳು ಡಾಗೊ ಬೆಂಗಿನ ಸೂರ್ಯನ ಕಿರಣಗಳಿಂದ ಥಳಥಳಿಸುತ್ತಿದ್ದ ಹಸಿರು ಉಲ್ಲಂಘ ಮಧ್ಯ ಆ ಮಹಿಳೆಯ ಈಟ್ಟಿಯಿಂದ ದೂರವಾಗಿದ್ದನು. ತಂದೆಯ ಬಗ್ಗೆ ಯೋಚಿಸುತ್ತಾ, ಜೋಸ್ ಕೂಪಲೀ ತನ್ನ ಜೀವಿಸಿನಲ್ಲಿದ್ದ ಆ ರಾಗದ ಬಗ್ಗೆ ಕುತ್ತುಹಲಗೊಂಡನು. ಅವನು ಎಮ್ಮೆಯನ್ನು ರಸ್ತೆ ಪಕ್ಕದ ಒಂದು ಮರದ ನೆರಳನಲ್ಲಿ ನಿಲ್ಲಿಸಿದನು. ಜೋಸ್ ರಾಗದ ಬ್ರಿಡ್ಗ್ಲಾಗ್ ಪಕ್ಕಿರದ ಒಂದು ಪ್ರಾದೇಹಲ್ಲಿ ಪಕ್ಕಿ ಹಾಡುತ್ತಿತ್ತು.

ಪದಾರ್ಥದ ಪದಕ್ಕೆ ಕಣ್ಣಾಡಿಸುತ್ತಾ, ತನ್ನ ತಂದೆಯ ಭಾವೇಯನ್ನು ಅರ್ಥವಾಗಿರುತ್ತಿರುವುದು ಅವನಿಗೆ ಕಷ್ಟವನ್ನೇತಿಂದರೂ ಒದುತ್ತಾ ಒದುತ್ತಾ ಒಂದೊಂದು ಪದದ ಅರ್ಥವನ್ನು ಅವನು ಅರ್ಥಮಾಡಿಕೊಂಡು, ಬಹಳ ಉಗ್ರಿದೆ. ತಾನು ಶ್ರವಣಿಕ್ಕಿಂತ ಅತ್ಯಂತ ಭಾಗ್ಯವಂತ ಮಹಿಳನಿಂದ ಯೋಚಿಸತ್ತೊಡಗಿದ. ಪಕ್ಕಿಗಳೂ ಇದನ್ನೇ ಡಾಡುತ್ತಾ ಹೇಳುತ್ತಿರುವಂತೆ ಅನ್ನಿತ್ತಿತ್ವ. ಡೂರದಲ್ಲಿ ತಾನು ಮತ್ತು ತನ್ನ ತಂದೆ ಅಗಲಿದ ಅಬೀ ಹೊಳೆಯ ಕಲರವಚನ್ನು ಕೇಳಿದನು. ಇದೇ ಜಗತ್ತಾ ಪಕ್ಕಿಯ ಡಾಡುಗಳಿಂದ ಮತ್ತು ಹೊಳೆಯ ಸಂಗೀತದಿಂದ ತುಂಬ ತುಳುಕೀದಾಂತ ರಾಗಿಸಿತ್ತು.

ಚತ್ರಗಳು: ಎಂದೂ ಸೊಳ್ಳಿರು

ಸಿಂಗಪುರ
ಮರೆಯಲಾಗದ ಬೆಕ್ಕು
ವೃತ್ತಿ ಎರಡನ್ನು

(ಸಂಪಾದಕ ಬಿಷ್ಟಣಿ: ಕೆಲವು ಉಪಕಥಗಳನ್ನು ಬಿಟ್ಟು ಈ ಕಥೆಯನ್ನು ಸಂಪೂರ್ಣಗೊಳಿಸಲಾಗಿದೆ.)

‘ಮಿಯೋ, ಮಿಯೋ’ ಯೂಸ್ಫ್ ಹೋಗುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಒಂದು ಕ್ಕೀಣ ಸ್ವರ ಚರಂಡಿಯ ಕಡೆಯಿಂದ ಬಂತು. ಅವನು ನಿಂತುಕೊಂಡು ಆಲಿಸಿದನು. ಕೊನು ಮತ್ತೆ ಬಂತು; ‘ಮಿಯೋ, ಮಿಯೋ’.

ಯೂಸ್ಫ್ ಚರಂಡಿಯತ್ತ ನೋಡಿದನು. ಒಂದು ಬೆಕ್ಕಿನ ಮರಿ, ತೆಳ್ಳಿಗೆ, ಹೊಳೆಯಿಂದ ಬೂದು ಬಣ್ಣವಾಗಿ ತುಂಬಾ ಒದ್ದೆಯಾಗಿತ್ತು, ಆದು ಆವನ ಕಡೆ ದಯನೀಯವಾಗಿ ನೋಡಿತು. ಯೂಸ್ಫ್ ಆಳವಾದ ಚರಂಡಿಯಲ್ಲಿ ಕ್ಕೀಪಾಕೆ ಅದನ್ನು ಮೇಲಕ್ಕೆ ವತ್ತಿಕೊಂಡನು-ಚರಂಡಿಯ ಅಧ್ಯ ಮುಚ್ಚಿದ್ದ ವಲಗೆಯ ಮೇಲೆ ಇಟ್ಟನು. ಆದು ಅಲ್ಲಿ ವಾಗೇ ನಿಂತುಕೊಂಡಾಗ ಅನಾಥವಾದಂತೆ ಕಂಡಿತು.



‘ಬಡವಾಯಿ ಬೆಕ್ಕು’ ಎನ್ನುತ್ತು ಯೂಸ್‌ಫ್ ‘ಭಾ, ನಿನ್ನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ’.

ಯೂಸ್‌ಫ್ ತಾಯಿಗೆ ಬೆಕ್ಕಿನ ಮರಿ ಬಗ್ಗೆ ಅಸ್ತ್ರಿಯಿರಲ್ಲ. ‘ಯೂಸ್‌ಫ್’ ನಿನಗೆ ಗೊತ್ತಿದೆ, ನಾವು ಘ್ರಾಟ್‌ಗೆ ಅಜ್‌ ಹಾಕಿದ್ದೇವೆ. ಅಲ್ಲಿಯ ನಿಯಮಗಳು ಸಾಮಾನ್ಯಗಳನ್ನು ಇಟ್ಟುಕೊಳ್ಳಲು ನವೇದಿಸುತ್ತವೆ ಎಂಬುದೂ ನಿನಗೆ ಗೊತ್ತಿದೆ. ಬೆಕ್ಕಿಗಳನ್ನು ನಮ್ಮೊಡನೆ ತೆಗೆದುಕೊಂಡು ಹೋಗಲು ಆಗುವುದಿಲ್ಲ. ನಾವು ಹೋಗಬೇಕಾದಾಗ ಈ ಬಗ್ಗೆ ಯೋಚಿಸಬೇಕಾಗಿದೆ. ಸುಲಭವಲ್ಲ ಇದು, ಈಗಲೇ ಹೇಳುತ್ತಿದ್ದೇನೆ ನೋಡು’.

ಬೆಕ್ಕಿನ ಮರಿಯನ್ನು ಇಟ್ಟುಕೊಳ್ಳುವಂತೆ ಯೂಸ್‌ಫ್ ತುಂಬಾ ಬೇಡಿಕೊಂಡನು. ಕೊನೆಗೆ ತಾಯಿ ‘ಆದರೆ ಒಂದೆರಡು ದಿನ ಮೂತ್ತ ಇರಲಿ ತಿಳಿಯಾಗಿ’ ಎಂದು ಹೇಳಿ ಒಟ್ಟುಕೊಂಡಳು.

ಸಮಯ ಒಂದಾಗ ತಾನೇ ನೆಲೆಯಿಲ್ಲದ ಪ್ರಾನ್‌ಗಳಿಗೆ ಒಂದು ಮನೆಯನ್ನು ಪತ್ತೆಹಚ್ಚುವೆನೆಂದು ಯೂಸ್‌ಫ್ ಮಾತುಕೊಟ್ಟನು. ಅದಕ್ಕೆ ಆವಾರ ಹಾಕಿದನು, ಸ್ವಷ್ಟಿಗೊಳಿಸಿದನು. ಅದಕ್ಕೆ ಪೂರಿ ಎಂದು ಹೆಸರಿಟ್. ಅದು ಮಂಜನಂತೆ ಬೆಳ್ಗಾಗಿದ್ದನ್ನು ನೋಡಿ, ಅವರೆಲ್ಲಾ ತುಂಬಾ ಅಕ್ಕಯ್‌ಗೊಂಡರು. ಅದರ ಕಣ್ಣಗಳು ಸುಂದರವಾದ ನೀಲ ಬಣ್ಣಕ್ಕಿದ್ದವು.

ತಿಂಗಳುಗಳು ಕಳೆದ ಮೇಲೆ, ಯೂಸ್‌ಫ್‌ಗೆ ಪೂರಿ ಬಗ್ಗೆ ಹೆಚ್ಚು ಹೆಚ್ಚು ಶ್ರೀತಿ ಬೆಳೆಯಿತು. ಘ್ರಾಟ್ ಬದಲಾಯಿಸುವ ಯೋಚನೆ ಅವನ ಮನಸ್ಸಿನಿಂದ ಹೊರಟು ಹೋಯಿತು. ಬಹುಶಃ ಅವರಿಗೆ ಘ್ರಾಟ್ ಸಿಗುವ ಲಕ್ಷಣಗಳಿರಲ್ಲ. ಸಾಮಾನ್ಯಯನ್ನು ಇಟ್ಟುಕೊಳ್ಳಲು ಆವನಿಗೆ ತೊಂದರೆಯಿರಲ್ಲಿ.

ಉದ್ದ್ವಾದ ರೇಷ್ಯೆಯಂತಹ ಕೂದಲು, ಸೋಗಾದ ನೆಟ್ಟನೆಯ ಪೂರ್ದೆಯಂತಹ ಬಾಲಪುಟ್ಟ ಪೂರಿ ಸುಂದರವಾಗಿ ಬೆಳೆಯಿತು. ಚಿಕ್ಕ ಕೂದಲುಗಳು ಮತ್ತು ತಿರುಚು ಬಾಲಬಿಂದ ಕೂಡಿ ಇತರ ಬೆಕ್ಕಿಗಳಿಗಿಂತ ಭಿನ್ನವಾಗಿತ್ತು. ಯೂಸ್‌ಫ್ ಹೆಚ್ಚಾಗಿ ಪೂರಿಯನ್ನು ಶ್ರೀತಿಮತ್ತಿದ್ದನು.

ಪೂರಿ ತಾಯಿಯಾಗುವುದರಲ್ಲದೆ ಎಂಬುದು ಮನೆಯವರಿಗೆ ತಿಳಿದಾಗ ಅವರು ತುಂಬಾ ಸಂತಸಗೊಂಡರು. ಆಗಾಗ್ಗೆ ಪೂರಿ ಹಾಗೂ ಅದು ಮುಂದ ಪಡೆಯುವ ಮರಿಗಳ ಬಗ್ಗೆ ಮಾತನಾಡುತ್ತಿದ್ದರು.

ಒಂದು ದಿನ ಯೂಸ್‌ಫ್ ಕಾಲೇಯಿಂದ ಒಂದಾಗ ಅವರಿಗೆ ಕೂಡಲೇ ಒಂದು ಘ್ರಾಟನ್ನು ಕೊಡಲಾಗುವುದು ಎಂದು ತಿಳಿದು, ಯೂಸ್‌ಫ್‌ಗೆ ಪೂರಾ ಗಾಬರಿಯಾಗಿತ್ತು. ಪೂರಿಗೆ ಏನು ಗತಿ? ಅದರ ಮರಿಗಳ ಪಾಡೇನ್ನು?

ಅವನ ತಂದೆ ತಾಯಿಗಳು ಕಟ್ಟುನಿಟ್ಟಾಗಿ ಹೇಳಿದರು. ಪೂರಿಯನ್ನು ಶಿಂಡಿತ ಆಗಲಬೇಕಾಗಿತ್ತು. ಅದನ್ನು ಸಾಮಾನ್ಯಗಳನ್ನು ನೋಡಿಕೊಳ್ಳುವ ಸಂಸ್ಥೆಗೆ

ಕರೆದುಕೊಂಡು ಹೋಗಬೇಕಾಗುವುದು. ಅದಕ್ಕೆ ಹುಟ್ಟಿವ ಮರಿಗಳಿಗೆ ಮನೆ ನಿಗುವುದು.

ಯೂಸ್ಫ್ ಎಲ್ಲವನ್ನೂ ಕೀರಿಸಿಕೊಂಡರೂ ಒಂದು ಮೂಕನ್ನೂ ಹೇಳಲಿಲ್ಲ. ಅವನಿಗೆ ಆಳುಹಂತಾಯಿತು. ಪೂರ್ಣಿಯನ್ನು ಅವನಿಂದ ದೂರ ಕರೆದುಕೊಂಡು ಹೋಗಬಾರದೆಂದು ಕಿರುಚಬೇಕೆಂದನಿಸಿತು.

ಅವನು ರಾತ್ರಿಯಲ್ಲಿ ಹಾಸಿಗೆಯಲ್ಲಿ ಹೊರಳಾಡುತ್ತಾ ಮಗ್ಗೆಲು ಬದಲಿಸುತ್ತಾ ಇದ್ದನು. ಕ್ರೊನಿಗೆ ಮಲಗಿ ನಿದ್ರೆ ಹೋದ ಮೇಲಿ ಪೂರ್ಣ ಒಂದು ಪಂಜರದಲ್ಲಿ ಹೊರಗೆ ಬರಲು ಏಯಿಂ ಎಂದು ಕೊಗ್ನತ್ತಿದ್ದೆಂತೆ ಕನಪು ಕಂಡನು. ಅದು ದುಃಖದಿಂದ ಕೂಗಿದಾದ, ಅವನು ಅದರ ಮೇಲಿ ತನ್ನ ಕೈಯನ್ನು ಹಾಕಿ, ಮುದ್ದಿಸಲು ಹೋದಾಗ ಅವನ ಕೈಗೆ ಮತ್ತುಗೆ ಏನೇ ಸಹಿತು.....ತಕ್ಕಣ ಇದ್ದನು. ಪೂರ್ಣ ಅವನ ಜೂತೆಗೆ ಹಾಸಿಗೆಯಲ್ಲಿ, ಮುಳ್ಳನ ಏಯಿಂ ಎನ್ನತ್ತಿತ್ತು. ಅದಕ್ಕೆ ತಾವು ಹೊರಟು ಹೋಗುತ್ತಿರುವುದು ತಿಳಿದಿದ ಮತ್ತು ಅದು ತನ್ನ ಜೂತೆಯೇ ಇರಬೇಕೆಂದು ಹೇಳಲು ಪ್ರಯತ್ನಿಸುತ್ತಿದೆ ಎಂಬಂತೆ ಯೂಸ್ಫ್ ಯೋಚಿಸಿದನು.

ಹಿಂದೆ ಎಂದೂ ಪೂರ್ಣ ಅವನ ಹಾಸಿಗೆ ಬಂದಿರಲಿಲ್ಲ. ತಾನು ಸುತ್ತಲೂ ತಿರುಗಾಡಿ ಇರುವಾಗ ಅದು ಯಾವಾಗಲೂ ಸಲಕರಣೆಗಳನ್ನಿಡುವ ವೇದ್ಯಾನ್ನಲ್ಲಿ ಮಾಲ್ನಿನ ಹಾಸಿಗೆಯ ಮೇಲಿ ಇರುತ್ತಿತ್ತು. ತಾಯಿಗೆ ಗೌತಮಾದರೆ ಅವಳು ಕ್ಷೇತ್ರಿಕೀಳುವಳು. ಪಕಿಂದರೆ, ಅವಳಿಗೆ ಬೆಂಗಳು ಹಾಸಿಗೆಳ ಮೇಲಿ ಮಲಗುವುದು ಇವೈರಲಿಲ್ಲ.

ಬೇರೆಯ ಕೊರಡಿಗಳಿಂದ ಗೌರಕಿಗಳು ಬರುತ್ತಿದ್ದವು. ನಿಶ್ಚಯಾಗಿ ಯೂಸ್ಫ್ ಹಾಸಿಗೆಯಿಂದ ಹೊರಗೆ ಬಂದನು. ಪೂರ್ಣಿಯನ್ನು ಎತ್ತಿಕೊಂಡು ಮುಂದಿನ ಬಾಗಿಲಿಗೆ ತುದಿಗಾಲಲ್ಲಿ ಹೋದನು. ಮುಳ್ಳಗೆ ಶಭ್ಯ ಮಾಡದಂತೆ ಬಾಗಿಲನ್ನು ತೆಗೆದನು. 'ನೀನು ಒಕ್ಕೆಯವಲು, ಪೂರ್ಣ, ನಿನ್ನ ಹಾಸಿಗೆ ಹೋಗು; ಒಸುಗುಟ್ಟಿತ್ತಾ ಪೂರ್ಣಿಯನ್ನು ಹೊರಕ್ಕೆ ಬಿಟ್ಟನು. ಪೂರ್ಣ ಅವನ ಕಡೆ ನೋಡಿತು, ಹಿಂದೆ ಮುಂದ ನೋಡಿತು. ಮತ್ತೆ ಸಲಕರಣೆಗಳ ವೇದ್ಯ ಕಡೆ ಹೋಯಿತು.

ತನ್ನ ಕೊರಡಿಗೆ ವಾಪಸು ಹೋಗುತ್ತಿದ್ದ ದಾರಿಯಲ್ಲಿ ಯೂಸ್ಫ್ ಗಡಿಯಾರದ ಕಡೆ ನೋಡಿದನು. ಅಗ ಏಡು ಗಂಟಿ ಆಗಿದೋಗಿತ್ತು. ಅವನ ತಾಯಿ ಬೇಳಗ್ಗಿನ ತಿಂಡಿ ಮಾಡಲು ಬೇಗನೆ ಎದ್ದುಬಂದವಲು. ಅವನಿಗೂ ಕೂಡಾ ಮೇಲಕ್ಕೆ ಪಳುವ ಸಮಯವಾಗಿತ್ತು. ಪಕಿಂದರೆ ಅವನು ಬೇಗನೆ ಶಾಲೆಗೆ ಹೋಗಬೇಕಾಗಿತ್ತು. ಶಾಲೆಯ ಬಸ್ತು ಅವನ ಹಾಗೂ ಅವನ ತಂಗಿಯನ್ನು ಏಲು ಗಂಟಿಯ ಹೊತ್ತಿಗೆ ಕರೆದುಕೊಂಡು ಹೋಗುತ್ತಿತ್ತು.

ಅವನು ತನ್ನ ಮುದ್ದು ಪ್ರಾಣಯ ಬಗ್ಗೆ ಹಾಸಿಗೆಯಲ್ಲಿ ಯೋಚಿಸುತ್ತಾ ಮಲಗಿದನು. ತಾನು ಏನು ಮಾಡಬಹುದೆಂದು ಚಿಂತಿಸುತ್ತಿದ್ದನು. ಬಹುರಾ ತನ್ನ

ತರಗತಿಯಲ್ಲಿ ಯಾರಾದರೂ ಪೂರ್ವಿಯನ್ನು ತೆಗೆದುಹೊಳ್ಳುವರು. ಪೂರ್ವಿಯನ್ನು ನೋಡಿದ ಎಲ್ಲಾ ಹುಡುಗರೂ ಅದನ್ನು ಇಪ್ಪಿಪಡ್ಡಿದ್ದರು. ಅದರೆ ಅದು ಮರಿಗಳನ್ನು ಹಾಕುವುದರಲ್ಲಿದೆ ಎಂಬುದು ಗೊತ್ತಾದಾಗ ಅವರು ಹಾಗೇ ಭಾವಿಸುತ್ತಾರೆಯೇ ಅವನು ಅವರನ್ನೇನೇಂಬೆಂದು ಕೇಳುವನು. ಅವರು ಇಲ್ಲವೆಂದರೆ, ಬೇರೆ ಎನಾದರೂ ವ್ಯವಸ್ಥೆ ಮಾಡಬೇಕಾಗುವುದು. ಅದನ್ನು ಮತ್ತೆ ನೋಡಲು ಆಗದೆ ಇರುವಂತಹ ಜಾಗಕ್ಕೆ ಪೂರ್ವಿಯನ್ನು ತೆಗೆದುಕೊಂಡು ಹೋಗಬಾರದು, ಎಂದುಕೊಂಡೆ.

ಅವನ ಕನ್ನುಗಳು ಎಳೆಯಲಾರಂಭಿಸಿದುವು. ಅವನು ಇನ್ನೇನು ನಿದ್ರಾದೇವಿಯ ತಕ್ಕಿಗೆ ಹುಡಿದು ಬೀಳಬೇಕು, ಅಪ್ಪಿರಲ್ಲಿ ಒಂದು ಯೋಚನೆ ಬಂತು. ಹೌದು, ತನ್ನ ಅಜ್ಞಿಯ ಹಳೆಯ ಮನೆ ಏರಡು ವರ್ಷಾಗಳಿಂದ ಖಾಲಿ ಬಿಡ್ಡಿದೆ. ಯಾರಿಗೂ ಪೂರ್ವಿ ಬೇಕಾದೆ ಹೋದರೆ, ಅಲ್ಲಿ ಅವನು ಅದನ್ನು ಮುಚ್ಚಿದುವುದು. ಯಾರೂ ಅಲ್ಲಿಗೆ ಹೋಗುವುದೇ ಇಲ್ಲ. ಮನೆಯವರೆಲ್ಲ ವಿದ್ಯರೂ ಯೂಸಫ್ ನಿದ್ರೆಯಲ್ಲಿದ್ದು. ಅವನ ತಾಗಿ, ಟೀನಾ ಅವನು ಏಳುವವರೆಗೂ ಅವನನ್ನು ಅಲ್ಲಾಡಿಸಿದಳು. ಅವನಿನ್ನು ನಿದ್ರೆಯ ಮಂವರಿನಲ್ಲೇ ಇದ್ದನು. ಮತ್ತೆ ಅವಳು ಹೇಳಿದಳು ‘ಬೀಗ, ಈಗಾಗಲೇ ಅರುವರೆ,ಬಸ್ರಾಗಿ ಹೊತ್ತಾಗುವಂತೆ ಮಾಡುವ’ ಯೂಸಫ್ ಹೊನೆಗೆ ಬಸ್ರಾ ಬರಲು ಏರಡು ನಿಷ್ಪತ ಮುಂಚಿಯೇ ತಯಾರಾದನು.

ಶಾಲೀಗೆ ಹೋಗುವ ಹಾಬಿ ತುಂಬಾ ರೀಫ್ ಹಾಗೂ ಗಡಿಬಿಜಯಿಂದ ಕೂಡಿತ್ತು. ತನ್ನ ಸುತ್ತಲೂ ಇರುವ ಗಡ್ಡಲಗಳ ಬಗ್ಗೆ ಗಮನಪಿಲ್ಲದೆ, ಯೂಸಫ್ ಬಸ್ರಾನ ಒಂಭಾಗದಲ್ಲಿ ನಿಶ್ಚಯವಾಗಿ ಕುಳಿತ್ತಿದ್ದನು. ತಾನು ತುಂಬಾ ಬೀಗ ಕೀಲಸವನ್ನು ಮುಗಿಸಬೇಕೆಂದು ಹೋಚಿಸುತ್ತಿದ್ದನು. ಅದು ಶಾಲೀಗೆ ಹೊನೆಯ ವಾರವಾಗಿತ್ತು. ಮತ್ತೆ ರಜಾ ದಿನಗಳು ವಾರುಂಭವಾಗುವ ಮೊದಲು ಯಾರಾದರೂ ತನ್ನ ಮುದ್ದಿನ ಬೆಕ್ಕನ್ನು ತೆಗೆದುಹೊಳ್ಳುವರೇ ಎಂಬುದನ್ನು ತಿಳಿದುಕೊಳ್ಳಬೇಕಾಗಿತ್ತು.

ಶಾಲೀಯ ಹೊನೆಯ ದಿನ ಬೀಗನೆ ಬಂಟತ್ತು. ಪೂರ್ವಿಯನ್ನು ಯಾರೂ ತೆಗೆದುಹೊಳ್ಳಲು ತಯಾರಿರಲ್ಲಿ, ಕೆಲವು ದಿನಗಳಾದರೂ ಸಾಧ್ಯವಾಗುವುದಿಲ್ಲ ಎಂದರು. ಯೂಸಫ್‌ಗೆ ತನ್ನ ಸದಪಾತಿಗಳನ್ನು ಬಯ್ದಲಾಗುತ್ತಿರಲ್ಲ. ಅವರ ಸಮಸ್ಯೆ ಹಬ್ಬು ಕಡೆಮೆ ತನ್ನದರಂತೆಯೇ ಇತ್ತು. ಅವರಲ್ಲಿ ಅನೇಕರು ಫ್ಲಾಟ್‌ಗಳಿಗೆ ಸ್ಥಾ ಬದಲಾಯಿಸುತ್ತಿದ್ದರು. ತಮ್ಮ ಸ್ಕೂಲ ಸಾಕುವ್ವಾಣಗಳಿಗೆ ಮನೆಗಳನ್ನು ಮೊದಲಾಯಿಸುತ್ತಿದ್ದರು. ಸದ್ಗುರುತ್ವದಲ್ಲಿ ಅವರು ಸ್ಥಾ ಬದಲಾಯಿಸಬೇಕಾಗುವುದರಿಂದ, ಅಪರಿಗೆ ಹೊರಗೆ ಅಲೆದಾಡುವ ವ್ಯಾಪಾರಗಳನ್ನು ಮನೆ ತರದಂತೆ ಏಷ್ಟಪಕ್ಕ ಮೊಡಲಾಗಿತ್ತು. ಶಾಲೀಯಲ್ಲಿನ ಮಾತು ಮುಖ್ಯವಾಗಿ ಸಾಕುವ್ವಾಣಗಳ ಬಗ್ಗೆ, ಹೊಸ ಬದಲಾವಣೆಗೆ ಹೋದಾಗ ಅವುಗಳನ್ನು ಏನು ಮಾಡುವುದು ಎಂಬುದರ ಬಗ್ಗೆಯೇ ಅಗಿತ್ತು.

ಅಧ್ಯರಿಂದ ತನ್ನ ಅಜ್ಞಯ ಮನೆಯಲ್ಲೇ ಅದು ಇರಬೇಕಾಗಿತ್ತು. ಯಂತೆಫೂ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತಂದನು. ಅವನು ಹಾಲಿ ಮನಗೆ ಅನೇಕ ಸಲ ಹೋದನು. ಅದೊಂದು ದುರುಸ್ಥಿಯಲ್ಲದೆ ಬಿಂದು ಸಣ್ಣ ಮರದ ಮನೆಯಾಗಿತ್ತು. ಅಲ್ಲಿಲ್ಲ ಹಲಗೆಗಳು ಬೆಲ್ಲುಬಿಂದುಯಾಗಿ ಬಿಂದುದ್ದವು. ಮನಗೆ ಸೇರಿದಂತೆ ಹೂಲಸಾದ ತಾಗ್ನಿನೀಡ ಒವ್ವಾರ ಇತ್ತು. ಅವನ ಅಜ್ಞ ಅಲ್ಲಿ ಸಾದೆಯನ್ನು ತುಂಬಿದ್ದಾನು. ಅದ್ವೈತಿಯ ಬಗಾಲಿತ್ತು. ಅದು ತೋಟದ ಕಡೆ ಹೋಗುತ್ತಿತ್ತು. ಬಳಿಕು ಬರುವುದಕ್ಕೆ ಒಂದು ಸಣ್ಣ ಕಟ್ಟಿಕೆ ಇತ್ತು.

ಈ ಒವ್ವಾರ ಪೂರ್ವಿ ಒಂದು ಉತ್ತಮ ಜಾಗವಾಗುವುದೆಂದು ಯಂತೆಫೂ ಯೋಚಿಸಿದನು. ಅದನ್ನು ಸ್ವಭೂತ ಮಾಡಿದನು. ಅಮೇಲಿ ಪೂರ್ವಿಯನ್ನು ಆರಾಮವಾಗಿ ಇರುವಂತೆ ಮಾಡಲು ಆ ಹಳೆ ಮನೆಯಲ್ಲಿ ಏನಾದರೂ ಅವನಿಗೆ ಕಾಣುವುದೇ ಎಂದು ನೋಡಲು ಶೋಧಿಸಿದನು. ಅವನು ಯೋಚಿಸಿದಂತೆ ಆದಕ್ಕೆ ಆಹಾರವನ್ನು ಇಡಲು ಒಂದು ಮೆಟ್ರಿಗ್ ಸ್ಟಿಕ್, ಮತ್ತೆ ಒಂದು ಮೂಲೆಯಲ್ಲಿ ಹುಲ್ಲು ಮತ್ತು ಹಳೆಯ ಬಟ್ಟಿಗೆ ಹಾಸ್ಗಿ ತಯಾರಿಸಿದನು.

ಮೊದಲು ತನ್ನ ಸ್ಥಿರತ್ವಗಳನ್ನು ಪ್ರಾರಂಭಿಸಿದಾಗಿ, ಯಂತೆಫೂ ಸ್ವಲ್ಪ ತೆಂಬೆತ್ತನೆಂದು ಭಾವಿಸಿದನು, ಅದರಲ್ಲಿ ಮುಖ್ಯವಾಗಿ ತನ್ನ ಮನೆಯವರು ಇವನ ಗೃಹಕಾಜರಿಗಳನ್ನು ಗಮನಿಸಲು ಪ್ರಾರಂಭಿಸಿದಾಗಿ.

ಒಂದು ದಿನ ಅವನ ತಂಗಿ ಕೇಳಿದಳು, ‘ಯಂತೆಫೂ’, ನೀನು ಎಲ್ಲಿಗೆ ಹೋಗುವೇ’ ಹತ್ತಿರದಿಂದ ಅವನ ತಾಯಿ ಕೂಡಾ ಹೇಳಿದಳು, ‘ಹೌದು, ನೀನು ಎಲ್ಲಿ ಹೋಗುವೇ ನನಗೆ ಏನಾದರೂ ಕೆಲಸವಿದ್ದಾಗ ನೀನು ಯಾವಾಗಲೂ ಮನೆಯಿಂದ ಹೊರಗೆ ಇರುವೇ.’

ಆದಾದ ಮೂಲಿ, ಯಂತೆಫೂ ಸ್ವಲ್ಪ ಎಚ್ಚರಿಕೆಯಿಂದ ಇಂದ್ರನು. ಅವನ ಬೆಕ್ಕಿಗೆ ಮನೆಯನ್ನು ತಯಾರಿಸುತ್ತುದು ಒಂದು ಆಟವಾಗಲು ಪ್ರಾರಂಭಿಸಿ, ಅವನು ಮನೆಯಿಂದ ನುನುಬಿಕೊಳ್ಳಬೇಕಾದಾಗಿ, ತನಗೆ ಮಾಡಲು ಏನೂ ಇಲ್ಲ ಎಂಬುದನ್ನು ಖಚಿತವಾಗಿಸಿಕೊಳ್ಳುತ್ತಿದ್ದನು.

ನಿತ್ಯಪೂ ಒಂದೊಂದೆ ಚಮಚ ಹಾಲಿನ ಪ್ರದಿ ತೇಗೆದೂಕೊಂಡು ಅವನು, ಕಾಗಾಗಲೇ ಆಧ್ಯ ಡಬ್ಬಕ್ಕಿಂತ ಹೆಚ್ಚಾಗಿ ಹಾಲಿನ ಪ್ರತಿಯನ್ನು ಕೇವಲಿಸಿದ್ದನು. ಅದು ಕಳ್ಳತನ ಎಂದು ಅವನು ಭಾವಿಸಿರಲ್ಲ. ತನ್ನ ಸ್ವರ್ಂತ ವಿಚ್ಛಾಗಾಗಿ ಕೊಟ್ಟ ಹಣವನ್ನು ಬೆಕ್ಕಾಗಿ ವಿಚ್ಛಾಮಾಡಬೇಕೆಂದು ಕೂಡ ನೈಶ್ಯಯಾಗಿಸಿಂದನು. ತನಗೆ ತುಂಬಾ ಇವ್ವಾದ ಸ್ತಂಭಿಸಲ್ಪದೆಯೇ ತಾನು ಇರುವುದಾದಲ್ಲಿ, ತಾನು ಒಂದು ವಾರಕ್ಕೆ ಎರಡು ಸಣ್ಣ ಡಬ್ಬಗಳಿಷ್ಟು ‘ಸಾರಾದ್ವೈನ್’ (ಎಣ್ಣೆ ಉರಹಾಕಿ ಡಬ್ಬದಲ್ಲಿ ಇರುವ ಒಂದು ಡಾಡಿ ಮಾನು) ಅನ್ನು ಕೊಟ್ಟಲು ಬೇಕಾಗುವವ್ಯು ಹಣವನ್ನು ಉರಿಸಬಹುದು ಎಂದುಕೊಂಡ. ಅವನು ಹೆಚ್ಚಿನ ಹಾಲಿನ ಪ್ರತಿಯನ್ನು

ಸಂಗ್ರಹಿಸುವ ವಿಧಾನವನ್ನು ಯೋಜಿಸಲಾರೆಂಭಿಸಿದನು. ತನ್ನ ದಬ್ಬಿಯಲ್ಲಿರುವ ಹಣವನ್ನು ಎಷಿಸಿದನು. ಒಂದು ದೊಡ್ಡ ಹಾಲಿನ ದಬ್ಬಿವನ್ನು ಮೊಟ್ಟಮೊದ್ದು ಮಾತ್ರ, ಇತ್ತು. ಅದು ಎಲ್ಲಿಯವರಿಗೆ ಬರುವುದು?

ಘ್ರಾಚಿಗಳಾಗಿ ಬದಲಾಯಿಸುವ ಕಾಲ ಹತ್ತಿರ ಬರುತ್ತಿತ್ತು. ಎಲ್ಲಾ ಕೈರಿಡಿಯಲ್ಲಿ ಗಂಟು-ಮೂಟಿಗಳು, ಪೆಟ್ರಿಗಳು ತುಂಬಿದ್ದವು. ಉವನ್ನು ಬಿಗಿಯಾಗಿ ಹಗ್ಗಿದಿಂದ ಕಟ್ಟಿದ್ದರು. ತಾಯಿ ತುಂಬಾ ಕಪ್ಪೆಮೊದ್ದು ಕೆಲಸಮಾಡುತ್ತಿದ್ದಳು, ತಂದೆ ಕೊಡಾ ಘ್ರಾಚಿನಲ್ಲಿ ಆಗಬೇಕಾದ ಬದಲಾವಣಿಗಳನ್ನು ನೇಡುವ ಕೆಲಸದಲ್ಲಿ ತೆಂಡಿದ್ದರು.

ಪೂರಿಸಿಯನ್ನು ತನ್ನ ಹೊಸ ಮನಿಗೆ ಅಭಾಸಸೂಗುವಂತೆ ಮಾಡಲು ಯುವಾ ಪ್ರಯತ್ನಿಸಿದನು. ಅವನು ಅದನ್ನು ಅನೇಕ ಸಲ ಕೆರೆದುಕೊಂಡು ಹೇಳಿದನು. ಯುವಾ ಪೂರಿಸಿಯನ್ನು ಹೊಸ ಮನಿಗೆ ಅಭಾಸ ಮಾಡಿಸಲು ಬಿಟ್ಟ. ಅದು ಪ್ರತಿ ಸಾರಿಯೂ ಹಿಂದಿರುಗಿ ಬರುತ್ತಿತ್ತು. ಒಂದು ದಿನ ಅದನ್ನು ಅಳ್ಳೇ ಒಂದೂ ಮಾಡಿದ. ಬಾಗಿಲನ್ನು ಚೆನ್ನಾಗಿ ಭದ್ರಪಡಿಸಿ ಬುದಿದ್ದ. ಅವನು ಮನಿಗೆ ಬರುವ ಮುಂಬೆಯೇ ಪೂರಿ ಹಿಂದಿರುಗಿ ಬಂದಿತ್ತು. ಕಿಟಕಿ ಮೂಲಕ ಹಿಂದಕ್ಕೆ ಬಂದಿತ್ತು.

ಮುಂದಿನ ಶನಿವಾರ, ಜಾಗಿವನ್ನು ಬದಲಾಯಿಸಿ ಹೊಸ ಮನಿಗೆ ಹೇಳಬೇಕೆಂದು ತಾಯಿ ಹೇಳಿದಳು. ಹೊರಡಲು ಎಲ್ಲಾವನ್ನು ಸಿದ್ಧಪಡಿಸಿಕೊಂಡಿದ್ದಳು. ಬೆಕ್ಕಿಗೆ ಮನಿಯನ್ನು ಹುಡುಕಲಾಗಿತ್ತು. ಘ್ರಾಚಿನ್ನು ಸ್ವಚ್ಚವಾಗಿ ಗುಡಿಸಲಾಗಿತ್ತು. ಪರದೀಗಳನ್ನು ಹೊಲಿಯಲಾಗಿತ್ತು. ರೀಪಕ್ಕೆ ಮುಕ್ಕೆರ್ಹಿಗೆಗಳನ್ನು ಜೋಡಿಸಲಾಗಿತ್ತು; ತಂದೆ ರೀಫ್‌ಕಾಲದ ರಜದ ಮೇಲೆರುಪುದರಿಂದ ಮತ್ತೆ ಮಾಡಬೇಕಾದ ಕೆಲಸಗಳ ಕಡೆ ನಿಗಾವಹಿಸುವರು. ಅವರು ಪೂರಿಸಿಯನ್ನು ಮಂಗಳವಾರ ಮಧ್ಯಾಹ್ನ ಕರೆದುಕೊಂಡು ಹೇಗೆವರಿದ್ದಾರೆ, ಯುವಾಗಿ ಪೂರಿಸಿಯನ್ನು ಅರಕ್ಕಾಗಿ ಸಿದ್ಧಗೊಳಿಸುವ ಜಾಬ್ಬಾರಿ ಕಣಿಕಾಗಿತ್ತು.

ಪೂರಿಸಿಯನ್ನು ತಾನು ಅದರ ಹೊಸ ಮನಿಗೆ ಸೇವಮಾರ ರಾತ್ರಿ ಕರೆದುಕೊಂಡು ಹೇಳಬೇಕೇ ಅಥವಾ ಮಂಗಳವಾರ ಬೆಗ್ಗೆಯೇ ಎಂದು ಯುವಾ ಆಲೋಚಿಸುತ್ತಿದ್ದನು. ಪ್ರತಿಯೊಬ್ಬರೂ ಅವರವರ ಕೆಲಸದಲ್ಲಿ ತೆಂಡಿಗೆತ್ತಾರೆ, ಅವರ ಕ್ಷಮೆ ತಪ್ಪಿಸಬಹುದು ಎಂದುಂದಿದೆ.

ಸೇವಮಾರ ತುಂಬಾ ಕೆಲಸವಿರುವ ದಿನ. ಯುವಾ ಇಡೀ ಬೆಗ್ಗೆ ತನ್ನ ಸ್ವಂತ ಸಾಮಾನುಗಳತ್ತ ಗಮನ ಕೊಟ್ಟಿನು. ಉಡಿಪಾದ ಮೇಲೆ ತಾಯಿಗೆ ಹೊಸ ಘ್ರಾಚಿನಲ್ಲಿ ಸಹಾಯ ಮಾಡಬೇಕಾಗಿತ್ತು. ಘ್ರಾಚಿನ ಎಂಟನೇ ಮಹಡಿಯ ಕಿಟಕಿಗಳಿಂದ ಸುಯುರ್ ಮುಳುಗುತ್ತಿರುವುದು, ಕತ್ತಲಾಗುತ್ತಿರುವುದನ್ನು ನೋಡಿ ಅವನು ಆತಂಕಿಂದಿನನು.

ಅವರು ಮನ ಸೇರಿದಾಗಿ ಕತ್ತಲಾಗಿತ್ತು. ಕೈರಿಡಿಯಿಂದ ಕೈರಿಡಿಗೆ ತೆರುಗಾಡುತ್ತಾ, ಪೂರಿ ದುಖದಿಂದ ಮಿಯಾಂ ಎಂದು ಕೊಗೆತ್ತಾ ಇತ್ತು. ಯುವಾ ಅದಕ್ಕೆ



ಒಂದು ಬಟ್ಟಲು ಹಾಲನ್ನು ಕೊಟ್ಟನು. ಅದು ಅದನ್ನು ನಾಲಿಗೆಯಿಂದ ನೆಕ್ಕುತ್ತಾ ತನ್ನನ್ನು ತಾನೇ ನೆಕ್ಕಿ ಸ್ವಚ್ಚಗೊಳಿಸಿಕೊಂಡು, ಅವನ ಬಳ ಹೋಯಿತು. ಅವನ ಕೈಗಳನ್ನು ನೆಕ್ಕಿತು. ಅದರ ನಾಲಿಗೆಯ ಒರಟು ಸ್ವರ್ವ ಅವನಿಗೆ ಇವುವಾಗಲಿಲ್ಲ, ಅದರೆ ತನ್ನ ಕೈಗಳನ್ನು ಅವನು ಹಿಂದಕ್ಕೆ ತೆಗೆದುಹೊಳ್ಳಲಿಲ್ಲ. ಆ ಸಂಜೆಯ ಉಳಿದ ಸಮಯವನ್ನೆಲ್ಲಾ ತನ್ನ ಮುದ್ದು ವ್ರಾಣಯ ಹಕ್ತಿರದಲ್ಲಿ ಕಳೆದ. ಅದನ್ನು ಹಕ್ಕೆಯ ಮನೆಗೆ ಕರೆದುಕೊಂಡು ಹೋಗಲು ಅವಕಾಶಕ್ಕಾಗಿ ಕಾಯುತ್ತಿದ್ದನು, ಅದರೆ ಆ ಅವಕಾಶ ಅವನಿಗೆ ಖಗಲೇ ಇಲ್ಲ.

ಮಂಗಳವಾರ ಬೇಳಗೆ ಅಸಾಧಾರಣವಾಗಿ ತೆಗ್ಗಿತ್ತು. ಪೂರಿಯನ್ನು ಸಾಗಿಸುವ ಕೆಲಸವನ್ನು ಮಾಡಿ ಮುಗಿಸಲು ಸೋಗಾದ ದಿವಸವಾಗಿತ್ತು. ಯೂಸುಫ್‌ನ ತಂಡ-ತಾಯಿ ತುಂಬಾ ಬೇಗನೆ ಘ್ರಾಟಗೆ ಹೋದರು, ಒಳ್ಳೆಯ ಅವಕಾಶ ಸಿಕ್ಕಿತು. ಪೂರಿಯನ್ನು ಎತ್ತಿಕೊಂಡು ಅವನು ಮನೆಯಿಂದ ನುಣಿಚಿಕೊಂಡನು. ಒಂದುವೇళೆ ತನ್ನ ತಂಡ-ತಾಯಿ ಹಿಂದಕ್ಕೆ ಅನಿರುಕ್ತಿವಾಗಿ ಬುದರೆ ಎಂದುಕೊಂಡು ರಸ್ತೆಯಿಂದ ದೂರವಿದ್ದನು. ಒವ್ವಾರಿನ ಒಳಗೆ ಬಂದ ಕೂಡಲೇ ಪೂರಿಯನ್ನು ಒಳಗೆ ಹೋಗಲು ಬಿಡುವ ಮೊದಲು ಬಾಗಿಲು ಮತ್ತು ಕಿಟಕಿಯನ್ನು ಹಾಕಿದನು.

‘ಪೂರಿ ನೀನು ಇಲ್ಲಿರುವೆ’ ಮೂಲಿಯ ಕಡೆ ತೋರಿಸುತ್ತಾ, ‘ಒಂದು ಒಳ್ಳೆಯ ಹಾಸಿಗೆ ನಿನಗಾಗಿದೆ ಬಾ, ಈಗ ಇದು ನಿನ್ನ ಹೋಸ ಮನೆ, ನಾನು ನಿನ್ನನ್ನು ಇಲ್ಲಿ ಬೇಗನೇ ಬಿಡಬೇಕಾಗಿದೆ’ ಎಂದು ಹೋಳಿದ.

‘ಮಿಯಾಂ, ಮಿಯಾಂ’, ಎನ್ನತ್ತು ಪೂರಿ ಯೂಸುಫ್‌ನ ಕಾಲುಗಳಿಗೆ ತನ್ನ ಮೃಷಿಜ್ಞಿತು. ಅವನು ಬಗ್ಗಿ ಅದನ್ನು ಮೇಲ್ನನೆ ಸವರಿದನು.

‘ಈಗ ಮಲಿಗೊ, ಯೋಚಿಸಬೇಡ, ಎಲ್ಲಾ ಸರಿಯಾಗುವುದು. ನನಗೆ ಸಾಧ್ಯಾವಾದಾಗಲೆಲ್ಲಾ ನಿನ್ನನ್ನು ನೋಡಲು ಬರುವೆನು’.

ಅವನನ್ನು ನೋಡುತ್ತಾ, ಪೂರಿ ತನ್ನ ಹಾಸಿಗೆಯ ಮೇಲೆ ಮುದುರಿಕೊಂಡಿತು. ಯೂಸುಫ್ ಬಾಗಿಲ ಬಳ ಹೋದಾಗ, ಅದು ಅಲ್ಲಾಡಲಿಲ್ಲ. ತಾನು ಅಲ್ಲೇ ಇರಬಹುದೆಂದು ಅದಕ್ಕೆ ಗೊತ್ತಾದಂತಿತ್ತು.

ಸಕಾಲಕ್ಕೆ ಯೂಸುಫ್ ಮನೆಗೆ ಬಂದು ಸೇರಿದನು. ಅವನ ತಂಡ-ತಾಯಿ ಉಣಿದ ಡಬ್ಬಗಳೊಡನೆ ವಾಪಸು ಬಂದಾಗ ಅವನು ಕೆಲಸದಲ್ಲಿ ತೊಡಗಿದ್ದನು. ಯಾರೂ ಪೂರಿ ಬಗ್ಗೆ ಏನನ್ನೂ ಹೇಳಲಿಲ್ಲ. ಪೂರಿ ಇಲ್ಲದಿರುವುದನ್ನು ಯಾವಾಗ ಗಮನಿಸುವರು ಎಂದು ಚಿಂತಿಸುತ್ತಿದ್ದನು.

‘ಯೂಸುಫ್, ಸಾನ್ ಮುಗಿದ ಮೇಲೆ ನಾವು ಪೂರಿಯನ್ನು ಸಾಕುವ್ರಾಣಗಳನ್ನು ನೋಡಿಕೊಳ್ಳುವ ಸಂಭಾಕ್ಕೆ ಕರೆದುಕೊಂಡು ಹೋಗುವೆವು. ಅದು ಯಾವ ಬಟ್ಟಿಗಳ ಮೇಲೆ ಮಲಗುತ್ತದೆಯೋ ಆ ಬಟ್ಟಿಗಳನ್ನು ನೀನು ತರುವುದು ಉತ್ತಮ. ತನ್ನ ಹೊಸ ಜಾಗದಲ್ಲಿ ಹೊಂದಿಕೊಂಡು ಉಳಿದುಹೊಳ್ಳಲು ತೊಂದರೆಯನ್ನು ಕೊಡುವುದಿಲ್ಲ.’

ತಂದೆ "ಪೂಸಿ, ಪೂಸಿ" ಎಂದು ಕಣ್ಣಪುದನ್ನು ಕೋಡಾಗ ಯುವಕ್ಕಾಗಿನೆಯ ತಟ್ಟಿಯನ್ನು ತೊಳೆಯುತ್ತಿದ್ದು. ತಂದೆಯೇದನೆ ಓನಾಜ ಧ್ವನಿಯೂ ಸೇರಿತ್ತು. ಪೂಸಿಯನ್ನು ಹುಡುಕಲು ಸಹಾಯ ಮಾಡುವಂತೆ ತನ್ನನ್ನು ಕೆಯಿಲ್ಲವೆಂದು ಯುವಕ್ಕಾಗಿ ಸುತ್ತೇವಾಯಿತು.

ಎರಡೂ ಕಾಲು ಗಂಟೀಗಿ ತಂದೆ ಹುಡುಕುವುದನ್ನು ನೆರ್ಲಿಸಿದ್ದು. 'ಏನೂ ಪ್ರಯೋಜನವಿಲ್ಲ, ಈಗ ಅದು ಸಿಕ್ಕಿದರೂ ನಮಗೆ ಸಹಾಯದಲ್ಲಿ ಹೋಗಲು ಆಗುವುದಿಲ್ಲ. ನಾನು ಪೂನ್ ಮಾಡಿ ಸಾಂತು ಪ್ರಾಣಿಗಳನ್ನು ನೇಡಿಕೊಳ್ಳುವ ಸಂಘರ್ಷದವರಿಗೆ ತಿಳಿಸುತ್ತೇನೆ.'

ಓನಾ ಬೇಸರಗೊಂಡಿಲ್ಲ. 'ನಾವು ಹೊರಡುವ ವೊದಲು ಅದು ಸಗದಿದ್ದರೆ ನಾವೇನು ಮಾಡುವುದು? ಅದಕ್ಕೆ ನಮ್ಮ ಹೊಸ ಮನ ಕೂಡ ಗೊತ್ತಿಲ್ಲ'.

'ಯೋಚಿಸಬೇಡ,' ಅದು ಇಲ್ಲಿಗೆ ವಾಪಸು ಒಂದೇ ಬರಬೇಕು. ಅದು ವಾಪಸು ಒಂದಿದೆಯೇ ಎಂದು ನೇಡಲು ನಾನು ಪ್ರತಿನಿತ್ಯ ಬರುವೆನು. ಈ ಎಲ್ಲಾಗಳಿಗೆ ಗಾಗಿ ಅದನ್ನು ಗಾಬರಿಗೊಳಿಸಿದೆ.'

ಆ ಸಂಚಯ ಹೊತ್ತಿಗೆ ಮನೆಯವರು ಹೊಸ ಘ್ರಾಟಿನಲ್ಲಿ ಇದ್ದರು. ಅವರು ತಮ್ಮ ಹಕ್ಕಿಯ ಮನೆಯನ್ನು ಒಂದು ಭಿಲರೂ ಕೊಳ್ಳಲಿದ್ದಂತೆ ಚೊಕ್ಕಿಪಾಗಿರುವಂತೆ ಬಿಡಬೇಕೆಂದು ತಾಯಿ ಒತ್ತಾಯಿವಡಿಸಿದಿಲ್ಲ. ಈ ಸಮಯದಲ್ಲಿ ಮಾಡಲು ತುಂಬಾ ಕೆಲಸಪೆದ್ದುದರಿಂದ ಯುವಕ್ಕಾಗಿ ಪೂಸಿ ವಿವರಿಸಿದ್ದು.

ಘ್ರಾಟನ್ನು ಬೆನ್ನಾಗಿ ಅಂಗಸೋಳಿಸಲಾಗಿತ್ತು. ಮೂರು ಮುಲಗುವ ಕೊರಡಿಗಳು ಅಲ್ಲಿದ್ದವು. ಯುವಕ್ಕಾಗಿ ತನಗೆ ಸಿಕ್ಕ ಕೊಳ್ಳಬೇಕಾಗಿ ತೃಪ್ತಿಗೊಂಡಿದ್ದನು. ಅದು ಚಿಕ್ಕದಾಗಿ ಹಿತಕರವಾಗಿತ್ತು. ಉಂಟದ ಹೊತ್ತಿಗೆ ಎಲ್ಲಾ ಸಾಮಾನುಗಳೂ ತಮ್ಮ ತಮ್ಮ ಸ್ವಾನದಲ್ಲಿದ್ದವು. ಅಡಗೆ ಮಾಡಲು ಸಮಯವಿರಲಿಲ್ಲ, ಆದ್ದರಿಂದ ಮನೆಯವರು ನರೆಹೊರೆಯಲ್ಲಿರುವ ಹೊಟ್ಟಿಗಳಿಗೆ ಹೇಗೆಿದ್ದರು.

ತಂದೆಯವರು ಎಲ್ಲಿರುಗೂ ಲಿಫ್ಟ್ ಉಪಯೋಗಿಸುವುದು ಹೇಗೆಿಂಬುದನ್ನು ಹೇಳಿಕೊಂಡರು. ಗಲೀಇ ಮಾಡಿರಿವಂತೆ ಎಚ್ಚರಿಕೆ ಕೊಟ್ಟರು. ಲಿಫ್ಟ್ ಅನೇಕ ಘ್ರಾಟಗಳಿಗೆ ಸೇವೆ ಸಲ್ಲಿಸುತ್ತಿತ್ತು. ಅದು ಚೊಕ್ಕಿಪಾಗಿ ಹಾಗೂ ಒಳ್ಳಿಯ ಸ್ಥಿತಿಯಲ್ಲಿ ಇರಬೇಕು. ಲಿಫ್ಟ್ ಕೆಲವು ವೇಳೆ ಮಧ್ಯ ಸಿಕ್ಕಕೊಂಡರೆ ಏನು ಮಾಡಬೇಕೆಂಬುದನ್ನು ಹೇಳಿದರು.

ಅವರು ಉಂಟಮಾಡುತ್ತಿದ್ದಾಗ, ಯುವಕ್ಕಾಗಿ ಪೂಸಿಯನ್ನು ಜ್ವಾಟಿಸಿಕೊಂಡನು. ಅವರ ಉಂಟದಲ್ಲಿ ಸ್ವಲ್ಪ ಏನು ಉಳಿದುಕೊಂಡಿತ್ತು, ಅದನ್ನು ತನ್ನ ಮುದ್ದು ಪ್ರಾಣಿಗೆ ತೆಗೆದುಕೊಂಡು ಹೋಗಬೇಕೆಂದು ಆಸೆಯಾಯಿತು, ಆದರೆ ಅವನ ತಂದೆ ಅನುಮಾನ ಪಡುವರು ಮತ್ತು ಪ್ರಶ್ನಿಗಳನ್ನು ಕೇಳಲಾರಂಭಿಸುವರು ಎಂದು ಸುಮ್ಮಾದ.

ಬೇರೊಂದು ಕೋಣೆಯಲ್ಲಿ ತಂದೆಯವರು ಬೀರಿವಿಷನ್ ಸೆಟ್ ಸ್ಟ್ರಾಫ್ ಹಾಕಿದರು. ಯೂಷಫ್ ಇತರರೊಡನೆ ಪಾಶ್ಚಾತ್ಯ ಕಾರ್ಯಕ್ರಮವನ್ನು ನೋಡಲು ಮಳಿತನು. ಕಾರ್ಯಕ್ರಮ ಇಷ್ಟವಿದ್ವಾಗ್ನೋ ಅವನಿಗೆ ನಿಷ್ಠೆ ಬಂದಿತ್ತು.

ಮಾರನೇ ದಿನ ಬೆಳಗ್ಗಿನ ತಿಂಡಿಯಾದ ಮೇಲೆ, ತಾನು ನೇರಹೊರೆಯ ಜಾಗೆಖನ್ನು ಕೋಧಸಲು ತಿರುಗಾಡಿಕೊಂಡು ಬರುವುದಾಗಿ ಹೇಳ, ಅತುರದಿಂದ ಹಳೆಯ ಮನಿಗೆ ಭೇಡಪ್ರೋಡಲು ಹೊರಟನು. ಅಲ್ಲಿ ಅನೇಕ ಘ್ರಾಂತಿಗಳಿದ್ದವು; ತಾನು ತನ್ನ ರಸ್ತೆಯನ್ನು ಮರೆತು ತಪ್ಪಿಸಿಕೊಳ್ಳುವುದಿಲ್ಲವೆಂದು ಆಶಿಷತ್ವ ಅತ್ಯ ಹೊರಟ. ಅಷ್ಟುಯ ಹಳೆಯ ಮನಿಗೆ ಅಲ್ಲಿಂದ ಅಷ್ಟೇನೂ ದೂರವರಲ್ಲ.

ಅವನು ಬಂದು ಸೇರಿದಾಗ, ಬಗಿಲ ಬಳಿ ಪೂರ್ವಿ ‘ಮಿಯಾಂ’ ಎನ್ನುತ್ತಾ, ಅವನನ್ನು ಕರೆಯುತ್ತಿತ್ತು. ಅವನು ಪ್ರವೇಶಿಸಿದ ಕೂಡಲೇ ಅದು ಅವನ ಮೇಲೆ ಹಾರಿತು ಮತ್ತು ತನಿಗೆ ಎಷ್ಟು ಸಂತೋಷವಾಗಿದೆ ಎಂಬುದನ್ನು ತೋರಿಸಲು ಅವನನ್ನು ನೆಕ್ಕಲಾರಂಭಿಸುತ್ತಿತ್ತು. ಅವನು ಅದನ್ನು ಹೊರಗೆ ಬಿಟ್ಟು ಬಟ್ಟಿಗೆ ಸ್ಥಳೀಯ ಅದ್ವಾಡಲು ಹೋದ, ಹುಡುಗ ಮತ್ತು ಬೆಕ್ಕು. ಅಮೇಲೆ, ಪೂರ್ವಿ ತಮ್ಮ ಹಳೆ ಮನೆ ಕಡೆ ಹೋಗಲು ಪ್ರಾರಂಭಿಸಿದ್ದುದಿರಿಂದ ಅದನ್ನು ವಾಪಸು ಉಗಾಣತ್ವ ದೂತ್ವಮೊಂದು ತಂದನು. ಅದಕ್ಕೆ ಒಂದು ತಟ್ಟಿ ಹಾಲು ಮತ್ತು ‘ಸಾರ್ಜೆನ್’ ಕೊಟ್ಟಿನು. ಪೂರ್ವಿ ತುಂಬಾ ಆಸೇಯಿಂದ ತಿಂದು, ಎಂದಿನಂತೆ ತನ್ನನ್ನು ತಾನೇ ಸ್ವಷ್ಟಿ ಮಾಡಿಕೊಂಡಿತು. ಯೂಷಫ್ ಪುಲ್ಲನ್ನು ಮಗುಬಿಹಾಕ ಅದರ ಹಾಗಿಯನ್ನು ಸ್ವಷ್ಟಿ ಮಾಡಿದನು. ಎಲ್ಲಾ ಮಾಡಿದ ಮೇಲೆ, ಉಟದ ಸಾಮಗ್ರಿಗಳನ್ನು ಇಟ್ಟಿದ್ದ ಚೆಟ್ಟಿಗೆ ಕಡೆ ಅವನು ನೋಡಿದನು. ತಂದೆ ತನಿಗೆ ಹೆಚ್ಚಿನ ಖರ್ಚಿಗೆ ವಣಿಕೊಟ್ಟು, ಹೆಚ್ಚು ಅಕಾರ ಸಾಮಗ್ರಿಗಳನ್ನು ಕೊಂಡುಕೊಂಡು ತರುವವರಿಗೆ ಆಗುವಮ್ಮೆ ಡಬ್ಬಿಗಳವರ್ಯೀ ಎಂಬುದನ್ನು ನಿಶ್ಚಯಿಸಿಕೊಳ್ಳುವುದಕಾಗಿ ಅವಗಳನ್ನು ಎಣಿಸಿದನು.

ಶಾಲೆಯ ರಚೆ ಕಾಲದಲ್ಲಿ ಹೀಗೆಯೇ ನಡೆಯಿತು. ಆಗಾಗ್ಯ ಯೂಷಫ್ ಅದನ್ನು ನೋಡಿಬರುತ್ತಿದ್ದನು, ಅದಕ್ಕೆ ಬೆನ್ನಾಗಿ ಆದಾರ ಹಾಕುತ್ತಿದ್ದನು. ಅವನನ್ನು ಅಸಂತೋಷಗೊಳಿಸಿದ ಒಂದೇ ಒಂದು ಏಷಯ ಎಂದರೆ, ತಂದೆ ಪ್ರತಿದಿನ ಬೆಳಗ್ಗೆ ಅವರ ಹಳೆಯ ಮನಿಗೆ ಪೂರ್ವಿ ವಾಪಸು ಬಂದಿದೆಯೇ ಎಂಬುದನ್ನು ನೋಡಲು ಹೋಗುತ್ತಿದ್ದುದು.

ಶಾಲೆ ಪುನಃ ತರೆಯುವ ಮುಂಚಿನ ದಿನ ಬೆಳಗ್ಗೆ ಉಪಾಹಾರ ಮಾಡುವಾಗ, ಸದ್ಯದಲ್ಲಿ ಪೂರ್ವಿಗೆ ಮರಿಗಳಾಗುವುದೆಂದು ತಂದೆ ಹೇಳಿದರು. ಹೆಚ್ಚಿನ ಹಾಲು ಬೇಕಾಗುವುದರಿಂದ, ಒಮುಕ್ಕಾ ಯಾರಾದರೂ ಅದನ್ನು ನೋಡಿಕೊಳ್ಳಲು ಸಿಕ್ಕಿ ಪೂರ್ವಿಗೆ ಒಂದು ಒಳ್ಳೆ ಜಾಗ ಸಿಕ್ಕಿರಬಹುದೆಂದು ತಂದೆ ಆಶಿಷದರು.

ಯೂಷಫ್ ಹೆಚ್ಚಿನ ಹಾಲಿನ ಬಗ್ಗೆ ಯೋಚಿಸಿಯೇ ಇರಲಿಲ್ಲ. ತಂದೆಗೆ ಬೆಕ್ಕು ಎಲ್ಲಿದೆ ಎಂಬುದನ್ನು ಹೇಳಲು ಬಹುಕ್ಕಾ ಇದು ಸಮಯವಾಗಿತ್ತು. ಅವನು

ಇನ್ನೇನು ಹೇಳಬಿಡುವುದರಲ್ಲಿದ್ದ, ಆದರೆ, ತಂದೆ-ತಾಯಿ ತನ್ನಡನೆ ಕೋಟಿಕೊಳ್ಳುವರೆಂದು ಹೆದರಿದನು.

ಒಂದು ದಿನ ಶಾಲೆಯ ಹೊಸ ವ್ಯಾಸಂಗಾವಧಿ ಪ್ರಾರಂಭವಾದಾಗ, ತಾಯಿ ಚೀನಾಳನ್ನು ಶಾಲೆ ಮುಗಿಸಿದ ನಂತರ ಹಲ್ಲಿನ ವೈದ್ಯರ್ ಬಳಿ ಕರೆದುಹೊಂಡು ಹೋಗಬೇಕಾಗಿತ್ತು. ಯೂಸಫ್ ಪ್ರಾಸಿಯನ್ನು ನೋಡಲು ಆತುರವಾಗಿ ಹೋದನು. ಅವನು ಉಗ್ರಾಳದ ಬಾಗಿಲನ್ನು ತೆಗೆದಾಗ, ಅವನಿಗೆ ತುಂಬಾ ಆಶ್ಚರ್ಯ ಉಂಟಾಯಿತು.

ಪ್ರಾಸಿ ತನ್ನ ಮೂಲೆಯಲ್ಲಿ ಮಲಗಿಕೊಂಡು, ತನ್ನ ಮರಿಗಳನ್ನು ಒಂದಾದ ಮೇಲೊಂದರಂತೆ ನೆಕ್ಕುತ್ತಾ ಇತ್ತು. ಅಲ್ಲಿ ಮೂರು ಮರಿಗಳಿದ್ದವು. ಅವ್ಯಾಳು ಇನ್ನೂ ನಿಂತುಮೊಳ್ಳುವಂತಿರಲ್ಲ, ಯೂಸಫ್ ಅವ್ಯಾಳನ್ನು ನೋಡುತ್ತಿದ್ದಾಗ ಏಳುತ್ತಾ, ಬೀಳುತ್ತಾ ಇದ್ದವು. ಅವನಿಗೆ ನಿರಾಶೆಯಾಯಿತು. ಆದರೆ ಪ್ರಾಸಿ ಸಂಕೋಚದಿಂದ ‘ಪರ್’ಗುಟ್ಟಿತು. ಅವನು ಅದಕ್ಕೆ ಕೊಟ್ಟ ಪ್ರತಿಯೊಂದು ಹನಿ ಹೆಚ್ಚಿನ ಹಾಲನ್ನು ನಾಲಗಿಯಿಂದ ನೆಕ್ಕುತ್ತಾ ಕುಡಿಯಿತು. ಹಾಲಿನ ಪ್ರಡ ಹೆಚ್ಚುಕಡಿಮೆ ಮುಗಿದು ಹೋಗಿತ್ತು. ಮತ್ತೆ ಇನ್ನೂಂದು ದಬ್ಬಕ್ಕೆ ಬೇಕಾದಮ್ಮೆ ಹಾವನ್ನು ತನಗೆ ಉಳಿಸಲು ಆಗಿದ್ದರೆ ತನ್ನೇನು ಮಾಡಬೇಕೆಂದು ಯೂಸಫ್ ಚಿಂತಿಸಿದ.

ಶಾಲೆಯಲ್ಲಿ ಯೂಸಫ್ ಅನೇಕ ಸಲ ಉಪಾಧ್ಯಾಯದೊಡನೆ ತೊಂದರೆಗೆ ಸಿಕ್ಕಿಕೊಂಡನು. ಅವನಿಗೆ ಅಭ್ಯಾಸದ ಕಡೆ ಗಮನ ಕೊಡಲಾಗಲಿಲ್ಲ. ಬಿಡುಗಡೆಯ ಗಂಟೆ ಹೊಡೆಯುವುದನ್ನೇ ಕಾಯುತ್ತಿದ್ದ. ಅವನು ತರಗತಿಯಿಂದ ಹೊರಗೆ ನುಗ್ಗಲು ಸಿದ್ಧನಾಗಿದ್ದ. ಅಷ್ಟರಲ್ಲಿ ಉಪಾಧ್ಯಾಯಿನ ಅವನನ್ನು ಕರೆದು ‘ಯೂಸಫ್. ದಯವಿಟ್ಟು ಸ್ನೇಹ ನಿಂತುಮೊಳ್ಳುವುದು?’

ಎಲ್ಲಾ ಹುಡುಗರೂ ಹೊರಟು ಹೋದ ಮೇಲೆ ಉಪಾಧ್ಯಾಯಿನ ಹೇಳಿದರು, ‘ಯೂಸಫ್, ಇಲ್ಲಿ ಬಾ, ನಿನಗೇನು ತೊಂದರೆ ಎಂದು ಈಗ ಹೇಳು. ಇವತ್ತು ದಿನವೆಲ್ಲಾ ನೀನು ಪಾರದ ಕಡೆ ಗಮನ ಕೊಡುತ್ತಿರುವಂತೆ ಕಾಣಲಿಲ್ಲ. ನಿನ್ನ ದಳೆಯ ಮನ ಬಿಟ್ಟದ್ದಕ್ಕೆ ದುಃಖ ಪಡುತ್ತಿದ್ದೀರು? ಘಾಟನಲ್ಲಿರುವುದು ಇವ್ವಿಲ್ಲವೇ?’

‘ಪನಿಲ್ಲ ಮೇಡಮ್ ಎಲ್ಲಾ ಸರಿಯಾಗಿದೆ.’

‘ಬೇರೆ ವಿಷಯದಲ್ಲಿ ಏನಾದರೂ ತೊಂದರೆಯೇ, ನೀನು ತುಂಬಾ ಬೇಜಾರುಗೊಂಡಂತಿರುವೆ. ನನ್ನ ಹತ್ತಿರ ಹೇಳು ಪರವಾಗಿಲ್ಲ’.

ಉಪಾಧ್ಯಾಯಿನ ಕೋಪಗೊಳ್ಳುವರೆಂದು ಅವನು ನಿರೀಕ್ಷಿಸಿದ್ದನು, ಆದರೆ ಹಾಗಲ್ಲದೇ ಇದ್ದಾಗ, ತನ್ನ ತಲೆ ಬಗ್ಗಿಸಿದನು. ಅವನ ಕ್ಷೇತ್ರ ಮೇಲೆ ಕಣ್ಣೆರು ಉರುಳಲಾರಂಭಿಸಿತು.

‘ನನ್ನ ಬೆಕ್ಕು’.



‘ನನ್ನ ಮುದ್ದು ಸಾಕುವ್ಯಾಗೆ ಇಲ್ಲವೆಂದು ದುಃಖಿಸುತ್ತಿದ್ದೀರ್ಯಾ, ಅಲ್ಲವೇ’
ಯೂಸ್ಫ್ ಎನು ಹೇಳುವುದಕ್ಕೂ ಆಗದಷ್ಟು ದುಃಖಿತನಾಗಿದ್ದ. ಅವನ
ಉಪಾಧಾರಿಯಿನ ಅವನು ಆಳುವುದನ್ನು ನಿಶ್ಚಯವಾರೆಗೂ ಕಾದು ನಿಂತು ಅವನ
ಭುಜ ತೆಪ್ಪಿ ಎಲ್ಲವೂ ಸರಿಹೋಗುತ್ತೇ ಎಂದು ಹೇಳಿದರು.

‘ನೀನು ಉತ್ತಮ ವಿದ್ಯಾರ್ಥಿ, ಯೂಸ್ಫ್, ನನ್ನ ಬಗ್ಗೆ ನನಗೆ ಚಿಂತೆಯಾಗಿದೆ.’
ಟೀನಾ ತನ್ನ ಸಹೋದರನಿಗಾಗಿ ಹೊರಗೆ ಕಾಯುತ್ತಾ ಇದ್ದಳು; ಆದ್ದರಿಂದ
ಅವರಿಭೂರೂ ಮನಗೆ ಹೋದಾಗಿ ತುಂಬಾ ಹೊತ್ತಾಗಿತ್ತು, ಅವರ ತಾಯಿ ಪಕೆ
ಮೊತ್ತಾಯಿತೆಂದು ಕೇಳಿದಳು.

‘ನಾನು ಯೂಸ್ಫ್‌ಗಾಗಿ ಕಾಯಬೇಕಾಯಿತು.’ ಟೀನಾ ಉತ್ತರಿಸಿದಳು, ‘ಅವನು
ರಾಲೆ ಮುಗಿದ ಮೇಲೆ ಒಳಗೇ ನಿಲ್ಲಬೇಕಾಯಿತು.’

‘ಪಕೆ?’ ಅವರ ತಂದೆ ವಿವರಣೆಯನ್ನು ಕೇಳಲು ಕೊತಡಿಯೋಳಗೆ ಬಂದರು.
‘ಯೂಸ್ಫ್, ನೀನೇನು ಮಾಡಿದ್ದೀ?’

‘ಪನೂ ಇಲ್ಲ, ಅಪ್ಪಾ.’

‘ನಿಮ್ಮ ಉಪಾಧಾರಿಯಿನ ಒಳಗೆ ಉಳಿಸಿಕೊಂಡಾಗ ಏನೂ ಇಲ್ಲದೇ ಇರುವುದು
ಸಾಧ್ಯವಿಲ್ಲ.’

‘ಅವರು ನನ್ನನ್ನು ನಿಜವಾಗಿ ಒಳಗೆ ಉಳಿಸಿಕೊಳ್ಳಲಿಲ್ಲ, ಅವರು ಹಾಗೇ

ನನ್ನೊಡನೆ ಮಾತಾಡಲು ಇವ್ವಪಟ್ಟರು?

‘ಈ, ಯಾವುದರ ಬಗ್ಗೆ’

‘ಯಾವುದರ ಬಗ್ಗೆ ಅಂದರೆ..... ಅಂದರೆ....’

‘ಹೇಳು, ಆದೇನಂದು ಹೇಳು, ನಿನ್ನ ಉಪಾಧ್ಯಾಯಿನಿ ನನ್ನೊಡನೆ ಯಾವ ವಿವರವಾಗಿ ಮಾತನಾಡಲು ಇವ್ವಪಟ್ಟರು? ಏನು ಹೇಳಬೇಕೆಂದು ಯೂಸ್ಫಾ ಯೋಚಿಸಲಾರಂಭಿಸದನು, ಆವನು ತಂದೆಯ ಮುಖವನ್ನು ನೋಡಿ, ತಾನು ನಿಜ ಹೇಳಿದರೆ ಉತ್ತಮ ಎಂದು ತಿಳಿದುಹಿಂಡನು.

‘ಉಪಾಧ್ಯಾಯಿನಿ ನಾನು ಯಾವ ಬಗ್ಗೆ ಚಿಂತಿತನಾಗಿದ್ದೇನೆ ಎಂಬುದನ್ನು ತಿಳಿದುಕೊಳ್ಳಲು ಇವ್ವಪಟ್ಟರು. ನನಗೆ ತರಗತಿಯಲ್ಲಿ ಯಾವ ಪ್ರಶ್ನೆಗೂ ಉತ್ತರ ಹೇಳಲಾಗಲಿಲ್ಲ.’

‘ಪಕ ಆಗಲಿಲ್ಲ? ಅವ್ವಪ್ಪ್ತಾ ನಿನಗೆ ಏನು ತೊಂದರೆ ಇಂದ್ರಿ ನಿನಗೆ ಘಾಟನಲ್ಲಿ ಇರಲು ಇವ್ವಪಿಲ್ಲವೇ?’

ಯೂಸ್ಫಾ ಹೆದರಿದ್ದು, ತನ್ನ ತಂದೆ ಮತ್ತು ಉಪಾಧ್ಯಾಯಿನಿ ಇಬ್ಬರೂ ಆವನ ಚಿಂತಿಗೆ ಕಾರಣ ಘಾಟ್ ಎಂಬುದಾಗಿ ತಿಳಿದುಪುದು ಆವನಗೆ ಆಶ್ಚರ್ಯವೇನಿಸಿತು. ಆದರೆ ಒಂದು ವಿಧದಲ್ಲಿ ಅದು ನಿಜಪೂರು ಆಗಿತ್ತು. ಈ ಘಾಟಿಗೆ ಬರದಿದ್ದರೆ ಪೂರಿಗೆ ಏನೂ ಸಮಸ್ಯೆ ಇರಲಿಲ್ಲ. ತಮ್ಮ ಹಳೆಯ ಮುರುಕಲು ಮನೆಗಂತ ಈ ಹೊಸ ಸೋಗಸಾದ ಘಾಟನಲ್ಲಿ ವಾಸಮಾಡುಪುದು ಮನೆಯವರಿಗೆ ಎಲ್ಲಾರಿಗೂ ಇವ್ವವಾಗಿತ್ತು.

‘ನೀನು ನಿನ್ನ ಉಪಾಧ್ಯಾಯಿನಿಯರಿಗೇನು ಹೇಳಿದ್ದೇ ಏನು ಕಾರಣ ಕೊಟ್ಟೀ?’
ತಂದೆ ಆವನಿಗೆ ಉತ್ತರ ಕೊಡಲು ಆವಕಾಶ ಕೊಡಲಿಲ್ಲ, ‘ಏನು ಚಿಂತೆ ಉಂಟುಮಾಡುತ್ತಿದೆ ಎಂದು ಹೇಳಿದ್ದೇ’

‘ಪೂರಿ’.

‘ಏನು?’.

‘ಪೂರಿ’.

‘ನೀನು ಪೂರಿ ಬಗ್ಗೆ ಯೋಚಿಸುತ್ತಿರುಪುದರಿಂದ, ಶಾಲೆಯಲ್ಲಿ ಆಭಾಸ ಮಾಡಲು ಆಗುತ್ತಿಲ್ಲವೇ? ಪೂರಿಯನ್ನು ಹುಡುಕಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇನೆ ಎಂಬುದು ನಿನಗೆ ಗೊತ್ತಿದೆ. ಆದಕ್ಕೆ ಎಲ್ಲಿಂದಲೂ ಆಹಾರ ಗುತ್ತಿರಬೇಕು, ಇಲ್ಲದೆ ಹೊಡಲ್ಲಿ ಅದು ಮನೆಗೆ ಖಂಡಿತ ಬರುತ್ತಿತ್ತು.’

‘ಅಪ್ಪಾ, ಪೂರಿ ಅಡ್ಡಿಯ ಹಳೆಯ ಮನೆಯಲ್ಲಿದೆ’.

‘ನಿನಗೆ ಹೇಗೆ ಗೊತ್ತು?’

‘ನಾನೇ ಆದನ್ನು ಅಲ್ಲಿ ಬಿಟ್ಟೇ, ನಾನು ಆದನ್ನು ಅಲ್ಲಿ ನೋಡಿಕೊಳ್ಳುತ್ತಿದ್ದೇನೆ.’

‘ನೀನು...’ ತಂದೆ ಹೋಚಿಸಿಕೊಂಡಂತೆ ಕಂಡು, ಆದರೆ ಯೂಸ್ಫಾಗೆ ಇನ್ನು

ಹೆಡರಿಕೆ ಇರಲಿಲ್ಲ. ಈಗ ಅವನು ಅವರಿಗೆ ತನ್ನ ಗುಟ್ಟನ್ನು ತಿಳಿಸಿದ್ದನು, ನಿಜವನ್ನು ಹೇಳಿದ್ದು. ಅವನಿಗೆ ಮನಸ್ಸಿನ ಭಾರ ಹಂತರವಾಗಿತ್ತು. ತಂದೆ ಕೂಡ ಶಾಂತರಾದರು. ‘ನಾವು ನಾನೆ ಅವುಗಳಿಗೆ ವ್ಯವಸ್ಥೆ ಮಾಡಬೇಕು’ , ಎಂದು ಹೇಳಿದರು.

‘ಪೂರ್ಣಿ ಮರಿಗಳವೇ - ಮುಹು’.

ತಂದೆ ಇನ್ನೇನನ್ನಾದರೂ ಹೇಳುವ ಮೊದಲು ಚೀನಾ ಅವರ ಕಡೆ ನುಗ್ಗಿ ಬಂದು, ಅವರ ತೋಳನ್ನು ಹಿಡಿದು ಎಳಿಯುತ್ತು, ‘ಅಪ್ಪಾ, ದಯವಿಟ್ಟು ಅವುಗಳನ್ನು ನೋಡಲು ಹೋಗೋಣ’ ಎಂದಳು.

ತಾಯಿ ಕೂಡಲೇ ಸ್ವಲ್ಪ ಕಾಲನ್ನು ತರಲು ಒಳಗೆ ಹೋದಳು. ಸ್ವಲ್ಪ ಹೆತ್ತಿನಲ್ಲಿ ನಾಲ್ಕುರೂ ಅಳ್ಳಿಯ ಹಳೆ ಮನಗೆ ಹೋದರು. ಅವರುಗಳನ್ನು ನೋಡಿದಾಗ ಚೆಕ್ಕು ಸಂತೋಷದಿಂದ ‘ಮಿಯೂ’ ಎಂದು ಸ್ವಾಗತಿಸಿತು. ಮತ್ತುಇಬ್ಬರೂ ಹಾಗೂ ತಂದೆ-ತಾಯಿ ಪೂರ್ಣಿ ಹಾಗೂ ಅದರ ಮರಿಗಳಾಗಿ ತುಂಬಾ ಸಂಭ್ರಮಪಡ್ಡರು.

ಯುಷಫ್ ಬೀಗಳು ಪ್ರಾರಂಭವಾಗಬಹುದೆಂದು ಕಾದಿದ್ದನು. ಆದರೆ ಹಾಗೆ ಅಗಲಿಲ್ಲ. ಮನಗೆ ಹೋಗುವ ದಾರಿಯಲ್ಲಿ ತಂದೆ ಮೌನವಾಗಿದ್ದರು. ಘಳಿಗೆ ದಾವನು ಹೋದ ಮೇಲೆ ಮಾತ್ರ ಅವರು ಹೇಳಿದರು, “ನಾರೀಗ ನಾಲ್ಕು ಚೆಕ್ಕುಗಳನ್ನು ನೋಡಿಕೊಳ್ಳಬೇಕಾಗುವುದು”.

‘ಅಪ್ಪಾ ಕಡೆ ಪಕ್ಕ ಒಂದು ಮರಿಯನ್ನಾದರೂ ನಾವು ಇಟ್ಟಿಕೊಳ್ಳಬಾರದೇ?’

‘ಇಲ್ಲ, ಚೀನಾ, ನಿನಗೆ ನಿಯಮಗಳು ಗೊತ್ತಿದೆ. ಆದರೆ ಅದಕ್ಕೆ ಆಹಾರ ಹಾಕಲು ಪ್ರತಿನಿತ್ಯ ನಾವು ಹೋಗುವೇವು.’

ತಂದೆ ಮಾತನ್ನು ನಡೆಸಿಕೊಟ್ಟರು. ಪ್ರತಿನಿತ್ಯ ಮನೆಯವರು ಪೂರ್ಣಿ ಮತ್ತು ಅದರ ಮರಿಗಳನ್ನು ನೋಡಲು ಹೋಗುತ್ತಿದ್ದ ಸಮಯ ಅತ್ಯಂತ ಸಂತಕದ ಸಮಯವಾಗಿರುತ್ತಿತ್ತು. ಅವಕ್ಕೆ ಯಾವಾಗ ಮನ ಹುಡುಕಲಾಗುವುದು ಎಂಬುದರ ಬಗ್ಗೆ ಯೂಷಫ್ ಹೇದಿದನು. ಆದರೆ ಅದು ಬೇಗ ಆಗಬೇಕೆಂದು ಅವನಿಗೆ ಗೊತ್ತಿತ್ತು. ಬೆಕ್ಕಿನ ಮರಿಗಳು ಬೇಗ ಬೇಗ ಬೇಳಿಯುತ್ತಿದ್ದವು-ಆಗಲೇ ಅವು ತಾಯಿಯಡೆಯೇ ಸುಂದರವಾಗಿದ್ದವು- ಮತ್ತು ಆ ಉಗ್ರಾಜಾ ಅವುಗಳಿಗೆ ತುಂಬಾ ಚಿಕ್ಕದಾಗಿತ್ತು.

ಎಲ್ಲಾ ಬೆಕ್ಕಿಗಳಿಗೂ ಮನಗಳನ್ನು ನೋಡಿರುವುದಾಗಿ ತಂದೆ ಅವರುಗಳಿಗೆ ಹೇಳಿದಾಗ, ಚೀನಾ ಅತ್ಯಂತ. ಯೂಷಫ್‌ಗೆ ಕೂಡ ಅಳಬೇಕೆಂದೇನಿಸಿತು.

‘ಪೂರ್ಣಿ ಮತ್ತು ಅದರ ಮರಿಗಳನ್ನು ಹೊಸ ಮನಗಳಿಗೆ ಕರೆದುಕೊಂಡು ಹೋಗುವಾಗ, ನೇವು ನನ್ನ ಜೊತೆ ಬರಲು ಇವ್ಯತಿಪಡುವಿರಾ’

‘ಚೀನಾ ಹೋಗಬಹುದು. ನನಗೆ ಇಷ್ಟವಿಲ್ಲ’ ಯೂಷಫ್ ಹೇಳಿದ.



ಭಾನುವಾರ ಪೂಸಿ ಮತ್ತು ಅದರ ಮರಿಗಳನ್ನು ತೆಗೆದುಕೊಂಡು ಹೋದಾಗಿ, ಯೂಸಫ್ ಘ್ಯಾಟನಿಂದ ಹೊರಗೆ ಇದನು. ಅವನು ಮನೆಯ ಬಡಾವಾಕೆಯ ಸುತ್ತ ಸುತ್ತಾಡಿದನು. ಪೂಸಿ ಹೋಗುವುದು, ಬೀನಾ ಅಳುವುದು, ಇದನ್ನು ನೋಡಲು, ಕೇಳಲು ಇವುವಿರಲಿಲ್ಲ. ತಾನು ಇನ್ನು ಮುಂದೆ ತನ್ನ ಸಾಹುಪ್ರಾಣಿಗಳನ್ನು ನೋಡಲಾಗುವುದಿಲ್ಲವಲ್ಲ. ಎಂದು ಅವನಿಗೆ ದುಃಖವಾಯಿತು. ಆದಾಗ್ಯೂ, ಘ್ಯಾಟನಿಲ್ಲಿ ವಾಸಿಸುವವರು ಸಾಹುಪ್ರಾಣಿಗಳನ್ನು ಇಟ್ಟುಕೊಳ್ಳಬಾರದುದಕ್ಕಾಗಿ ಸಂತೋಷಗೊಂಡನು. ಈಗ ಯಾರೂ ಸಾಹುಪ್ರಾಣಿಗಳನ್ನು ಇಟ್ಟುಕೊಳ್ಳುವಂತಿರಲಿಲ್ಲ. ತನ್ನ ಪೂಸಿಯ ಜಾಗವನ್ನು ಯಾವ ಪ್ರಾಣಿಗಳೂ ಆಕ್ರಮಿಸುವಂತಿರಲಿಲ್ಲ. ಇದಕ್ಕಾಗಿ ಅವನು ಸಂಕೋಪಗೊಂಡಿದ್ದು.

ಸಂಚಯೆಯ ಹೊತ್ತಿಗೆ ಮನೆಗೆ ಹೋಗುವುದು ಒಕ್ಕೆಯದೆಂದು ಯೂಸಫ್ ಯೋಚಿಸಿದನು. ತುಂಬಾ ಹೊತ್ತು ಹೊರಗೆ ಉಳಿದುಕೊಂಡರೆ ತಂದೆ-ತಾಯಿ ಚಿಂತಪಡುವರು. ಅವನು ತಮ್ಮ ಘ್ಯಾಟ್ ಇರುವ ಹಂತಕ್ಕೆ ಲಭ್ಯ ಮುಖಾಂತರ ಮೇಲೆ ಹೋಗಿ ಅವರ ಘ್ಯಾಟ್‌ಗೆ ಹೋಗುವ ದಾರಿಯಲ್ಲಿ ನಡೆದು ಹೋದನು. ಉಳಿದವರು ಮನೆಯಲ್ಲಿದ್ದರು. ಅವನು ಬಾಗಿಲ ಬಳಿ ಬಂದಾಗ ಎಲ್ಲರೂ ಮಾತನಾಡುತ್ತಿರುವುದು ಕೇಳಿತು. ಅವನು ಒಳಗೆ ಬಂದಾಗ, ಅವರು ಅವನ ಕಡೆ ತಿರುಗಿದರು. ಯಾರೂ ಮಾತನಾಡಲಿಲ್ಲ. ಆದರೆ ತನಗಾಗಿ ಅವರು ದುಃಖಿತರಾಗಿದ್ದಾರಿಂಬುದು ಅವನಿಗೆ ಗೊತ್ತಿತ್ತು.

ಅವನು ನೇರವಾಗಿ ತನ್ನ ಹೊರಡಿಗೆ ಹೋದನು. ಬಾಗಿಲ ಬಳ ಹಾಗೇ ನಿಂತುಹೊಂದು ಎದುರಿಗೆ ದೃಷ್ಟಿಸಿ ನೋಡಿದ್ದೇ ತಡ, ಸಂಕೋಪದಿಂದ ಚೀರಿದನು.

‘ಪೂಸಿ ! ಎಷ್ಟು ಸುಂದರವಾಗಿದ !’


ಅಲ್ಲಿ ಗೋಡೆಯ ಮೇಲಿ ತಮ್ಮ ತಂದೆಯವರು ತೆಗೆದ್ದ್ದ ಪೂಸಿ ಮತ್ತು ಅದರ ಮುದ್ದಾದ ಪ್ರಚಾರ ಮರಿಗಳ ಪೂರಾ ಆಕಾರದ ಭಾಜುಚಿತ್ವನ್ನು ತಣುಹಾಕಲಾಗಿತ್ತು. ಅದರ ಹಿಂದೆ ಪ್ರತಿಯಿಂದು ಬೆಕ್ಕಿನ ಹೊಸ ಮನೆಯ ವಿಳಾಸಗಳಾದ್ದುವು. ಅವನಿಗೆ ಬೇಕಾದಾಗ ಅಲ್ಲಿಗೆ ಅವೃಗಳನ್ನು ನೋಡಲು ಹೋಗಬಹುದಾಗಿತ್ತು; ಆ ಸುಂದರವಾದ ಚಿತ್ರ ಅವನಿಗೆ ಯಾವಾಗಲೂ ಪೂಸಿ ಮತ್ತು ಅದರ ಮರಿಗಳನ್ನು ಜ್ಞಾತಿಸುತ್ತಿತ್ತು. ಅವನು ಎಂದೆಂದಿಗೂ ಅವೃಗಳನ್ನು ತನ್ನ ಜೊತೆಯೇ ಇರಿಸಹೊಂಡಿದ್ದ್ದ.

ಚಿತ್ರಗಳು: ಚಿನ್ ಅಯ್ ಟೊ

ಶ್ರೀಲಂಕ
ಮನೆಯಪ್ಪು ದೇಹದ್ವೈ ಲಾಂದ್ರ
ಸಿಂಹ ಪೆಟ್ಟುಂಥಿ

ಮೇ ತಿಂಗಳಲ್ಲಿ ಪೂರ್ಣಚಂದ್ರ ವಿಶೇಷ ರಾತ್ರಿ ಹಾಗೂ ತೇಜಸ್ಸಿನಿಂದ ಪ್ರಕಾಶಿಸುವಂತೆ ಕಾರಣಸುವಾಗಿ ಪೂರ್ಣಾಂಶ ಉತ್ತರವ ನಡೆಯುತ್ತದೆ. ಇದು ಭಾಗವತ್ ಬುದ್ಧನ ಗೌರವಕ್ಕಾಗಿ ಅಚರಿಸುವ ಉತ್ತರವ; ಅವನನ್ನು ಗೌರವಿಸಲು ಜನರಿಗು ದೇವಾಲಯಗಳಲ್ಲಿ ಸೇರಿದಾಗ ಅವರ ಹೃದಯಗಳು ಉತ್ಸಾಹಭರಿತವಾಗಿರುತ್ತವೆ. ಹಾಲು ಮತ್ತು ಅಕ್ಷಯ ಪಾಯಸ ಹಾಗೂ ಗಂಥಿದ ಕ್ಷಿರಾಶನ್ನು ಪೂಜಾಗಾಗಿ ತರುತ್ತಾರೆ. ರಾತ್ರಿ ರಾತ್ರಿ ಹುವ್ಯಾಳನ್ನು ತರುತ್ತಾರೆ, ಅವ್ಯಾಳನ್ನು ಯಜ್ಞವೇದಿಯ ಮೇಲಿಟ್ಟು ಭಾಗವತ್ ಬುದ್ಧನ ಉಪದೇಶಗಳನ್ನು ಮತ್ತೆ ಮತ್ತೆ ಜಡಿಸುತ್ತಾರೆ.

‘ಒ, ಭಾಗವತ್, ಈ ಸುಂದರ ಹೂರಿಗೆ ಒಂದು ದಿನ ಬಾಡಿಹೋಗುವಂತೆ



ನಮ್ಮ ಜೀವನಕ್ಕೂ ಒಂದು ದಿನ ಸುಧಿಹೋಗುವುದು...”

ಜನರು ಆ ಪರಿತ್ಯ ಉತ್ಸವದ ಮೊದಲ ದಿನ ಧ್ಯಾನ ಮಾಡುತ್ತಾರೆ. ಮಧ್ಯಾಹ್ನದಿಂದ ಮರುದಿನ ಸೂರ್ಯ ಉದಯವಾಗುವವರೆಗೆ ಉಪವಾಸವನ್ನು ಅಚರಿಸುತ್ತಾರೆ. ಇತರರು ಬುದ್ಧನ ಉಪದೇಶಗಳ ಭಗ್ಗೆ ಮಾಡುವ ಧರ್ಮ ಪ್ರವಚನಗಳನ್ನು ಕೇರುತ್ತಾರೆ. ಇನ್ನು ಕೆಲವರು ತಮಗಂತ ಕಡೆಮೆ ಅದ್ವೈತಾರ್ಥಿಗಳಾದವರಿಗೆ ಭಕ್ತಿಯನ್ನು ಏಡಿ, ‘ವೇಸಕ್’ ಉತ್ಸವದಲ್ಲಿ ಬಡವರೂ ಕೂಡಾ ಅವರೂಪವಾದ ಉತ್ಸವವನ್ನು ಸಂತೋಷದಿಂದ ಅನುಭವಿಸುವಂತೆ ಮಾಡುವರು.


ಮಾದಲನೇಯ ದಿನ ಸೂರ್ಯ ಮುಖಗಿಡ ಮೇಲೆ ಮನೆಗಳಲ್ಲಿ ಎಲ್ಲಿಲ್ಲಾ ಬಣ್ಣ ಬಣ್ಣದ ದೀಪಗಳು ಮಿನುಗಲು ಪ್ರಾರಂಭಿಸುವುದು. ‘ವೇಸಕ್’ ಉತ್ಸವದಲ್ಲಿ ಭಗವಾನ್ ಬುದ್ಧನ ಜೀವನದ ಮೂರು ಸನ್ಮಾನಿತಗಳಾದ ರಾಜಕುಮಾರ ಶಿದ್ಧಾರ್ಥನ ಜನ್ಮ ದಿನ, ಜ್ಞಾನೇಶ್ವರಯವಾದ ದಿನ ಹಾಗೂ ಅವನು ನಿವಾಣವನ್ನು ಅಥವಾ ಶಾಶ್ವತ ಶಾಂತಿಯನ್ನು ಪಡೆದ ದಿನಗಳ ಜ್ಞಾಪಕಾರ್ಥ ಈ ಲಾಂಡ್ರಗಳನ್ನು ಬೆಳಗಿಸುತ್ತಾರೆ.

ಈ ರೀತಿಯಾಗಿ ಗಾಢವಾದ ಭಕ್ತಿಯಿಂದ ಬುದ್ಧನನ್ನು ನೆನೆಸುತ್ತಾರೆ. ಜನಗಳು ಸಂತೋಷಪಡುತ್ತಾರೆ. ಅವನನ್ನು ಪೂಜಿಸುತ್ತಾರೆ. ಅವನ ಉಪದೇಶಗಳನ್ನು ಅನುಸರಿಸಲು ಪರಿಶ್ರಮಪಡುತ್ತಾರೆ.

ಹೀಗೇ ‘ವೇಸಕ್’ನ ಸಿದ್ಧಾರ್ಥಾಗಿ ಒಟ್ಟು ಚಿಕ್ಕ ಹುಡುಗ ಲಾಂಡ್ರಗಳನ್ನು ತಯಾರಿಸುತ್ತಿದ್ದನು. ಅವನು ತನ್ನ ಆಜ್ಞೆಯ ತರಕಾರಿಯ ತೋಳದ ಸೋರೆಕಾಯಿಗೆ ಚಪ್ಪರ ಹಾಕಲು ಕೆಲವು ಬಿದಿರಿನ ದೆಬ್ಬಿಗಳನ್ನು ಹೊಂಡಿದ್ದ. ಅವನ್ನೇ ಒಟ್ಟಾಗಿ ಕಟ್ಟಿ ಲಾಂಡ್ರಕ್ಕೆ ವಡ್ಡದ ಆಕಾರದ ಒಂದು ಬೊಕಟ್ಟನ್ನು ತಯಾರಿಸುವುದರಲ್ಲಿ ತೊಡಗಿದ್ದನು. ಹೋದ ವರ್ಷ ತಾನು ಮತ್ತು ತನ್ನ ಆಜ್ಞೆ ನರೆಹೋರಿಯವರೊಡನೆ ಉತ್ಸವದ ದೀಪಾಲಂಕಾರಗಳನ್ನು ನೋಡಲು ಹೋದಾಗಿ ಅಲ್ಲಿ ತಾನು ನೋಡಿದ್ದ ಲಾಂಡ್ರಗಳಂತೆ ದೊಡ್ಡ ದೊಡ್ಡ ಲಾಂಡ್ರಗಳನ್ನು ಮಾಡಲು ಅವನು ಇಷ್ಟಪಟ್ಟನು. ಕೆಲವು ಲಾಂಡ್ರಗಳು ಮನೆಯವೇ ದೊಡ್ಡದಾಗಿ ಕಂಡವು. ಅವನ್ನು ಮರೆಯಲು ಸಾಧ್ಯವಾಗಲಿಲ್ಲ.

‘ವೇಸಕ್’ ಪ್ರಾರಂಭವಾಗುವುದಕ್ಕೆ ಈಗ ಕೇವಲ ಇವ್ವತ್ತು ದಿನಗಳು ಮಾತ್ರ ಉಳಿದಿದ್ದವು. ಎಲ್ಲಾ ಹೃಷಿಯ ಹುಡುಗರು, ಚಿಕ್ಕವರು, ದೊಡ್ಡವರು ಸಿದ್ಧಾರ್ಥಗಳನ್ನು ಮಾಡುವುದರಲ್ಲಿ ತೊಡಗಿದ್ದರು. ‘ವೇಸಕ್’ನ ಮೊದಲ ರಾತ್ರಿಯನ್ನು ದುಗ್ಧಿಗಳಿಗೆ ಮಾಡುವಂತೆ ಮಾಡಲು ಕುಟುಂಬ ವರ್ಗದವರು ಗುಂಪು ಗುಂಪುಗಳಾಗಿ ಚಿಕ್ಕ ಲಾಂಡ್ರಗಳ ಗೈಂಟಲನ್ನು ತಯಾರಿಸುತ್ತಿದ್ದರು. ಚಿಕ್ಕ ಹುಡುಗರು ವಿಶೇಷವಾಗಿ ತಮ್ಮ ಮನೆಯ ಲಾಂಡ್ರಗಳೇ ಹಳ್ಳಿಯಲ್ಲಿಲ್ಲ ಉತ್ಸವವಾದ್ವಾಗಿರಬೇಕೆಂದು





ಇವ್ಯವಹತ್ತಿದ್ದರು. ಅದರೆ ಮನೆಯಪ್ಪ ದೊಡ್ಡದಾದ ಲಾಂಛವನ್ನು ಮಾಡಬೇಕೆಂದು ಇವ್ಯವಹತ್ತಿದ್ದ ಮಹಿಳೆ ಇವನೊಬ್ಬನೇ. ಅವನಿಗೆ ಸಹಾಯ ಮಾಡಲು ಸೋದರರಾಗಲಿ, ಸೌದರೀಯರಾಗಲಿ ಯಾರೂ ಇರಲಿಲ್ಲ. ಅವನ ಜೀತೆ ಮಾರ್ಗ ಮನೆಯಲ್ಲಿ ಅವನ ಮುದಿ ಅಷ್ಟುಯೊಬ್ಬಿಲ್ಲ ಇದ್ದಂತೆ.

ಅಷ್ಟೇ ಅವನನ್ನು ತುಂಬಾ ಶ್ರೀತಿಸುತ್ತಿದ್ದಳು. ಅವನು ಇನ್ನೂ ಚಿಕ್ಕ ಮಗುವಾಗಿದ್ದಾಗಲೇ ಅವಕೂಡನೆ ವಾಸನಲು ಬಂದಿದ್ದನು. ಅವನನ್ನು ಅವಕು ತುಂಬಾ ಶ್ರೀತಿ ಮತ್ತು ಎಚ್ಚರಿಕೆಯಿಂದ ಬೆಳೆಸಿದ್ದಳು. ಇನ್ನೂ ಅವನನ್ನು ‘ಪತಿಯಾ’- ಅಂದರೆ ಮಗು-ವಂಡೆ ಕರೆಯುತ್ತಿದ್ದಳು.

ಅಷ್ಟೇ ಮನೆಯ ಹಿಂದಿನ ಒಂದು ಸ್ಥಳ ತೋಟದಲ್ಲಿ ತರಕಾರಿಗಳನ್ನು ಬೆಳೆಸಿ, ಜೀವನ ಸಾಧನುತ್ತಿದ್ದಳು. ತನಗೆ ಸಹಾಯ ಮಾಡುವಪ್ಪ ಪತಿಯೂ ದೊಡ್ಡವಾದಾಗ ಅವಳು ಸಂತೋಷಗೊಂಡಿದ್ದಳು. ಈಗ ಅವನಿಗೆ ಕೇವಲ ಹತ್ತು ವರ್ಷ ವಯಸ್ಸಾಗಿತ್ತು, ಅದರೆ ಅವನು ಆಗಲೇ ದೊಡ್ಡವರಂತೆ, ಕೆಳ ಕೇಳುತ್ತು, ಭೂಮಿ ಅಗತೆ ಮಾಡುತ್ತು ಗಿಡಗಳಿಗೆ ನೀರು ಹಾಕುವುದು ಮತ್ತು ಗೊಬ್ಬರವನ್ನು

ಶೇಖರಿಸುವುದು ಮೊದಲಾದ ಕೆಲಸಗಳನ್ನು ಮಾಡುತ್ತಿದ್ದನು. ಶಾಲೆಗೂ ಕೂಡಾ ಹೋಗುತ್ತಿದ್ದನು. ಅಜ್ಞಗೆ ಲಕ್ಷ್ಯ ಇಡುವುದರಲ್ಲಿ ಸಹಾಯ ಮಾಡಲಿದು ಅವನು ಲೆಕ್ಕಾವನ್ನು ಕಲಿಯಲು ಇಷ್ಟ ಪಡುತ್ತಿದ್ದನು. ಶಾಲೆಯ ಪ್ರಸ್ತರಗಳನ್ನು ತನ್ನ ಅಜ್ಞಗೆ ಒದಿ ಹೇಳುತ್ತಿದ್ದ. ಪ್ರತಿ ಭಾನುವಾರ, ಬೆಳಗೆ ಬೇಗನೆ ಅವರು ಸಂತೋಗೆ ಹೋಗುತ್ತಿದ್ದರು. ಅವರೊಂದು ಸುಖೀ ಜೋಡಿ. ಸದಾ ಕೆಲಸದಲ್ಲಿ ತೊಡಗಿರುವ ಅಜ್ಞ ಮತ್ತು ಅವಳಿಗೆ ನೇರಪ್ರ ನೇಡುತ್ತಿದ್ದ ಪತಿಯಾ.

ಅಜ್ಞ ದಿನವೆಲ್ಲಾ ಕೆಲಸ ಮಾಡುತ್ತಿದ್ದಳು, ಪತಿಯಾ ಅಜ್ಞಗೆ ನೇರವಾಗುತ್ತಾ ಬೇಸರ ಕಲೆಯುತ್ತಿದ್ದ. ಅವರ ತೋಟದಿಂದ ಪಕ್ಕಿಗಳನ್ನು ಬೆದರಿಸಿ ಒಡಿಸುತ್ತಿದ್ದ. ಅವನು ತನ್ನ ವಿನೋದಕ್ಕಾಗಿ ಗಾಳಿಪಟಗಳು ಮತ್ತು ಬೆದರು ಬಂದೂಕಗಳನ್ನು ಕೂಡಾ ಮಾಡಿದ್ದನು, ಅವಳು ಅವನನ್ನು ಆಗಾಗ್ಗೆ ಚೂಟಿ ಹುಡುಗ ಎನ್ನುತ್ತಿದ್ದಳು. ಅವನು ದೊಡ್ಡ ‘ವೇಸಕ್’ ಲಾಂದ್ರವನ್ನು ಮಾಡಲು ಪ್ರಾರಂಭಿಸಿದುದನ್ನು ಸೋಡಿದಾಗ, “ಇದು ಮನೆಯವು ದೊಡ್ಡಾಗಿದೆ. ನಾವು ಅದರಲ್ಲಿ ವಾಸ ಮಾಡಬಿಹುದಲ್ಲವೇ?” ಎಂದಳು.

ಪತಿಯಾ ಪ್ರತಿ ಮಧ್ಯಾಹ್ನ ತನ್ನ ಲಾಂದ್ರ ತಯಾರಿಸುವ ಕೆಲಸ ಮಾಡುತ್ತಿದ್ದನು. ಆಗ ಅಕ್ಕಪಕ್ಕದ ಹುಡುಗರು ನೋಡಲು ಬರುತ್ತಿದ್ದರು. ಕೂಡಲೇ ಅವನ ಆತ ದೊಡ್ಡ ಲಾಂದ್ರದ ಸಮಾಭಾರ ದೂರ ದೂರಕ್ಕೆ ಹರಡಿತು. ಎಲ್ಲ ಕಡೆಯಿಂದಲೂ ಹುಡುಗರು ಪತಿಯಾನ ಕೆಲಸವನ್ನು ನೋಡಲು ಬರುತ್ತಿದ್ದರು.

‘ಅಪ್ಪು ದೊಡ್ಡದನ್ನು ಹೇಗೆ ತೆಗು ಹಾಕಲು ನಿನಗೆ ಸಾಧ್ಯ?’ ಎಂದು ಕೇಳಿದರು.

‘ನಾನು ಅದನ್ನು ತಣುಹಾಕಬೇಕೆಂದೇನೂ ಅಂದುಕೊಂಡಿಲ್ಲ’ ಪತಿಯಾ ದೃಢ ವಿಶ್ವಾಸದಿಂದ ಹೇಳಿದನು, ‘ನಾನು ಅದನ್ನು ಇಲ್ಲಿ ಇರುವಂತೆ ಬಿಡುತ್ತೇನೆ.’

ಆ ಬಿದಿನ ಚೌಕಟ್ಟು ಆ ಚಕ್ಕ ಮಣಿನ ನೆಲಿಗಟ್ಟಿನ ಅವರ ಮನೆಯ ದ್ವಾರಮಂಟಪದಲ್ಲಿ ಇತ್ತು. ಅದು ದೊಡ್ಡದಾಗುತ್ತಾ ದೊಡ್ಡದಾಗುತ್ತಾ ಆ ದ್ವಾರ ಮಂಟಪವನ್ನೇ ಪೂರ್ಣ ಮುಚ್ಚಿಕೊಂಡುಬಿಟ್ಟಿತು. ಅವರು ಮನೆಯೋಳಿಗೆ ಹೆಬ್ಬಾಗಿಲಿನ ಮುಖಾಂತರ ಹೋಗಲು ಆ ಚೌಕಟ್ಟನೋಳಿಗೆ ನುಸುಳಿಕೊಂಡು ಹೋಗಬೇಕಾಗಿತ್ತು.

‘ವೇಸಕ್’ಗೆ ಆರು ದಿನಗಳ ಮೊದಲು, ಪತಿಯಾ ಆ ಲಾಂದ್ರದ ಕೆಲಸವನ್ನು ಮುಗಿಸಿದನು. ಆಗ ಅವನಿಗೊಂದು ಯೋಚನೆ ಹೊಳೆಯಿತು. ಅಪ್ಪು ದೊಡ್ಡ ಲಾಂದ್ರವನ್ನು ಮುಚ್ಚಲು ಬೇಕಾಗುವಪ್ಪು ಕಾಗದವನ್ನು ಹೇಗೆ ತರಲು ನಾಧ್ಯಾವಾಗುತ್ತಿದ್ದ. ಅದರ ಬಗ್ಗೆ ಯೋಚಿಸುತ್ತಾ ಅವನು ತನ್ನ ಸೈಂಟಿತರುಗಳ ಲಾಂದ್ರಗಳು ಹೇಗೆ ಮುಂದುವರಿಯುತ್ತಿವೆ ಎಂಬುದನ್ನು ನೋಡಲು ಹೋದನು, ಅಪ್ಪಾಗಳಿಗೆ ಆಗಲೇ ಹೊನೆಯ ಅಲಂಕಾರವನ್ನು ಮಾಡಲಾಗಿತ್ತು. ಅಲಂಕಾರ ಮಾಡಿಕೊಂಡ ಹೆಂಗಸರು ಮದುವೆಗೆ ಹೋಗಲು ಕಾಯುತ್ತಿರುವಂತೆ ಅಪ್ಪಾಗಳು ನಿಂತಿದ್ದವು. ಮನೆಯಲ್ಲಿನ ಖಾಲಿ ಚೌಕಟ್ಟು ಹೆಬ್ಬಾಗಿಲನ್ನು ಮುಚ್ಚಿರುವುದರ ಬಗ್ಗೆ

ಯೋಚಿಸುತ್ತಾ ದುಃಖಿದ ಮನೆಗೆ ಬಂದನು, ಭಾಗಿಲ ಬಳಿ ಇದ್ದ ಚೌಕ್ಕಪ್ಪ ಇದ್ದ ಒಕ್ಕೆಯ ಬಟ್ಟಿಗಳಿಂದ ಅವರಿಗೆ ಅಲಂಕಾರ ಮಾಡಿದರೆ ಮತ್ತು ಸುಂದರವಾಗಿ ಕಾವುವ ಬಟ್ಟ ಬಡೆ ಭಕ್ತಿಯಂತೆ ಅಲ್ಲಿ ಇತ್ತು.

ಆಗ ಮಧ್ಯಾಹ್ನವಾಗಿತ್ತು. ಅಜ್ಞಿಯನ್ನು ಹುಡುಹುತ್ತಾ ಅವನು ಅಡಿಗೆ ಮನೆಗೆ ಹೋದನು. ಅನ್ವದ ತಪ್ಪಲೆ ಒಲಿಯ ಮೇಲಿತ್ತು. ಮುದುಕ ಒಲೆ ಉರಿಸುತ್ತಿದ್ದಳು.

‘ಅಜ್ಞೀ, ನಾನೊಬ್ಬ ಮುಂಬಿ’, ಅವನು ಪ್ರಾರಂಭಿಸಿದನು.

ಅಜ್ಞಿ ಅವನ ಕಡೆ ತಿರುಗುತ್ತಾ, ಎಂದಳು, ‘ವಿಕೆ, ನನ್ನ ಚಿನ್ನ?’

ಪತಿಯಾನ ಕಣ್ಣಗಳಲ್ಲಿ ಕಣ್ಣೀರು ತುಂಬಿ ಬಂತು. ಅವನು ಹೇಳಿದ ‘ಲಾಂದ್ರವನ್ನು ಮುಚ್ಚಲು ಸಾಕಪ್ಪ ಕಾಗದ ನಮ್ಮೆಲ್ಲಿಲ್ಲ’.

‘ಇ, ಹೌದು, ಯೋಚಿಸಬೇಡ’, ಅಜ್ಞಿ ಹೇಳಿದಳು, ‘ತುಂಬಾ ಕಾಗದ ಇದೆ, ಹದರಬೇಡ’.

ಪತಿಯಾ ಕಣ್ಣರಳಿಸಿದ. ಆ ಮಬ್ಪ ಅಜ್ಞಿ ತಾನು ಹೇಳಿದ್ದಕ್ಕೆ ವಿವರಣೆ ಕೊಟ್ಟಳು, ‘ನಾಳಿ ಶನಿವಾರ, ನಾವು ಸಿಹಿ ಗೊಸುಗಳನ್ನು ಆಗಿದು ತೆಗೆಯೋಣ, ಭಾನುವಾರ ಅಪ್ಪಗಳನ್ನು ಸಂತೆಯಲ್ಲಿ ಮಾರೋಣ. ಅಮೇಲೆ...’ ಅವಳು ನಿಲ್ಲಿಸಿದಳು. ಪತಿಯಾನ ಮುಖ ಹೊಳೆಯಲಾರಂಭಿಸಿತು. ಅವನ ಹೈಗಳ ಮೇಲೆ ಕಣ್ಣೀರು ಮಿನುಗುಟ್ಟಿತು, ಮತ್ತೆ ನಗು ಹೊರಗೆ ಬಂತು. ‘ಅಮೇಲೆ ಮನೆಗೆ ನಾವು ಕಾಮನ ಬಿಳಿನ್ನು ತರುವು’ ಅವಳೂ ಹಾಡಿದಳು.

ಅದ್ದರಿಂದ ಅವರು ಶನಿವಾರ ಭಾರೀ ಸುಗ್ರಿಯಂತೆ ಸಿಹಿ ಗೊಸನ್ನು ಆಗಿದು ತೆಗೆದು, ಭಾನುವಾರ ಒಕ್ಕೆಯ ಬೆಲೆಗೆ ಮಾರಿದರು. ಸಂತೆಯನ್ನು ಬಿಟ್ಟಮೇಲೆ, ಪತಿಯಾ ತುಂಬಾ ಸಂತೋಷಗೊಂಡನು, ಅಗಲೇ ಅವರು ವೇಸಕ್ ರಾತ್ರಿಯಲ್ಲಿ ಅವನ ಲಾಂದ್ರ ಎಲ್ಲಪ್ಪಗಳಿಗಂತೆ ಎದ್ದು ಕಾಣುವುದು ಎಂಬುದನ್ನು ಉಂಟಿಸಬೇಕೊಂಡು ಅಜ್ಞಿಯ ಕಡೆ ನೋಡಿದಾಗಿ, ಅವಳ ಮುಖಿದ ಮೇಲೂ ನಗು ಕಣ್ಣಮುಖ್ಯಾಲೀಯ ಅಟವನ್ನು ಆಡುತ್ತಿದೆ ಎಂಬುದು ಕಾಣಿಸಿತು.

ವೇರೆಯ ಅಂಗಡಿಗಳು ವೇಸಕ್ ಪ್ರಯುಕ್ತ ತಮ್ಮ ವೆಚೇವ ಸಾಮನುಗಳನ್ನು ಮೊದಲೇ ಗೊತ್ತುಪಡಿಸಿದ್ದ ಬಣ್ಣಗಳಲ್ಲಿ ಪ್ರದರ್ಶಿಸುತ್ತಿದ್ದವು. ಪ್ರಕಾಶಮಾನವಾದ ಬಣ್ಣದ ಕಾಗದಗಳು ಮತ್ತು ಮೇರುಗಿನ ಬಟ್ಟಿಗಳು ಮತ್ತು ತೋರಿಗಳು, ಕಾಗದದ ಟೋಚಿಗಳು ಮತ್ತು ಮುಖವಾಡಗಳು, ಬಟ್ಟಿ, ಬಾಪುಟಗಳು, ಕಾಗದದ ಬಾಪುಟಗಳು ಮತ್ತು ರಾಶಿ ರಾಶಿ ಬಕ್ಕೆಗೂ ಆಕಾರದ ಲಾಂದ್ರಗಳು.

ಪತಿಯಾ ಹೆಮ್ಮೆಯಿಂದ ವೇರೆಯಲ್ಲಿ ನಡೆದನು ಮತ್ತೆ ಲಾಂದ್ರವನ್ನು ಅಲಂಕರಿಸುವುದಕ್ಕೆ ತನಗೆ ಬೇಕಾದನ್ನೇಲ್ಲಾ ಕೊಂಡುಕೊಂಡನು. ಅಮೇಲೆ ಅವರು ಮನೆಗೆ ಬಂದರು.

ಉಂಟವಾಗುತ್ತಲೇ, ಅಜ್ಞಿ ಒಂದು ಸಣ್ಣ ನಿರ್ದಿಷ್ಟಾ ಮಲಗಿದಳು, ಆದು



ಅವಳಿಗೆ ಆಯಾಸದ ದಿನವಾಗಿತ್ತು. ಪತಿಯೂ ಹೋಸ ಮೃದುವಾದ ಬಣಿದ ಕಾಗದಗಳ ಹಾಳೆಗಳನ್ನು ಹೊರಗೆ ತೆಗೆದನು. ಅದರೆ ಹೇಗೋ ಆವನಿಗೆ ಮೊದಲ ಸಲ ತಾನೇ ಕತ್ತಲಿರುವುದು ಸಾಧ್ಯವಾಗಿಲ್ಲ. ಎನಾದರೂ ತಪ್ಪಾಗುವುದೊಂದು ಹೆದರಿದನು, ತಾನು ತಪ್ಪನ್ನು ಮಾಡಿ ಕಾಗದವನ್ನು ಹಾಳುಮಾಡಿರೆ, ಪ್ರಸ್ತಾವಿಸಿದ್ದಿಗೆ ಹೊಂದುಕೊಳ್ಳಬುವುದು ಸಾಧ್ಯವಾಗುವುದಿಲ್ಲವೆಂಬುದು ಆವನಿಗೆ ಗೊತ್ತಿತ್ತು. ವೇಸಕ್ಕಾಗೆ ಕೇವಲ ನಾಲ್ಕು ದಿನಗಳು ಉಳಿದ್ದುವು. ಆವನು ಮತ್ತೆ ಮತ್ತೆ ಯೋಚಿಸುತ್ತಿರೇ ಇದ್ದನು.

ಅಜ್ಞ ಎದ್ದು ಮೇಲೆ ತನ್ನ ನೆತ್ತೆದ ಕೆಲಸ ಮತ್ತು ಸಿದ್ಧತೆಗಳಾಗಿ ಹೊರಡುತ್ತಿದ್ದಾಗು, ಲಾಂಡ್ ಮಾಡುವುದರಲ್ಲಿ ಯಾವ ಸುಧಾರಣೆಯೂ ಆಗದೆ ಇರುವುದನ್ನು ಗಮನಿಸಿದಳು, ‘ಪತಿಯೂ, ನೇನು ಬೇಗ ಎಂದುವುದು ಒಳ್ಳೆಯದು’ ಆವಳು ಹೇಳಿದಳು, ‘ಇನ್ನು ಹೆಚ್ಚು ಕಾಲ ಉಳಿದ್ದು.’

ಕೊನೆಗೆ, ಪತಿಯೂ ತಾನು ಯಾವುದರ ಬಗ್ಗೆ ಚಿಂತಿತನಾಗಿದ್ದೇನೆ ಎಂಬುದನ್ನು ಆವಳಿಗೆ ಹೇಳಿದನು. ತಾವು ಹೆಚ್ಚಿಗೆ ಕಾಗದವನ್ನು ಕೊಳ್ಳಲಾಗುವುದಿಲ್ಲ ಎಂಬುದನ್ನು ಅಜ್ಞ ಒಟ್ಟಿಗೊಂಡಳು. ಆವಳು ಸ್ತುಲ್ಪ ಕಾಲ ಯೋಚಿಸಿದ ಬಳಿಕ ಕಾಗದವನ್ನು ಕತ್ತಿರು. ವುದರಲ್ಲಿ ಸಹಾಯ ಮಾಡಲು ಒತ್ತಿರು. ವೇಸಕ್ಕಾನ ಮೊದಲ ದಿನವೆಲ್ಲ ಆವಳು ಧ್ವನಿ ಮಾಡಲು ಸಾಧ್ಯವಾಗುವಂತೆ ಮೊದಲು ಇಡೀ ಮನೆಯನ್ನು ತೊಳೆದು ಸ್ಥಳೀಯ ಮಾಡಿ, ಬುದಿ ಹಾಗೂ ಸೋಧಿಸಿದ ಅಭಿಗ್ರಾಹಕನ್ನು ಉಜ್ಜ್ವಲ ಚಾರೆಗಳನ್ನು ನೆನ್ನಿ, ತೆಗಿನಕಾಯಿ ಜುಂಗಿಸಿದ ಆಪ್ಯಾಗಳನ್ನು ಉಜ್ಜ್ವಲ ಉಡುಪುಗಳು ಮತ್ತು ನಾರು ಬಟ್ಟಿಗಳನ್ನು ಬೊದು ವಿಶೇಷ ಹೆಚ್ಚಿನ ಅಭಿಗ್ರಾಹಕನ್ನು ಮಾಡಬೇಕಾಗಿತ್ತು.

ಅಜ್ಞರಿಂದ ಹಬ್ಬಿಕ್ಕೆ ಹಿಂದಿನ ದಿನದವರೇಗೂ ಆವಳು ಆವನಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿರಲ್ಲ. ಅದರೆ, ಅವರು ಬೆಳಗ್ಗೆ ಬೇಗನೆ ಲಾಂಡ್‌ದ ಕೆಲಸವನ್ನು ಪ್ರಾರಂಭಿಸಿದರು. ಅದು ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕವೈದು ಕೆಲಸವಾಗಿತ್ತು. ವೇಸಕ್ಕಾಗಿ ಲಾಂಡ್‌ಗಳನ್ನು ಹೇಗೆ ಮಾಡುವುದು ಎಂಬುದನ್ನು ತುಂಬಾ ಹಿಂದೆಯೇ ಅಜ್ಞ ಮರೆತುಬಿಟ್ಟಿದ್ದಳು. ಪತಿಯೂ ಕಲಿತೇ ಇರಲಿಲ್ಲ, ಆದರೆ, ಪಟ್ಟಣದ ಲಾಂಡ್ ಹೇಗೆ ಕಾವಣೆಸುತ್ತಿತ್ತು ಎಂಬುದು ಪತಿಯಾಗೆ ಜ್ಞಾಪಕದಲ್ಲಿತ್ತು. ಅಜ್ಞ ಹಿಂದಿನ ದಿನಗಳ ಲಾಂಡ್‌ಗಳ ಬಗ್ಗೆ ಯೋಚಿಸುತ್ತಿದ್ದಳು. ವರುಷಗಳ ಆಚಣ ಯೋಚನೆಗಳು ಹಿಂದುಕ್ಕೆ ಉರುಳುತ್ತಾ ಹೋದುವು-ಹೂಬಿನ ಮಾದರಿಗಳನ್ನು ಕತ್ತಲಿರುವುದು ಸುಲಭವಾದ ಕೆಲಸವಾಗಿತ್ತು. ಉದ್ದೇಶವಾದ ನಿರಿಗೆ ಬಾಲಗಳನ್ನು ಕತ್ತಲಿರುವುದು ಏಷ್ಟು ಚೆನ್ನಾಗಿರುತ್ತದೆ!

ಅವರು ಕೆಲಸ ಮಾಡುತ್ತಾ ಹೋದರು. ಆ ಸ್ಥಾನ ದ್ವಾರ ಮಂಟಪದಲ್ಲಿ ಲಾಂಡ್‌ಗಳಿಗೆ ಮತ್ತು ಇಬ್ಬರು ಮನುಷ್ಯರಿಗೆ ಸಾಕಷ್ಟು ಜಾಗ ಇರಲಿಲ್ಲ. ಅಜ್ಞರಿಂದ

ಅಷ್ಟ ಬೋಕ್ಕಿನ ಬಳಿಗೆ ಹೇಳಬಹುದು ಮತ್ತು ಕಾಗದವನ್ನು ಕ್ತರಿಸುತ್ತಾ ಕುಂಡಳು. ಪರಿಯಾ ಹೇರಿದೆ ಬಂದು ಕುಚಿಯ ಮೇಲೆ ನಿಂತುಕೊಂಡು ಕಾಗದದ ಚಲರುಗಳನ್ನು ಬೋಕ್ಕಿನ ಮೇಲೆ ಅಂತಿಸಿದನು.

ಸೊಯ್ಯ ಮುಗಿಂಗಿಸುವದರೂಳಿಗೆ ಲಾಂಡ್ರೆ ಇನ್ನೂ ಪೂರ್ವವಾಗಿಲ್ಲ. ಅಷ್ಟಿಯು ಆಗಿ ಮಾಡಲು ಒಳಿಗೆ ಹೇಳಬಹುದು. ಪರಿಯಾ ಇನ್ನೂ ಹೆಚ್ಚಿನ ಆಸ್ತಿಯಿಂದ ಕೆಲಸ ಮಾಡಿದನು, ‘ನಾಳ ವೇಸ್ಕಾನ ಪ್ರಾರಂಭ’ ‘ಅಷ್ಟ ಆ ದಿನವನ್ನು ದೇವಾಲಯದಲ್ಲಿ ಧ್ಯಾನ ಮಾಡುವದರಲ್ಲಿ ಕೆಲಮುವು’ ಎಂದುಕೊಂಡು.

ರಾತ್ರಿ ಉಟಪಾದ ಮೇಲೆ, ಅವರು ರಾತ್ರಿಯಲ್ಲಿ ಕೆಲಸ ಮಾಡಿದರು, ಆದರೂ ಅದನ್ನು ಮುಗಿಂಗಾಗಿಲ್ಲ. ಒಬ್ಬನೇ ಮುಲರನೇ ದಿನ ಲಾಂಡ್ರೆವನ್ನು ಕಾಗದಿಂದ ಮುಚ್ಚಿವ ಕೆಲಸವನ್ನು ಮುಗಿಂಗಬಲ್ಲಿ, ಇತರ ಅಲಂಕಾರಗಳಿಗೆ ಸಮರ್ಪಿತಿಲ್ಲದೆ ಇದ್ದಾಗೂ, ಲಾಂಡ್ರೆ ಕೆಲಸ ಸಾರಕ್ಕು ಸುಂದರವಾಗಿ ಕಾಣುತ್ತದೆ, ಎಂದು ಯೋಚಿಸುತ್ತಾ, ಪರಿಯಾ ಸಮಾಧಾನ ಮಾಡಿಕೊಂಡನು. ಆ ರಾತ್ರಿ ತುಂಬಾ ಅಸಂಕ್ರಾಣಿದಿಂದಲೇ ಮುಲಗಲು ಹೇಳಿದನು.

ಪ್ರತಿ ವೇಸ್ಕಾ ದಿನದಂತೆ ಮುಲರನೇ ದಿನ ಅಷ್ಟ ದೇವಸ್ಥಾನಕ್ಕೆ ಬೆಳಗನ ಜಾವದಲ್ಲಿ ಹೇರಿದೆ ಇರುವುದನ್ನು ನೋಡಿದಾಗ ಅವನಾಡ ಅಶ್ವಯ್ಯ ಅಷ್ಟವ್ಯಾಲ್. ಪರಿಯಾ ಹೇಳಿದ, ‘ಇಸ್ಕಾಂತು ಆಗಿಲೇ ದೇವಾಲಯಕ್ಕೆ ಹೋಗುತ್ತಿದ್ದಾರೆ’.

‘ನನಗೆ ಗೊತ್ತು, ಮಾಗಾ’, ಅವರು ಹೇಳಿದರು, ‘ಆದರೆ ನಾನೊಬ್ಬಿಂದ ಈ ವರ್ಷ ಹೋಗುವುದಿಲ್ಲ, ನಾವಿಬ್ಬಿರೂ ಒಟ್ಟಿಗೆ ಹೋಗುಂಣಾ.’

‘ಆದರೆ ನೀನು ಧ್ಯಾನ ಮಾಡಬೇಕು’, ಪರಿಯಾ ಹೇಳಿದ.

ಉತ್ತರವಾಗಿ ಅಷ್ಟಿಯು ಆ ಚಿಕ್ಕ ಹುದುಗನ ಗುಂದು ತಲೆಯನ್ನು ತನ್ನ ಜ್ಯೋತಿಂಬಿನ ಕೃಷಿಗಳಲ್ಲಿ ಹಿಡಿದುಕೊಂಡು ಹೇಳಿದರು: ‘ಒಬ್ಬ ಒಕ್ಕೆಯ ಅಷ್ಟ ಯಾವಾಗಲೂ ತನ್ನ ಕರ್ತವ್ಯವನ್ನು ಮಾಡಬೇಕು’.

ವರುವ ಸೊಯ್ಯನು ತನ್ನ ಮೃದುವಾದ ಬೆಳಗಿನಲ್ಲಿ ಜಗತ್ತನ್ನೆಲ್ಲಾ ಬೆಳಗಿದನು. ಪರಿಯಾ ಮತ್ತು ಅವನ ಅಷ್ಟ ದೇವಸ್ಥಾನಕ್ಕೆ ಹೇರಿಟರು. ಹುಂಪುಗಳನ್ನು ತೋಡಿಕೊಂಡು, ಅಕ್ಕಿಯ ಪಾಯಸ ಮತ್ತು ಧೂಪದ ಕ್ಷಿಂಗಳಿಂದನೆ ಹೋಗುತ್ತಿದ್ದ ಜನರಿಗ ಪ್ರಮಾಣದಲ್ಲಿ ಅವರು ಸ್ಥಿ ಬಿದ್ದರು. ಅವರು ದೇವಸ್ಥಾನವನ್ನು ತಲುಪಿ ಪೂಡೆಯ ಕಾಯ್ಕುಮಾಡಲ್ಲಿ ಸೇರಿಕೊಂಡರು, ಮನಸ್ಸುವಾರಕೊಗಿ ಪ್ರಾರ್ಥಿಸಿ ಮನೆಕಡೆ ಹೋರಿಟರು.

ಆ ದಿನ ಎಮ್ಮೆಯ ತಮ್ಮೊಲ್ಲಾಸರ ಹಣಿ ಆನಂದಕರವಾಗಿತ್ತು! ವಾತಾವರಣದಲ್ಲಿ ಉತ್ತಾತೆತ್ತು. ಎಲ್ಲೆಲ್ಲಿಯೂ ಇಸ್ಕಾಂತು ವೇಸ್ಕಾ ಅಲಂಕಾರಗಳನ್ನು ಮಾಡುತ್ತಿದ್ದರು. ಲಾಂಡ್ರೆಗಳು ಮೃದುವಾಗಿ ಮತ್ತು ಹುಸರವಾದ ತಂಗಾಳಿಯಲ್ಲಿ ತೂಗಾಡುತ್ತಿದ್ದವು. ಜೆಲ್ಲಿ ಕಾಗಿಗಳ ಪರ ಪರ ಶ್ವಾಸಕ್ಕಿಂತು. ಪರಿಯಾ

ಆಲಂಕಾರದ ಕಡೆ ರಿಪ್ಪಿಸ ನೋಡುತ್ತಿದ್ದು.

ಅಳ್ಳಿ ಬೇಗ ಬೇಗ ಹೆಚ್ಚೆ ಹಾಡಣು. ಅವರು ಮನೆಗೆ ಹೋಗುತ್ತಿರು ಅವನನ್ನು ಬೆಳಗನ ಉಪಾಹಾರಕ್ಕಾಗಿ ಅವರಿಗೆ ಪಡೆದಣು ಬಳಿ ಅವಳು ಅಥ್ರ ಮಾಡಿದ ಲಾಂಡಮೊಳಗೆ ಹೋಡಣು. ಅವರಿಭ್ರಂಶ ಕೆಲಸಮನ್ನು ಮತ್ತೆ ಕೃಗ್ರಿಮಿಂಡರು.

ಮಧ್ಯಾಹ್ನದ ಹೆಚ್ಚಿಗೆ ಲಾಂಡು, ಒಂದು ಸುಂದರ ಶ್ರೀಯಾಗಿ ಬದಲಾಗುತ್ತಿತ್ತು. ರ್ಯಾಯಲ್ಲಿ ಹೋಗುವವರು ಪರಿಯಾ ಮಾತ್ರ, ಕೆಲಸಮಾಡುತ್ತಿರುತ್ತಾರೆನ್ನು ನೋಡಬಹುದಾಗಿತ್ತು. ಅವನು ಒಟ್ಟನೇ ಎಪ್ಪು ಬ್ಯಾಂಕೆ ಎಂದುಕಿಂಡರು. ಲಾಂಡದ ಒಳಗೆ ಅಳ್ಳಿ ಕಾಡಿದ ಹಂಪುಗಳನ್ನು ಕತ್ತರಿಸಿ, ಅದನ್ನು ಸರಿ ಮಾಡುತ್ತಾ ಇದ್ದಳು, ಪರಿಯಾ ಅಪ್ಪುಗಳನ್ನು ತೇಗೆದುಕೊಂಡು ಲಾಂಡದ ಮೇಲ್ಮೈಗಳಲ್ಲಿ ಆಕರ್ಷಕ ರೀತಿಯಲ್ಲಿ, ಅಂಟಿಸುತ್ತಾ ಇದ್ದನು. ಅವರು ಮಾಡುತ್ತಿದ್ದ ಲಾಂಡು, ಬಳಿ, ನೀರಿ ಮತ್ತು ಕೆಪಾಗಿತ್ತು.

ಅವಸರದಲ್ಲಿ ಉಂದು ಮತ್ತೆ ಕೆಲಸ ಮುಂದುವರಿಸಿದರು. ಅಳ್ಳಿ ಬೇಗ, ಮೌನವಾಗಿ ಕೆಲಸ ಮಾಡುತ್ತಿದ್ದಳು, ಪರಿಯಾ ಆಗಾಗ್ಗೆ ಹಾಡಿನ ಬುಟುಕಿಯನ್ನು ಗುನುಗುತ್ತಿದ್ದನು; ಅವರ ಬೆರಳಗಳು ಬುರುಕಾಗಿ, ಕತ್ತರಿಸುತ್ತಾ ಹಬ್ಬಿತ್ತು, ಅಂಟಿಸುತ್ತು, ಭಲಿಸುತ್ತು ಇದ್ದವು ಸಿಯರ್ ಮುಳುಗಿವಾಗಿ ಲಾಂಡವನ್ನು ಹಳ್ಳಲು ಸ್ಥಾಪಿಸಬೇಕು ಎಂಬ ಯೋಜನೆ ಬಿಟ್ಟರೆ ಬೇರೆ ಯಾವ ಯೋಜನೆಯೂ ಅಳ್ಳಿಗೆ ಇರಲಿಲ್ಲ. ಅವಳು ಒಂದು ಉದ್ದ್ಯಾದ ಕಾಡಿವನ್ನು ಕತ್ತರಿಸುವಳು, ಸ್ವಲ್ಪ ಮಾಡಿಸುವಳು, ಒಂದು ಹೊಸ ಆಕಾರದಲ್ಲಿ ಕತ್ತರಿಸುವಳು ಮತ್ತೆ ಅದರಿಂದ ಯಾವುದೇ ಸುಂದರವಾದ ಆಕಾರ ಬರುತ್ತಿತ್ತು. ಅದನ್ನು ಪರಿಯಾ ತೇಗೆದುಕೊಂಡು ಲಾಂಡಕ್ಕೆ ಬಿಗಿ ಅಂಟಿಸುವನು.

ಸಿಯರ್ ಮುಳುಗಿವರ್ಗೂ ಅವರು ಕೆಲಸ ಮಾಡಿದರು. ಕೆಡಲೇ ರಾತ್ರಿಯಾಯಿತು. ಈ ರಾತ್ರಿ ಎಲ್ಲಾ ಕಡೆ ಕತ್ತಲು ಇರುತ್ತಿದ್ದು. ರಾತ್ರಿಯನ್ನು ಅಲಂಕರಿಸಲು ಎಲ್ಲಾ ದಿಕ್ಕುಗಳಲ್ಲಿ ಬೆಳಗನ ಚುಕ್ಕಿಗಳು ಇರುತ್ತವೆ.

ದೇವಾಲಯದ ಗಂಟೆ ಬಾರಿಯನ್ನು, ತಮ್ಮ ಶಬ್ದ ಕೇಳಿತು. ಅದು ಸಂಜೀವ ಉತ್ಸವದ ಸಮಯವಾಗಿತ್ತು. ಪರಿಯಾ ಸ್ವತಲೂ ನೋಡಿದನು. ಮನೆಗಳಿಂದ ಹೊಗಿ ಬಳ್ಳಾದ ರೀಪಾರ್ಟ್ ಗುಂಪುಗಳು ಅಲ್ಲಾಡುತ್ತಿರುತ್ತಾರೆ ಕಾಣಿತು.

ನಿಧಾನವಾಗಿ ಆ ಲಾಂಡಗಳು ಎಲ್ಲಾ ದಿಕ್ಕುಗಳಲ್ಲಿ ಭಲಿಸಿದ್ದುವು. ಅವು ನಿರ್ವಾಹಾದ ಆಕಾರದಲ್ಲಿ ವ್ರಕಾಶಮಳನವಾಗಿ ಹೊಳೆಯುತ್ತಿದ್ದುವು.

ಮೈನೆಯ ಅಲಂಕಾರ ಸರಿಯಾಗಿ ಮುಗಿಯಿತು. ಪರಿಯಾ ಎಷ್ಟು ನಿಂತನು. ಅವನ ಉಳ್ಳಿಲ ಮುಖ ಸಂಕೋಷದಿಂದ ಹೊಳೆಯಿತು ಲಾಂಡಮೊಳಗೆ ಅಳ್ಳಿಯ ಕತ್ತರಿ ‘ಶ್ರೀ ಶ್ರೀ’ ಶಬ್ದ ಮಾಡುತ್ತಿತ್ತು. ಅವಳು ಇನ್ನೂ ಬಳ್ಳಾದ ಕಾಡಿವನ್ನು ಕತ್ತರಿಸುತ್ತಾ ಕರಿತ್ತಿದ್ದಳು. ‘ನೀನು ಅಳ್ಳಿ, ನೀನು’ ಪರಿಯಾ ಸಂಕೋಷದಿಂದ ಕೆಗಿದನು, ‘ಲಾಂಡ

ಮುಗಿಯಿತು'.

'ಬುದ್ಧನ ದಯೀಯಿಂದ...' ಅಜ್ಞ ಪ್ರಾರಂಭಿಸಿದಳು, ಅಮೇಲೆ ಅವರು ಸುಮ್ಮನಾದಳು. ಒಂದು ಕ್ಷಣಿದ ನಂತರ ಅವರು ಕೊಂಡಳು: 'ಅದರೆ, ಪತಿಯಾ! ಪತಿಯಾ! ಅ.....ಅ! ನಾನು ಹೋಗಿ ಹೋರಿಗೆ ಬರಲಿ? ನೀನು ನನ್ನನ್ನು ಒಳಗೆ ಅಂಟಿಸಿಟ್ಟಿದ್ದೀರೋಯಾ'.

ಅವನ ಉತ್ತಾಹದಲ್ಲಿ ಪತಿಯಾ ನಿಜವಾಗಿಯೂ ಅಜ್ಞ ಹೋರಿಗೆ ಬರಲು ಬಿಟ್ಟಿದ್ದ ಒಂದು ಕಿಂಡಿಯನ್ನು ಮುಚ್ಚಿಟ್ಟಿದ್ದನು.

'ಈ, ಅಜ್ಞಾ! ಈಗೇನು ಮಾಡಲಿ? ಈಗ ನಾವು ಕಾಗಿದವನ್ನು ಕತ್ತರಿಸಲಾಗುವುದಿಲ್ಲ' ಪತಿಯಾ ಅಂಗಳಾಚಿದನು. 'ಯೋಚಿಸಬೇಡ, ನನ್ನ ಚಿನ್ನ' ಅಜ್ಞ ಲಾಂದ್ರದ ಒಳಗಿಂದ ಕೊಂಡಳು, 'ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳಿಂದೇ ಇವೆ. ಬೆಂಕಿದ್ದಿ ಪಟ್ಟಿಗೆಯನ್ನು ನನಗೆ ಕೊಡು, ನಾನು ಮೇರಾದಬತ್ತಿಗಳನ್ನು ಹಬ್ಬಿಸುವುನು.'

ಪತಿಯಾ ಬೆಂಕಿ ಕಡ್ಡಿ ಪಟ್ಟಿಗಳನ್ನು ಹುಡುಕಿದನು. ಮೇಲ್ಲಿಡೆ ಇರುವ ಕಿಂಡಿಯಿಂದ ಅವನು ತಾನೇ ಕೋಗಿ ಬಗ್ಗೆ ಮೇರಾದಬತ್ತಿಗಳನ್ನು ಹಚ್ಚಿಬಹುದಾಗಿತ್ತು. ಅದರೆ ಅಜ್ಞ ಒಳಗೆ ಇದ್ದುದರಿಂದ, ಅವನು ಬೆಂಕಿ ಕಡ್ಡಿ ಪಟ್ಟಿಗೆಯನ್ನು ಅವರಿಗೆ ಎಸೆದನು. ಲಾಂದ್ರಪು ಪ್ರಕಾಶಮಾನವಾದ ಬೆಳಕಿನಿಂದ ಉರಿಯುವವರಿಗೆ, ಮೇರಾದಬತ್ತಿಗಳನ್ನು ಒಂದೊಂದಾಗಿ ಹಚ್ಚಿದಳು.

'ನಿನಗೆ ಸಂತೋಷವಾಗಿಲ್ಲವೇ, ಮಾನಿ' ಅವರು ಕೊಂಡಳು, ಅದರೆ ಪತಿಯಾ ಉತ್ತರ ಹೊಡುವ ಮೊದಲು, ಅವರು ಹೇಳುತ್ತಾ ಹೇಳಿದಳು: 'ನನ್ನ ಭಾಗ್ಯಕ್ಕೆ ನಾನು ಸುಖಿಯೇ, ಏಕೆಂದರೆ ನಾನು ಪ್ರತಿಸಲ ವೇಸಕ್ ರಾತ್ರಿಯಲ್ಲಿ ಮಾಡುತ್ತಿರುವುದನ್ನು ಮಾಡಲು ಇನ್ನೊಂದು ಸಮಯ ಇದೆ'; ಅಮೇಲೆ ಅವರು ಬುದ್ಧನ ಕೆಲವು ವಾಕ್ಯಗಳನ್ನು ಹೇಳಿದಳು, 'ಸ್ವಲ್ಪ ಸಂತೋಷವನ್ನು ತಾಗ್ ಮಾಡುವುದರಿಂದ ಇನ್ನೊಬ್ಬರಿಗೆ ತುಂಬಾ ಸಂತೋಷ ಗುವಹಾಗಿದ್ದಲ್ಲಿ ತನ್ನ ಸ್ವಲ್ಪ ಸಂತೋಷವನ್ನು ದೂಡ್ಢಿದ್ದಕ್ಕಾಗಿ ತಾಗ್ ಮಾಡಬೇಕು.'

ಪತಿಯಾಗೆ ಇದು ಬೆಣ್ಣಾಗಿ ಅರ್ಥವಾಗಿಲ್ಲ. ಅದರೆ ತನ್ನ ಅಜ್ಞಗೆ ಸಂತೋಷವಾಗಿದೆಯಿಂದ ತಿಳಿಯಿತು, ತನ್ನ ತಿಳುವಳಿಗೆ ವಿಾರಿದ ಸಂತೋಷ ಅವಸಾನಿಯಿತು.

ಈಗ ಒಂದು ಚಿನ್ನದ ತಟ್ಟಿ ಪ್ರಾರ್ಥನೆ ಆಕಾಶದಲ್ಲಿ ಏರಿ ಬರುತ್ತಿತ್ತು. 'ವೇಸಕ್' ಉತ್ತರವದಲ್ಲಿ ಭಾಗಿಯಾಗಲು ಸ್ವರ್ಗದಿಂದ ತೇಲುತ್ತಾ ಪೂರ್ಣಾಚಂದ್ರ ಬರುತ್ತಿದ್ದ. ಲಾಂದ್ರಪು ಆ ರಾತ್ರಿಯ ರಾಜ್ಯ ತನ್ನ ವಜ್ರಬಿಚಿತ ಕಿರೀಟವನ್ನು ಭೂಮಿಯ ಮೇಲೆ ಬಿಟ್ಟು ಹೋಗಿರುವಂತೆ ಕಾಣಸುತ್ತಿತ್ತು. ಅದು ಆ ಮಾನಿಗೆ ಮನೆಯ ಬಾಗಿಲಿಗೆ ಇದು ಒಂದಂತೆ ಕಾಣಸುತ್ತಿತ್ತು. ಆ ವಜ್ರದ ಸೌಂದರ್ಯ ಹಾಗೂ ಹೊಳಪನ್ನು ಚಿಕ್ಕ ಹುಡುಗನೊಬ್ಬ ತನ್ನ ಕಣ್ಣಗಳಲ್ಲಿ ತುಂಬಿಕೊಳ್ಳುತ್ತಾ ನಿಂತಿದ್ದೀಂತೆ ಕಂಡಿತು.



ಲಾಂಡ್ರದ ನುಳಿಂದು ಕಡೆ ಒಜ್ಞ ಮುದುಕಿಯ ಭಾಯಾರುವ ಪ್ರಾಫ್ರನಾ ಮುದ್ರೆಯಲ್ಲಿ ತಲ್ಲಿನವಾಗಿದ್ದಂತೆ ಕಾಷೆಸುತ್ತಿತ್ತು.

ನಿಜವಾಗಿಯೂ ಇದು ಎಲ್ಲಾ ವೇಣ್ಣ ಲಾಂಡ್ರಗಳಿಗಂತೆ ತುಂಬಾ ಬೃಹತ್ ಲಾಂಡ್ರವಾಗಿತ್ತು. ಹಳ್ಳಿಯ ಜನರೆಲ್ಲರೂ ರಾತ್ರಿಯಲ್ಲಿ ಇದನ್ನು ನೋಡಲು ಬಂದರು. ಕೀಲವರು ದೂರ ದೂರದಿಂದ ಬಂದಿದ್ದರು. ಅವರು ಮಧ್ಯ ರಾತ್ರಿಯಾದ ಮೇಲೂ ಬಂದರು. ಉರಿಯುತ್ತಿರುವ ಆ ಸುಂದರ ದೃಶ್ಯವನ್ನು ನೋಡುತ್ತಾ ಅವರು ವೈನವಾಗಿ ನಿಂತರು. ಉರಿಯುತ್ತಿರುವ ಲಾಂಡ್ರ ಮತ್ತು ಅದರೊಳಗಿಂದ ಹೊರಬಿದ್ದ ಧಾರ್ನಮಗ್ರಂಥ ಭಾಯಿಯನ್ನು ನೋಡುತ್ತಾ ನಿಂತರು.

ಚಂದ್ರನು ನೆತ್ತಿಯ ಮೇಲೆ ಸಾಮ್ರಾಜ್ಯ ಬೆಳಗಿದನು. ಮೋಗಳ ನೆರಳುಗಳ ಪರದೆ ಆ ಲಾಂಡ್ರವನ್ನು ಮುಚ್ಚಿತ್ತು. ಏಲ್ಲಿಲ್ಲಿ ನೀರವತೆ, ಚಿರಜಾಂತಿ ನೆಲ್ಲಿತ್ತು.

ಮನುಕು ಮನುಕಾಗಳು ಪ್ರಾರಂಭವಾಯಿತು. ಒಂದಾದ ಮೇಲೊಂದರಂತೆ ಮೇಗಳಾದಬತ್ತಿಗಳು ವೈನವಾಗಿ ಉರಿದುಹೋಗುತ್ತಿದ್ದಿವು. ಅಜ್ಞಯು ಲಾಂಡ್ರದ ಒಂದು ಪಕ್ಕಾವನ್ನು ಹರಿದುಹೋಂದು ಹೊರಗೆ ಹೆಚ್ಚೆ ಇಟ್ಟಳು. ಹೊರಗೆ ಲಾಂಡ್ರದ ಪಕ್ಕಾದ್ದಿ ಪತಿಯು ಮಲಗಿ ನಿದ್ರೆ ಮಾಡುತ್ತಿದ್ದನು. ಅವನ ಮುಖಿದ ಮೇಲೆ ಸಂಪೂರ್ಣ ತೃತೀಯ ಭಾಯಿಯಿತ್ತು. ಬಹುಶಃ ಅವನು ಕನಕನಲ್ಲಿ ಹೂಡಾ, ಲಾಂಡ್ರ ತನ್ನ ಮನೆಯಮ್ಮೆ ದೊಡ್ಡಾದಾರಿಯಾದನ್ನು ನೋಡುತ್ತಿದ್ದ ಎನಿಸುತ್ತದೆ. ಶ್ರಮೇಗಳ ಆ ಲಾಂಡ್ರದ ಬೆಳು ಮಂದಗಿಡಿಯಲ್ಲಿ ಬೆಳಗಡೊಡಿತ್ತು.

ಫೈಲ್‌ಎಂಡ್
ಮೊಟ್ಟೆ ಒಡೆಯುವ ಧೀರ್
ಮನೇಷಾ ಕೃಷ್ಣಾನಿಶ್ವ

‘ಜ್ಞಾನ, ಸನಿಂದು ಜಾತಿಗೆ ಪೂರ್ಣಗುತ್ತಿಲ್ಲವೇ? ಸಂಚಯಾಗುತ್ತಾ ಬಂತು’ ತಾಯಿ ಕೇಳಿದಳು.

‘ಮಿಮಿತ ಮೇಂಗುತ್ತೇನಮ್ಮೆ, ಅಷ್ಟಕ್ಕೂ ಜಾತಿ ವರ್ಣಕ್ಕೆ ಒಂದೇ ಸಲಭರುತ್ತದೆ.’

‘ಹಿ ವರ್ಣ ಏಕೆಷ್ಟದೆ, ನಿಗರ್ ಗೊತ್ತಿಲ್ಲ’.


ತಾಯಿ ಹೇಳಿದಳು. ‘ಮಿಮಿಥ ಪ್ರದರ್ಶನಗಳಿಂದ - ಸನಮಾಗಣ, ಧಾರುವದರ ಮೇಳ, ಜಾವಾದ ನಾಟಕ, ಸರಳನ ಮೊಂಬೆಯಾಟ; ಅವ್ಯಾಖ್ಯಾತ್ವ ಸೇವೆಲು ಸಾಕಷ್ಟು ಸಮಂಪರುವುದ್ದಲ್ಲ....’

‘ಜಾತ್ಯ ಏಷ್ಟು ಉಸ ಇರ್ತಿಯಿದೆ....’, ಮೂರು ಉನಗಳು ಏಂದು ಹೇಳಿದನಿಂತ್ತು, ಮತ್ತೆ ಅಳ್ಳಣಿನು ಮಾಡುತ್ತಿರುವೆ?

‘ಜಾತ್ಯಯಲ್ಲಿ ಅದುದ ಮೊಟ್ಟೆ ಒಡೆಯುವ ಆಟಕಾಗಿ, ನಾನೇಂದು ಮೊಟ್ಟೆಯನ್ನು ಬೇಯಿಸುತ್ತಿದ್ದೇನೆ’.

ಜ್ಞಾನ ಯೋಚಿಸಿಕೊಡಿದ. ದೇವಸ್ಥಾನದ ಆವರಣ ತಂಬಾ ಭಯುಚಿಕೆಯಿಂದಿರುವುದು, ತುಂಬಾ ಜನ ಬರುವರು, ನಮ್ಮ ದಟ್ಟಾಯಿಂದ ಮೂತ್ರವಲ್ಲದೆ ಹತ್ತಿರದ ಚೆಂಗಳಿಂದಲೂ ಬರುತ್ತಾರೆ. ತಮ್ಮ ಅತ್ಯಂತ ಅತ್ಯಾನು ಒಟ್ಟಿಗಳು ಹಾಗೂ ಅಲಂಕಾರ ಸಾಮಗ್ರಿಗಳು, ಕಂಠಾದಾರಗಳು, ಕಿರಿಯ ಅಭರಣಗಳು ಹಾಗೂ ಎಲ್ಲಾ ಏಧಾದ ಜಿನ್ನದ ಒಡೆಗಳನ್ನು ಧರಿಸಿಕೊಂಡು ಬರುವರು. ತಮ್ಮಲ್ಲಿರುವ ವಸ್ತುಗಳನ್ನು ಪ್ರದರ್ಶಿಸಲು ಈ ಜಾತ್ಯಯಲ್ಲಿ ಒಂದು ಒಕ್ಕಿಯ ಅವಕಾಶ. ಅಷ್ಟಕ್ಕೂ ಅಂತದ ಅವಕಾಶಗಳಲ್ಲಾ ಏಲ್ಲಿಗೂ ಆಗಾಗ್ಗೆ ಸಿಗುವುದ್ದಲ್ಲ. ಪುಡುಗರು ಮೊಟ್ಟೆ ಒಡೆಯುವ ಆಟಕಾಗಿ ಮನೇಂದು ಬಾಕುಮೊಳೆಯ ಮೊಟ್ಟೆಗಳನ್ನು ತರುವರು ಅಥವಾ ಜಾತ್ಯಯಲ್ಲಿ ದೇವಕೆಳುವುದಾರಾ

ಬೇಗನೆ ಕತ್ತಲಾಗತೊಡಿತು. ಬೇಯಿಸಿದ ಮೊಟ್ಟೆಯನ್ನು ವಟ್ಟಪ್ರಕೊಂಡ ಜೀಬಿನಲ್ಲಿ ಇಟ್ಟಿಕೊಂಡೆ ಜ್ಞಾನ, ನೆಂಗ್ರೇಹಿನ್ ಮತ್ತೆ ಮೊರಮ್ ಬೇಯಿಸಲು ಮೊರಟಿನ ಸ್ತೇಡಿತರುಗಳನ್ನು ಭೇಟಿಯಾಗಲು ಮೊರಟಿನು. ಆ ನಾಲ್ಕುರೂ ದೇವಸ್ಥಾನಕ್ಕೆ




ಹೋದರು.

ಸ್ನೇಹಿ ರಾಲ ಅವರು ಆವರಣದ ಸುತ್ತಲೂ ಗದ್ದಲದ ನಡುವೆ ತಿರುಗಾಟ, ಅಗತ್ಯಾನೇ ಪ್ರಾರಂಭವಾಗುವುದರಿಂದ್ದು 'ಮನೋರಾ' ಸೃತ್ಯವನ್ನು ನೋಡಲು ನಿಂತುಕೊಂಡರು. ಈ ಸೃತ್ಯಗಾರರು ತಂಬಾ ಹೆಸರು ಮಾಡಿದ್ದರು. ರಂಗಭೂಮಿಯ ಎದುರಿಗೆ ತಮ್ಮ ಆಸನಗಳಿಗಾಗಿ ಅನೇಕರು ಮಲ್ಲಿನ ಭಾವೇಗಳನ್ನು ತಂದು ನೇಲದ ಮೇಲೆ ಹಾಸಿದ್ದರು.

ಸೃತ್ಯವನ್ನು ಸ್ನೇಹಿ ರಾಲ ನೋಡಿದ ಮೇಲೆ, ಈ ನಾಯ್ಕ ಸ್ವೇಚ್ಛತರು ನೇರಳಿನ ಗೊಂಬರ್ಪಾಟವನ್ನು ನೋಡಲು ಹೋದರು. ಇಲ್ಲಿನ ಕ್ರಾತ್ಯಗಳಲ್ಲಿ ಹೆಚ್ಚು ಜನ ವಯಸ್ಸಾದವರಿಗೆ. ಈ ಮಹಿಳೆಗಳು ಅಲ್ಲಿ ಹೆಚ್ಚು ರಾಲ ನಿಲ್ಲಲಿಲ್ಲ. ಹೇಗೋ ಅವರು ಈ ಆಟಗಳು ಮತ್ತು ಸೃತ್ಯಗಳಲ್ಲದ ಬೇರೆ ಯಾವುದರ ಬಗ್ಗೆಯೋ ಯೋಚಿಸುತ್ತಿದ್ದರು. ಅವರು ಸುತ್ತಲೂ ತಿರುಗಾಡುತ್ತಾ ಇದ್ದರು.

ಅಷ್ಟರಿಂದ್ದು ಅವರು ಕುಟಿಸಿದ ಬಾತುಕೋಳಿಯ ಮೊಟ್ಟಿಗಳನ್ನು ಮಾರುತ್ತಿದ್ದ ಅಂಗವಿಯನ್ನು ತಲುಪಿದರು. ಯಾವಾಗಲೂ ಅವರು ಹೋಗಬೇಕೆಂದುಕೊಂಡಿದ್ದ ಜಾಗೆ ಅದು. ಅಲ್ಲಿ ಅನೇಕ ಯುವಕರು ಮತ್ತು ಮಕ್ಕಳೂ ಗಟ್ಟಿಯಾಗುವಂತೆ ಕುಟಿಸಿದ ಮೊಟ್ಟಿಗಳ ಬಟ್ಟಲುಗಳ ಸುತ್ತಲೂ ಗುಂಪು ಕಟ್ಟಿಕೊಂಡಿದ್ದರು. ಅವರಿಗೆಲ್ಲಾ ಅಪ್ಪು ಹೆಸಿವಾಗಿತ್ತೇ ಖಿಂಡಿತ ಇಬ್ಬ! ಅಪ್ಪ ತಿನುವುದ್ದಕ್ಕೂ, ಮೊಟ್ಟಿ ಒಡೆಯುವ ಆಟಕ್ಕೂ; ಅದೊಂದು ಏಧದ ಸ್ವರ್ಥ, ಹಣಕ್ಕೆ ಬದಲಾಗಿ ಮೊಟ್ಟಿಗಳನ್ನು





ಉಪಯೋಗಿ ಆದುವ ಮತ್ತು ಅಟವಾಗಿತ್ತು. ಇಬ್ಬರು ಸ್ವಧಿಗಳು ಇರುತ್ತಿದ್ದರು. ಪ್ರತಿಯೊಬ್ಬರೂ ಒಂದು ಮೊಟ್ಟೆಯನ್ನು ತೆಗೆದುಕೊಳ್ಳಲಾಗಿ, ಒಬ್ಬರ ಮೇಲೆ ಇನ್ನೊಬ್ಬರ ಮೊಟ್ಟೆಯನ್ನು ಹೊಡೆಯುವುದು. ಸಾಧಾರಣವಾಗಿ, ಒಂದು ಮೊಟ್ಟೆ ಬಿರುಕು ಬಿಡುವುದು. ಗಟ್ಟಿಯಾದ ಮೊಟ್ಟೆ ಇಡಿಯಾಗಿ ಉಳಿದುಕೊಳ್ಳಲಾಗಿ. ಮತ್ತೆ ಈ ಒಡೆಯಿದ ಇದ್ದ ಮೊಟ್ಟೆಯನ್ನು ಹೊಂದಿದ ದುಡುಗ ತನ್ನ ಪ್ರತಿಸ್ವರ್ಭವಿಯಿಂದ ಬರುಕು ಬಿಟ್ಟು ಮೊಟ್ಟೆಯನ್ನು ಪಡೆಯುವನು; ಒಮ್ಮೊಮ್ಮೆ ಎರಡೂ ಮೊಟ್ಟಿಗಳು ಬರುಕು ಬಿಡುವುದು. ಆಗ ಆಟ ಸಮನಾಗಿ ಪ್ರತಿಯೊಬ್ಬ ದುಡುಗನೂ ಆವನ ಸ್ವಂತ ಮೊಟ್ಟೆಯನ್ನು ಉಳಿಸಿಕೊಳ್ಳಲಾಗಿ.

ಜೋರಮ್ ಹೇಳಿದ, 'ಆಟ ವಾರಂಭಿಸಲು ಮೊಟ್ಟಿಗಳನ್ನು ಕೊಂಡುಕೊಳ್ಳೋ'.

'ಒಂದು ಮೊಟ್ಟಿಗೆ ಎಷ್ಟು ದುಡ್ಡಿ ಇಬ್ಬರು ದುಡುಗರು ಅಂಗಡಿಯ ಯಾಡಮಾನಿಯನ್ನು ಕೇಳಿದರು. 'ಒಂದೇ ಒಂದು ಭಾಷ್ಟ' (ಫ್ರೆಲ್ಚಾಂಡಿನ ಒಂದು ನಾನ್) ಎಂದಳು ಆ ಹೆಂಡೆ. ದುಡುಗರು ಅತ್ಯಂತ ಗಟ್ಟಿಯಾದ ದವ್ಯ ಬಿಟ್ಟು

ಇರುವ ಮೊಟ್ಟೆಯನ್ನು ಅರಿಸಲು ಪ್ರಯತ್ನಿಸಿದರು. ತಾವು ಅರಿಸುವ ಮೊದಲು ಅವರು ಅನೇಕ ಮೊಟ್ಟೆಗಳನ್ನು ದತ್ತಿರದಿಂದ ವೇಕ್ಕಿಸಿದರು. ಹೊನೆಗೆ ಪ್ರತಿಯೊಬ್ಜು ದಾಡುಗನ್ನೂ ತನಗೆ ಉತ್ತಮ ಅನ್ವಯಿಸಿದ ಮೊಟ್ಟೆಯನ್ನು ಹೊಂದುಕೊಂಡನು. ಮನೆಯುಂದ ತನ್ನ ಸ್ವಂತ ಮೊಟ್ಟೆಯನ್ನು ತಂಪಿದ್ದ ಜ್ಞಾಕೋನನ್ನು ಬಿಟ್ಟು, ಎಲ್ಲರೂ ಒಂದೊಂದು ಮೊಟ್ಟೆಯನ್ನು ಅರಿಸಿಕೊಂಡರು.

‘ಬಾ, ಜ್ಞಾಕೋ’, ಜೋರಮ್ ಹೇಳಿದ, ‘ನನ್ನ ಮೊಟ್ಟೆಯ ಮೇಲೆ ನಾನು ಒಂದು ಕೈ ಮೊಡಲ್ಲ?’

‘ಇ, ಹಾಗೇ ಅಗಲಿ, ಅದರೆ ಕೆಳಗಿದುವ ಮೊಟ್ಟೆ ಯಾರದು?’

‘ನಾನೇ ಇಮುವ’ ಜೋರಮ್ ಹೇಳಿದ. ಅವನು ತನ್ನ ಮೊಟ್ಟೆಯನ್ನು ಎಚ್ಚರಿಕೆಯಿಂದ ಒಂದು ಕ್ಯಾಯಲ್ಲಿ ಇಟ್ಟಿಕೊಂಡನು, ದೊಡ್ಡ ಗುಂಡನಯ ತುದಿಯನ್ನು ಮೇಲೆ ಮಾಡಿ, ಜ್ಞಾಕೋನ ಮುಂದೆ ಹಿಡಿದನು.

ಜ್ಞಾಕೋ ತನ್ನ ಮೊಟ್ಟೆಯನ್ನು ದಪ್ಪೆ ತುಂಬ ಕೆಳಗೆ ಬರುವಂತೆ ಗಟ್ಟಿಯಾಗಿ ಹಿಡಿದುಕೊಂಡನು. ಮೊಟ್ಟೆಯನ್ನು ಗಾಳಿಯಲ್ಲಿ ಮೇಲೆ ವತ್ತುತ್ತು ‘ಹೊಗುತ್ತೇ ನೋಟಿಗಿ!’ ಎಂದು ಕೂಗಿದನು, ಅಮೇಲೆ ಅವನು ಅದನ್ನು ಕೆಳಗೆ ತಂದು ಜೋರಮ್‌ನ ಮೊಟ್ಟೆಯ ಮೇಲೆ ಜೋರಾಗಿ ಹೂಡಿದನು.

ಅಗ ಒಂದು ಮೊಟ್ಟೆ ಒಡೆದ ‘ಶಬ್ದ! ಕೇಳಿಬಂತು. ಜ್ಞಾಕೋನ ಮೊಟ್ಟೆ ಒಡೆದದ್ದು ದಾಡುಗರಿಗೆ ರಾಜೀತು.

‘ಘಾಟ್’ ಏಂದು ಜೋರಮ್ ತನ್ನ ಮೊಟ್ಟೆಯನ್ನು ಅಲ್ಲಾಡಿಸುತ್ತಾ ಜಾಯಫೋಟ್ ಮಾಡಿದನು. ಜ್ಞಾಕೋನ ಒಡೆದ ಮೊಟ್ಟೆಯನ್ನು ಬಂದುಮಾನವಾಗಿ ಪಡೆದನು. ತನ್ನ ಉಳಿದ ಸ್ವರ್ಚಿತರಾಗಳ ಕಡೆ ತಿರುಗಿ ಜೋರಮ್ ಹೇಳಿದನು, ‘ಮುಂದೆ ನನ್ನನ್ನು ಯಾರು ಒದುರ್ಪಡಿಯಲ್ಲ?’

‘ನಾನೇ ಬರುವ’, ನೆಂಗ್ ತಾನು ಅರಿಸಿದ ಮೊಟ್ಟೆಯನ್ನು ಮೇಲಕ್ಕೆ ಒಬ್ಬಿದುಕೊಂಡು ಕೂಗಿದನು. ‘ಹಾಗೇ ನೋಡು! ನನ್ನ ಬಿಷ್ಟು ಎಪ್ಪು ಪಾರಿಗಿದ್ದಿ! ಅಂದರೆ ಇದು ತಂಬಾ ಗಟ್ಟಿ, ಶಿಂಡಿತವಾಗಿಯೂ ಇದು ನಿನ್ನ ಮೊಟ್ಟೆಯನ್ನು ಒಡೆಯುವುದು.’

‘ಒಕ್ಕುಬುದು’ ಜೋರಮ್ ಹೇಳಿದನು, ‘ಹಾಗೇ ನಾವೂ ನೋಡೋಣ, ನಿನ್ನದು ಕೆಗಿನ ಮೊಟ್ಟೆ.’

ನೆಂಗ್ ತನ್ನ ಮೊಟ್ಟೆಯನ್ನು ಹೂರಗೆ ಹಿಡಿದನು. ನಗುತ್ತಾ ಜೋರಮ್ ತನ್ನ ಮೊಟ್ಟೆಯನ್ನು ಶ್ರೀತಿಯಿಂದ ಸವರಿ ಕೆಳಗಿರುವ ನೆಂಗ್‌ನ ಮೊಟ್ಟೆಯ ಮೇಲೆ ಜೋರಾಗಿ ಹೂಡಿದನು.

‘ಶಬ್ದ! ಶಬ್ದ ಬಂತು. ಜೋರಮ್‌ನ ಮೊಟ್ಟೆ ಒಡೆದಿತ್ತು.

‘ಹಾ’ ನೆಂಗ್ ಸಂತೋಷಬಿಂದ. ಕೂಗಿದನು, ಜೋರಮ್‌ನ ಮೊಟ್ಟೆಯನ್ನು

ತೇಗಿದುಹೊಳ್ಳುತ್ತಾ, ‘ನನ್ನದು ಉತ್ತಮವೆಂದು ಹೇಳಿದಿ’ ಎಂದನು.

ಜ್ಯೋತಿ ಅಂಗಡಿಯ ಯಜಮಾನನಿಂದ ಇನ್ನೊಂದು ಮೊಟ್ಟಿಯನ್ನು ಕೊಂಡುಕೊಂಡನು. ಸ್ವಲ್ಪ ಹೊತ್ತು ನಾಲ್ಕು ಜನ ಸೈಹಿತರೂ ಆಟವನ್ನು ಆಡುತ್ತಾ ಇದ್ದರು. ಯಾರೂ ಗೆಲ್ಲಲಿಳ್ಳ ಅಥವಾ ತುಂಬಾ ಕೆಳದುಕೊಳ್ಳಲಿಳ್ಳ ಆದರೆ, ಅವರು ಹೊಸ ಮೊಟ್ಟಿಗಳನ್ನು ಕೊಳ್ಳುತ್ತಿದ್ದರು. ಕ್ರಮೀಗಾ ಒಬ್ಬರಿಯೇಬ್ಬರು ಗೆದ್ದಂತಹ ಒಡೆದ ಮೊಟ್ಟಿಗಳನ್ನು ಬಹಳವಾಗಿ ಕೂಡಿ ಹಾಕಿದರು, ಕೇವೆಗೆ ತಮ್ಮ ಎಲ್ಲಾ ಒಡೆದ ಮೊಟ್ಟಿಗಳನ್ನು ಕೇವಲಿಗೆಹೊಂದು ಒಂದು ಉಪಾಘಾತದ ಅಂಗಡಿಗೆ ಹೋದರು. ಅನ್ನ, ಸಾಮ ಮತ್ತು ಬೇಯಿಸಿದ ಮೊಟ್ಟಿಗಳ ಸೌಂದರ್ಯದ ಉಳಿವನ್ನು ಮಾಡಿದರು.

ಅವರು ತಮ್ಮ ತಮ್ಮ ಮನಗಳಿಗೆ ಬೇರೆ ಬೇರೆ ದಾರಿಯಲ್ಲಿ ಹೇಳಿದಲು ಸಿದ್ಧವಾದಾಗ ತಾವೆಭ್ರಾತ ತಮ್ಮ ತಮ್ಮ ಮನಗಳಿಂದ ಸ್ವಂತ ಮೊಟ್ಟಿಗಳನ್ನು ತರುವುದಾಗಿ ಮತ್ತು ಮೂರನೇ ಬಿನ ಸಂಚ ತಮ್ಮ ಆಟವನ್ನು ಮುಂದುವರಿಸಲು ಜಾತೀಯದ್ವಾರಾ ಒಬ್ಬಕೊಂಡರು.

ಮೂರನೆ ಬಿನ ಮಧ್ಯಾಧ್ಯಾದ ನಂತರ ಜ್ಯೋತಿ ಅಂಗಡಿಯಲ್ಲಿ ಬೆಂಕಿ ಹಾಕಿ ಮೊಟ್ಟಿಯನ್ನು ಬೇಯಿಸಲು ವ್ಯಾರಂಭಿಸಿದನು. ಆಗ, ತಂದೆ ಕೇಳಿದರು, ‘ಜ್ಯೋತಿ, ಮನ ಮಾಡುತ್ತಿದ್ದೀಯಾ?’

‘ಕ ಸಂಚ ಮೊಟ್ಟಿ ಒಡೆಯುವ ಅಟಕ್ಕಾಗಿ ಮೊಟ್ಟಿಯನ್ನು ಬೇಯಿಸುತ್ತಿದ್ದೀನೆ’.

ತಮ್ಮ ಯಾವನ ಕಾಲದಲ್ಲಿ ಅದೇ ಆಟ ಆಡುತ್ತಿದ್ದ ಹಿಂದಿನ ದಿನಗಳನ್ನು ಮನಸ್ಸಿನಲ್ಲಿ ತಂದುಕೊಂಡು ಅವರು ನನ್ನ ನಕ್ಷರು, ಅವರು ಜ್ಯೋತಿನನ್ನು ತುಂಬಾ ಶ್ರೀಸುತ್ತಿದ್ದರು, ಪ್ರತಿಯೊಂದನ್ನೂ ಅವರು ಶ್ರೀಯಿಂದ ಗಮನವಿಟ್ಟು ಅವನಿಗೆ ಹೇಳಿಕೊಡುತ್ತಿದ್ದರು. ಜ್ಯೋತಿ ಒಬ್ಬ ಒಳ್ಳಿಯ ಮನುಷ್ಯನಾಗಿ ಬೆಳೆಯಬೇಕೆಂಬು ಅವರ ಆಸೆಯಾಗಿತ್ತು. ಅದ್ದರಿಂದ ಜ್ಯೋತಿ, ಆ ಸಂಚ ಆಟದಲ್ಲಿ ಗೆಲ್ಲಬೇಕೆಂಬ ಆಸೆ ಅವರನ್ನಿತ್ತು. ಅವರು ಕೇಳಿದರು ‘ನನು ಗೆಲ್ಲವ ಸಾಧ್ಯತೆ ಬೆಣ್ಣಿದೆ ಎಂದು ಭಾಷಿಸುತ್ತೀಯಾ?’

‘ನನಗ ಅಪ್ಪು ನಂಬಿಕೆಯಲ್ಲಿ, ಅಪ್ಪಾ, ಹಿಂದಿನ ರಾತ್ರಿ ನಾನು ನನ್ನ ಮೊದಲನೆಯ ಮೊಟ್ಟಿಯನ್ನು ಕೆಳದುಕೊಂಡೆ’.

‘ಡೇಗ ಗೆಲ್ಲಬೇಕೆಂದು ನಾನು ಹೇಳಲೀ?’

‘ಡೇಗ ಅಪ್ಪಾ?’

‘ನಾನು ಹುಡುಗನಾಗಿದ್ದಾಗ, ಈ ಆಟವನ್ನು ಆಡುತ್ತಿದ್ದೆ. ಹಳ್ಳಿಯಲ್ಲಿ ಹೆಚ್ಚು ಜನ ಸೇರಿದಾಗೆಲ್ಲಾ ನಾವು ನಮ್ಮ ಜೊತೆ ಕುದಿಸಿದ ಮೊಟ್ಟಿಯನ್ನು ತೇಗಿದುಕೊಂಡು ಹೋಗುತ್ತಿದ್ದೇವೆ. ಆ ಕಾಲದಲ್ಲಿ ಇದೊಂದು ತುಂಬಾ ಖಿನ್ನೇದರ ಆಟವಾಗಿತ್ತು. ವಕೆಂದರೆ ಬೇರೆ ಹಳ್ಳಿಯ ಹುಡುಗರ ಮೇಲೂ ಆಟವಾಡುತ್ತಿದ್ದೇವೆ. ಕೆಲವು



ವೇಳೆ ನಾನು ಒಂದು ಸಂಜೀಗೆ ದಜನಾಗಟ್ಟಲೆ ಮೊಟ್ಟಿಗಳನ್ನು ಗೆಲ್ಲುತ್ತಿದ್ದನು. ‘ಅವ್ಯಾ, ನಿನಗೆ ಅನೋ ಗುಟ್ಟು ಗೊತ್ತಿರಬೇಕು’ ಜ್ಞಾಕ್ ಉತ್ಸಾಹದಿಂದ ಹೇಳಿದನು. ‘ಅದೇನದು? ನನಗೆ ಹೇಳಿ’.

‘ಗುಟ್ಟು ನೀನು ಮೊಟ್ಟಿಯನ್ನು ಕುದಿಸುವ ರೀತಿಯಲ್ಲಿದೆ. ನನ್ನ ಮೊಟ್ಟಿಗೆ ಪ್ರತಿಷ್ಠಿತಯಾಗಿದೆ ಇರಬೇಕೆಂದು ನೀನು ಇಷ್ಟಪಟ್ಟಲ್ಲಿ ನೀನು ಅದನ್ನು ತುಂಬಾ ಮೊತ್ತು ಕುದಿಸಬೇಕು. ನಿನಗೆ ಎಮ್ಮೆ ಸಾಧ್ಯವೇ ಅಪ್ಪು ಮೊತ್ತು ಅದನ್ನು ಕುದಿಸು, ಚಿಪ್ಪು ಕ್ಲಿನಂತೆ ಗಟ್ಟಿಯಾಗುತ್ತದೆ. ಆದರೆ, ಅದು ತಿನ್ನಲು ಬೆನ್ನಾಗಿರುವುದಿಲ್ಲ, ಆದರೆ ನೀನು ಅನೇಕ ಇತರ ಮೊಟ್ಟಿಗಳನ್ನು ಗೆಲ್ಲುವುದರಿಂದ ಈ ಭ್ರಾ ತಲೆ ಕಡಿಕೆಳ್ಳಬೇಡ. ನನ್ನ ಸಲಹ ಪಾಲಿಸಿದರ ನೀನು ಈ ಸಂಜೇ ವಿಜೇತನಾಗುವೆ ಎಂದು ನಾನು ಪ್ರಮಾಣ ಮಾಡಿ ಹೇಳುತ್ತೇನೆ.’

ಆ ಸಂಜೇ ಜ್ಞಾಕ್ ತನ್ನ ಸೇಹಿತರನ್ನು ಮೊಟ್ಟಿಯ ಅಂಗಡಿಯಲ್ಲಿ ಸಂಧಿಸದನು. ‘ಒಳ್ಳೆಯದು, ಈಗ, ಜೋರಮ್’ ‘ನಾನು ಮರು ಅಟಕ್ಕೆ ಖದ್ದುವಾಗಿದ್ದೇನೆ’ ಎಂದ.

‘ಖಂಡಿತ’ ಜೋರಮ್ ಹೇಳಿದನು, ‘ನೀನು ಅಪ್ಪು ಬುರುಕು ಎಂದು ಶಿಳದುಮೊಂಡಿದ್ದರೆ ಖಂಡಿತ ಪ್ರಯತ್ನಿಸಬಹುದು. ನನ್ನ ಬಳ ಇಲ್ಲ, ಏನೋ ತುಂಬಾ ಬೆನ್ನಾಗಿರುವುದು ಇದೆ ಎಂಬುದರ ಬಗ್ಗೆ ನಿನಗೆ ಎಚ್ಚರಿಕೆ ಕೊಡುತ್ತೇನೆ’



ಒಂಗ ಆಟ ಪ್ರಾರಂಭವಾಯಿತು. ಜ್ಯೋತಿನ ಮೊಟ್ಟೆ ಕೆಳಗಿತ್ತು. ಮತ್ತೆ 'ರೋ! ರಬ್ಬ ಮಾಡಿತು. ಜ್ಯೋತಿನ ಮುನಿ ಅರಳಿತು. ವಿಕೆಂದರೆ ಈ ಸಲ ಅವನ ಮೊಟ್ಟೆ ಗೆಟ್ಟಿತ್ತು. ಜೋರಮ್ ಪೂರಾ ಸಪ್ಯಾಗಾರಿ ಕಾಣಿಸಿದನು, ವಿಕೆಂದರೆ ಅವನು ತಾನು ಗೆಲ್ಲವನೆಂದು ತುಂಬಾ ಭರವಸೆ ಹೊಂದಿದ್ದನು.

'ಮುಂದೆ ಸ್ವಧಿಸುವವರು ಯಾರು?' ಜ್ಯೋತಿನ್ ಸ್ನೇಹಿತರ ಕಡೆ ಸುತ್ತ ನೋಡುತ್ತಾ ಕೇಳಿದನು.

'ನಾನು' ಎಂದು ಮೊಟ್ಟಿಯನ್ನು ಜೀಬಿಸಿಂದ ತೆಗೆಯುತ್ತಾ ಕೊನ್ನ ಹೇಳಿದನು. ಮತ್ತೊಮ್ಮೆ ಜ್ಯೋತಿನ ಮೊಟ್ಟೆ ತಳದಲ್ಲಿತ್ತು, ಮತ್ತೆ ಪುನಃ ಜ್ಯೋತಿ ಗೆದ್ದನು. ಅವನು ತನ್ನ ಹಳ್ಳಿಯ ಇತರ ಸ್ನೇಹಿತರೊಡನೆ ಅಡುತ್ತಾ ಅನೇಕ ಮೊಟ್ಟಿಗಳನ್ನು ಗೆಲ್ಲಿತ್ತಾ ಹೊಡಿಸಿದನು. ಕೊನೆಗೆ ಚೇರೆ ಹಳ್ಳಿಯ ಯಾರೊಡನಾದರೂ ಸ್ವಧಿಸಬೇಕೆಂದು ಧ್ಯೇಯವಾಗಿ ನಿಶ್ಚಯಿಸಿದನು.

'ಬನಣ್ಣಾ, ನನ್ನೊಳಿನೆ ಅಡುವೆಯಾ?' ಅವನು ಹತ್ತಿರದ ಹಳ್ಳಿಯಿಂದ ಬಂದ

ಒಬ್ಬ ದೊಡ್ಡ ಹುಡುಗನನ್ನು ಕೇಳಿದನು. ಆ ಹುಡುಗ ಸೈಹಿತ್ಯೋದನೆ ಇರ್ಲಿ ಸಂಜೆ ಆಡುತ್ತಾ ಗೆಲ್ಲುತ್ತಾ ಇದ್ದನು. ನಿಜವಾಗಿಯೂ ಆವನು ಒಬ್ಬ ಭಾರೀ ನಿಪುಣತೆಯು ಕೈಚಕವ್ವಿಸ್ತು ಆಟಗಾರನಾಗಿದ್ದನು. ಜ್ಯೋತ್ಸನೆ ಮೊಟ್ಟೆಯನ್ನು ತೆಗೆದುಕೊಂಡು ಆವನ ಕೈನರ್ವಿ ಕೊಡುತ್ತ್ವಾಗಿ 'ಚಿನ್ನಾಗಿದೆ' ಎಂದು ಆವನು ಹೇಳಿದನು. ಆಮೇಲೆ ಆವನು, 'ಒಳ್ಳೆಯದು ಇದೆ ಸಾಕಷ್ಟು ತೂಕವಾಗಿದೆ. ಆದರೆ ನನ್ನದು ಇನ್ನೂ ಗಟ್ಟಿಯಾಗಿದೆ' ಎಂದನು.

'ನನ್ನ ಮೊಟ್ಟೆ ಮೇರಿರಲಿ; ದಯವಿಟ್ಟು ಆಣ್ವೆ'.

ಆವನು ತನ್ನ ಮೊಟ್ಟೆಯನ್ನು ಹೊರ್ತೆ ಹಿಡಿದುಕೊಂಡು, 'ಹಾಗೇ ಆಗಲಿ' ಎಂದನು.

ಜ್ಯೋತ್ಸನೆ ಕಾಲ ಕಳೆಯಲ್ಲಿ. ಆವನ ಮೊಟ್ಟೆ ಕೀರ್ತಿಗೆ ಬಂತು, ಒಂದು ಅಸಾಮಾನ್ಯವಾದ "ಕ್ರೋ" ಎಂಬ ಶಬ್ದವಾಯಿತು. ಆವನ ಮೊಟ್ಟೆ ಒಡೆದ್ದನ್ನು ನೋಡಿದಾಗ ಜ್ಯೋತ್ಸನೆ ಮತ್ತು ಆವನ ಸೈಹಿತ್ಯೋದನೆ ಮುಖಗೆ ಇಂದು ಹೋದವು.

ಆ ಹಿರಿಯ ಹುಡುಗನ ಮೊಟ್ಟೆ ಕೂಡಾ ಒಡೆದಿತ್ತು. ಆದ್ದರಿಂದ ಆಟ ಸಮವಾಯಿತು. ಮತ್ತೆ ಯಾವ ಹುಡುಗನೂ ತನ್ನ ಮೊಟ್ಟೆಯನ್ನು ಕೆಡೆದುಕೊಳ್ಳಲಿಲ್ಲ.

ಹಿರಿಯ ಹುಡುಗ ನಕ್ಕಿ ಜ್ಯೋತ್ಸನೆ ಭುಡ ತಪ್ಪಿ ಕೇಳಿದನು, 'ಆ ಸಂಜ ನಾವಿಭೂರೂ ಏಜೆತರು ಮತ್ತೆ ನೀನು ನನ್ನವೇ ಆಟದಲ್ಲಿ ನಿಪುಣಿ. ಆದರೆ ನೀನು ನನ್ನ ಮೊಟ್ಟೆಯನ್ನು ತೆಗೆದುಕೊ, ಏಕೆಂದರೆ, ಉತ್ತಮವಾಗಿ ಮೊಟ್ಟೆ ಒಡೆಯುವುದರಲ್ಲಿ ನೀನೂ ಒಬ್ಬು'.

ಜ್ಯೋತ್ಸನೆಗೆ ಹೆಚ್ಚು ಎನಿಸಿತು. ಸೈಹಿತ್ಯೋದನೆ ಹೊಟಿಲಿಗೆ ಹೋಗಿ ತನ್ನಲ್ಲಿದ್ದ ಎಲ್ಲ ಮೊಟ್ಟೆಗಳನ್ನೂ ಆವರೊದನೆ ಹಂಚಿಕೊಂಡು ತಿಂದನು. ಪ್ರತಿಯೊಭೂರೂ ಜ್ಯೋತ್ಸನೆನ್ನು ಆದರ ಗುಟ್ಟು ವನೆಂದು ಕೇಳಲಾರಂಭಿಸಿದರು. ಆದರೆ ಸುಮನ್ನೆ ತನ್ನ ತಲೆಯನ್ನು ಅಲ್ಲಾಡಿಸಿದನು.

ಸಂತೋಷದಿಂದ ಆವನು ಮನಗೆ ಹೋದ. "ಅಪ್ಪನ ಯಕ್ಕಿನ ನಿಜಕ್ಕೂ ಕೆಲಸ ಮಾಡುತ್ತೇ" ಎಂದು ಮಲಗಿದ್ದಾಗಲೂ ಮೊಟ್ಟೆಯೊದೆಯುವ ಆಟದ ಕನಸು ಕಾಣುತ್ತಿದ್ದ. ಮುಂದಿನ ದಿನಗಳ ಆ ಆಟದ ಬಗ್ಗೆ ಯೋಜನೆಗಳನ್ನು ಧಾರಕೊಳ್ಳುತ್ತೊಡಗಿದ. ಅಪ್ಪನ ದೇಸೆಯಿಂದ ತಾನು ಮೊಟ್ಟೆಯೊದೆಯುವ ಧೀರನಾಗುವೆನೆಂಬ ದೃಢ ವಿಶ್ವಾಸ ಆವನಲ್ಲಿ ಮೂಡಿತು.

ಚಿತ್ರಗಳು: ಸುರಾಸ್ಕ ದಾಸೋಡಿಂಥಾರ್ಮ

ಲೀಂಬರು ಮತ್ತು ಚಿತ್ರ ಕಲಾವಿದರು

ಅಫ್ರಾನಿಸ್ತ್ರೋನ್

ಅದಜಮ್ ರಹ್ನಾವರ್ಡ್ ಜರ್ಯಾಬ್ (Ahazam Rahnaward Zaryah) ಅವರು ಅಫ್ರಾನೀಸ್ತ್ರೋನ್‌ದ ಲೀಂಬರುಗಳನ್ನು ತುಂಬಾ ಪ್ರಸಿದ್ಧರಾದವರು. ಇವರು ವಾತಾ ಮತ್ತು ಸಂಸ್ಕೃತಿ ಸಚಿವಾಲಯದ ಸಂಸ್ಕೃತಿ ಇಲಾಖೆಯ ಅಧ್ಯಕ್ಷರು ಆಗಿರುತ್ತಾರೆ. ಪರೀಮ್ ಘೋರ್ಬಂಡಿ (Hashim Gorbandi) ಒಬ್ಬ ಸುಪ್ರಸಿದ್ಧ ಚಿತ್ರಕಾರ.

ಬವರ್ನ್

ಗಯೆತ್ನಿ ಯು ಯೆ ಮಿಂತ್ (Gayetni U ye Myint) ಅವರು ಅನೇಕ ಲೀಂಬನಗಳು, ಕೆತೆಗಳು ಮತ್ತು ಕಾದಂಬರಿಗಳನ್ನು ಪ್ರಕಟಿಸಿರುತ್ತಾರೆ. ಈಗ ಇವರು ವಾತಾ ಸಚಿವಾಲಯದೊಡನೆ ಸಂಪರ್ಕ ಮೊಂದಿರುತ್ತಾರೆ.

ಯೂ ಸೈನ್ (U Sein) ರ ಕೃತಿಗಳು ಅನೇಕ ಪ್ರಕಾಶನಗಳನ್ನು ಬೆಳಕು ಕಲಿಯಿರುತ್ತಾರೆ. ಅವರು ಮುಖ್ಯವಾಗಿ ಯೂರೋಪಿನಲ್ಲಿ ವಾಸಂಗ ಮಾಡಿದ್ದಾರೆ.

ಭಾರತ

ವಲ್ಲಿ ಕಣ್ಣನ್ (Valli Kannan) ಒಬ್ಬ ಹವಾಸಿ ಬರಹಗಾರ್. ಇವರು ರಪ್ಪನ್ ಸಾಂಪತ್ತಿ ಮನ್ಯ ತಮಿಳಿಗೆ ಅನುವಾಯಿಸಿದ್ದಾರೆ.

ಆರ್. ಕೆ. ಲಕ್ಷ್ಮಣ್ ಅವರ ರಾಜಕೀಯ ವೃಂಡ್ ಚಿತ್ರಗಳು ‘ಟ್ರೈವ್ಯಾನ್ ಅಫ್ ಇಂಡಿಯಾ’ದಲ್ಲಿ ಮೂರತ್ತು ವರ್ಷಗಳಿಂದಲೂ ಪ್ರಕಟವಾಗುತ್ತಿವೆ.

ಇಂಡೀಯಾನೇಷಿಯಾ

ಜುಸ್ರಾನ್ ಸಫಾನೋ (Jusran Safano) ಏನ ಪ್ರವೃತ್ತಿಗಳು ಪತ್ರಿಕೋದ್ಯಮ, ಅರಣ್ಯಾಸ್ತ ಮತ್ತು ಚಲನಚಿತ್ರ ತಯಾರಿಕೆಗಳನ್ನು ಒಳಗೊಂಡಿವೆ. ಅವರು ಅನೇಕ ಕಾದಂಬರಿಗಳನ್ನು ಬರೆಪಿರುತ್ತಾರೆ.

ಓಸ್ಮನ್ ಎಫೆಂಡಿ (Oesman Effendi) ಅವರ ಕೃತಿಗಳು ಇಡೀ ವಿಶ್ವದಲ್ಲೇ ಪ್ರದರ್ಶಿತವಾಗಿವೆ.

ಇರಾನ್

ಸೈರಸ್ ತಹ್‌ಬಾಜ್ (Cyrus Tabbaz) ಅವರು ಇರಾನಿನ ನವ್ಯ ಸಾಂಪತ್ತಿಕ ಕ್ರಿಯೆಯಲ್ಲಿ ಒಂದು ಕಾಲ ಪ್ರಮೀತಿದವರು. ಪ್ರಸ್ತುತ ಇವರೊಬ್ಬ ಸಂಪಾದಕರು ಮತ್ತು ಮಕ್ಕಳ ಪ್ರಸ್ತರ ವಿನ್ಯಾಸಕಾರರು.

ನಿಕ್‌ಜದ್ ನೋಜೌಮಿ (Nikzad Nojoumi) ಅವರ ಚಿತ್ರಗಳನ್ನು ಅನೇಕ ಬಗೆಯ ಮಕ್ಕಳ ಪ್ರಸ್ತುತಗಳಿಗೆ ಉಪಯೋಗಿಸಿಕೊಂಡಿರುತ್ತಾರೆ.

ಜಪಾನ್

ನಾನ್‌ಕಿಚಿಕ್ ಸಿಮಿ (Nankichik Nimi) ಅವರು 1942ರಲ್ಲಿ ಉದಾಗತರಾಗಿರು, ಅವರ ಮಕ್ಕಳ ಪದ್ರಗಳು ಮತ್ತು ಕಂಥಗಳು ಮರಣಣತ್ವರಾಗಿ ತುಂಬಾ ಪ್ರಾಣವ್ಯವಸ್ಥೆಗಳಿಸಿವೆ.

ಟೈಕಿಚಿ ಮಿಯೋಃಷಿ (Teikichi Miyoshi) ಅವರ ಚಿತ್ರಗಳು ಜಪಾನ್‌ದ ದಾಗೂ ವಿದೇಶೀ ಭಾಷಾ ಪ್ರಸ್ತುತಗಳಲ್ಲಿ ಕಂಡುಬಂದಿವೆ.

ಕೊರಿಯ್

ಒ ಯಂಗ್ ಸೂ (O Yong su) ಅವರು ಒಬ್ಬ ಪ್ರತಿಕ್ರಿಯಿಕ್ ವಿದೇಶಿ ಶಿಕ್ಷಕ. ಈಗ ಅವರು ಒಂದು ಸಾಂಪತ್ತಿಕ ಪ್ರತಿಕ್ರಿಯೆ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಿಮ್ ಯೆಂಗ್-ಜೂ (Kim Yong-ju) ಒಬ್ಬ ಪಾಶ್ಚಾತ್ಯ ಶೈಲಿಯ ಚಿತ್ರಕಾರ. ಅವರ ಕೃತಿಗಳು ವಾಪಕವಾಗಿ ಪ್ರದರ್ಶಿಸಲ್ಪಟ್ಟಿವೆ.

ಮಲೀಟಿಯ್

ಇಸ್ಮಾಯಿಲ್ ಅಪಮದ್ (Ismail Ahmad) ಅವರು ಒಬ್ಬ ಉಪಾಧಾರ್ಯರು ದಾಗೂ ಸಂಶೋಧಕರಾಗಿ ಕೇಲಸ ಮಾಡುತ್ತಿದ್ದಾರೆ. ಜೂತೆಗೆ, ಮಕ್ಕಳ ಪ್ರಸ್ತುತಗಳು ಮತ್ತು ಪ್ರಸ್ತರ ವಿಮರ್ಶಗಳನ್ನು ಒರಿಸಿದ್ದಾರೆ.

ಒಥ್‌ಮನ್ ಬಿನ್ ಹಾಜಿ ಜೈನುದ್ದೀನ್ (Othman bin Haji Zainudin) ಒಬ್ಬ ಪ್ರಸ್ತರ ವಿನ್ಯಾಸಕಾರ ಮತ್ತು ಚಿತ್ರಕಾರ.

ನೇಪಾಳ

ಮಾಧವ್ ಥಿಮ್ಮಿರ್ (Madhav Ghimire) ಅವರು ನೇಪಾಳಿ ಸಾಂಪತ್ತಿಕನ್ನು ಬೆಳೆಸಲು ಧೀರ್ಘವಾಗಿ ಶ್ರಮಿಸಿದ್ದಾರೆ.

ಟೀಕ್ ಬಿರ್ ಮುಕ್ಹಿಯಾ (Tek Bir Mukhiya) ಅವರು ಸ್ಕೂಲ್‌ಕಿರ್ಯೆ ಚಿತ್ರಕಾರ ಮತ್ತು ನೇಪಾಳದ ಲಲಿತಕಲಾ ಸಂಖ್ಯಾದ ಮುಖ್ಯ ಚಿತ್ರಕಾರರು.

పాకీస్థాన్

ప్రసిద్ధ లేఖకరాడ అన్వర్ ఇనాయెతుల్లూ (Anwar Enayetullah) అవరు ఉద్యో మత్తు ఇంగ్లీష్ ఎరడరల్లూ బరేయుత్తారె.

మోదమ్మద్ వాసిమ్ (Mohammad Wasim) అవరు ఒబ్బ చిత్రకారరు డాగొ వృంగ్ చిత్రకారరు.

ఫిలిప్పైన్స్

ఎన్. ఏ. ఓమ్. గౌంజాలెస్ (N.V.M Gonzales) అవరు ఫిలిప్పైన్స్ విద్యావిద్యాలయద ఇంగ్లీష్ డాగొ తులనాత్క సాంకేతిక శాస్త్ర ప్రాధ్యాపకరు.

ఎడ్గర్ సోల్లర్ (Edgar Soller) ఫిలిప్పైన్స్ న ప్రమాత చిత్రకారరుగళల్లి చిట్టరు.

సింగపుర్

వైల్ట్ విల్కిన్స్ (Violet Wilkins) రాషాధాయరు మత్తు దేశరాంత మక్కల కథగల ప్రమాత లేఖకరు.

చిన్ ఆయ్ టీఎం (Chin oi Tow) అవరు ఒబ్బ ప్రమాత చిత్రకారరు మత్తు ప్రస్తుక ఇన్నాసకారరు.

శ్రీలంకా

సిబిల్ వెట్టాసింఘ్ (Sybil Wetasinghe) అవరు ఒబ్బ ప్రత్కతారు మత్తు ప్రచ్ఛంశ విజేత మక్కల కథగారరు డాగొ బాట్స్ కల్పయల్లి చెరిణితరు.

సోమాసిరి దరత్ (Somasiri Herath) తమ్మ కలా కృతిగళన్లు ఆనేక సల ప్రదర్శిసురుత్తారె. ప్రస్తుత ఆధారు ఒబ్బ కాంప్యూప్చ్యత్ ప్రస్తుక ఇన్నాసకారరాగిద్దారె.

భైలాండ్

మనోప్ కౌసానిత్ (Manop Kaewsanit) అవర మక్కలు డాగొ దళ్ళగాడిన జీవన ప్రేమ అవర ఒరవడిగల్లి కండుబందివే.

సురాసక్ దస్ దుంథార్స్ (Surasak Dusdinthorn) అవర చిత్రగళు ఆనేక మక్కల ప్రస్తుకగసట్టి కండుబందివే.

Printed at Tarang Printers, Delhi

